

ಬಿ.ಸಿ. ಎ/ಬಿವಿಒಂಜಿ ಮೊದಲನೆಯ ಸೆಮಿಸ್ಟ್ರೋ, ಕನ್ನಡ ಭಾಷಾ ಪತ್ರ

ಗಣಕ ಸಂಪದ - 1

(ಆಧುನಿಕ ಕನ್ನಡ ಸಾಹಿತ್ಯ)

ಪ್ರಧಾನ ಸಂಪಾದಕರು

ಡಾ. ಎಂ.ಬಿ. ಮಂಜುನಾಥ್

ಸಂಪಾದಕರು

ಡಾ. ಬಿ. ಎನ್. ಪೂರ್ಣಮು

ಡಾ. ಪೂರ್ಣಮು ಎಸ್.

ಡಾ. ವೆಂಕಟೇಶಯ್ಯ, ಕೆ. ಎಂ.

ಡಾ. ಸಂತೋಷ್ ಕುಮಾರ್ ಆರ್. ಎಂ.

ಬೆಂಗಳೂರು ನಗರ ವಿಶ್ವವಿದ್ಯಾಲಯ

ಸಂಟ್ರಲ್ ಕಾಲೇಜು ಆವರಣ, ಬೆಂಗಳೂರು

A Prescribed Text Book for BCA/BVOC I Semester; Ganaka Sampada (AADHUNIKA KANNADA SAHITHYA)- 1, Chief Editor: Dr. M G MANJUNATH, Editors-. DR. B N Poornima, Dr. Poornima S, Dr. Venkateshaiah K M, Dr. Santhoshkumar R M.

@ ಕಾಲ್ಯಾಂತರಿಸಿದೆ.

ಸಲಹಾ ಸಮಿತಿ

- ಡಾ. ಎಂ.ಜಿ. ಮಂಜುನಾಥ
- ಡಾ. ಎಸ್.ಎಲ್. ಮಂಜುನಾಥ
- ಡಾ. ಬಿ. ಎನ್. ಪೊರ್ಚೆಮ್
- ಡಾ. ಸುವರ್ಣ ಸಂಗ್ರಹ ಮದೇದ
- ಪ್ರೋ. ಬೋಮ್ಮೆಗೌಡ
- ಡಾ. ಮನೋನ್ಯನಿ
- ಡಾ. ಪಿ. ಬೆಣ್ಣೆಗೌಡ
- ಡಾ. ಎನ್.ಆರ್. ಚಂದೇಗೌಡ

ಪರಿವಿಡಿ

ಕಾವ್ಯ ಭಾಗ

1. ದುಃಖಸೇತು : ಬಿ.ಎಂ. ಶ್ರೀ
2. ಶರತ್ಕಾಲದ ಸೂರ್ಯೋದಯದಲ್ಲಿ: ಕುಪೆಂಪು
3. ಶುಭನುಡಿಯೆ ಶಕುನದ ಹಕ್ಕಿ: ಬೇಂದ್ರೆ
4. ಬತ್ತಲಾರದ ಗಂಗೆ : ಗೋಪಾಲಕೃಷ್ಣ ಅಡಿಗ
5. ಹಂಡತಿಯ ಕಾಗದ : ಕೆ.ಎಸ್. ನರಸಿಂಹಸ್ವಾಮಿ
6. ಅಲ್ಲಿ ಕುಂತವರೆ : ಸಿದ್ದಲಿಂಗಯ್ಯ
7. ನಾನೊಂದು ಮರವಾಗಿದ್ದರೆ: ಮೂಡಾಕೊಡು ಚಿನ್ನಸ್ವಾಮಿ
8. ಒಂದಿಪ್ಪ ಹಸಿ ಮಣ್ಣ : ರೂಪ ಹಾಸನ್

ಕಥಾ ಭಾಗ

1. ಜೋಗತಿಕಲ್ಲು : ಆನಂದಕಂದ
2. ಪುಟ್ಟಮಲ್ಲಿಗೆ : ಗೋರೂರು ರಾಮಸ್ವಾಮಿ ಅಯ್ಯಂಗಾರ್
3. ಬುಗುರಿ : ಮೋಗಳ್ಳಿ ಗಣೇಶ

ಪ್ರಬಂಧ ಭಾಗ

1. ನೆಗಡಿ: ತೀ. ನಂ. ಶ್ರೀ
2. ನಮ್ಮ ಅಳತೆಯನ್ನು ಮೀರಲಾರದ ದೇವರು:
ಡಾ. ಕೆ. ಶಿವರಾಮ ಕಾರಂತ
3. ಕನ ರಕ್ಷಣನನ್ನು ಮಣಿಸುವುದು ಹೇಗೆ: ನಾಗೇಶ ಹೆಗಡೆ

ಕಾವ್ಯ ಭಾಗ:

1. ದುಃಖಸೇತು

-ಬಿ.ಎಂ. ಶ್ರೀ,

(ಮೂಲ: **The Bridge of Sighs - Thomas Hood**)

ಅನಾಧೆ ಇವಳಿನೆಲ್ಲಾಟ್ಟ
ಇಂ ಜನ್ಮರೋಸಿ,
ವೇದೆಯನು ತಾಳದೆಯೆ
ಮುಳುಗಿದಳು ಹೊಳೆಗೆ,

ಮೆಲ್ಲಿಗಿವಳನು ಮುಟ್ಟು;
ಮರುಗಿ ಹಿಡಿದೆತ್ತು
ಏನು ಕೋಮಲಕಾಯ!
ಹೊಳೆಪು ಹೊಸಪ್ಪಾಯ
ನೋಡು, ಮೈಯೊಳಗುಡಿಗೆ
ತೊಯ್ದ ಹತ್ತಿಹುದು:
ತೋಡಿ, ತೊರೆತೊರೆಯಾಗಿ
ಹೊಳೆ ಬಸಿಯುತಿಹುದು.
ಎದೆಗರಗು, ಬಾ, ಎತ್ತು,
ಮಾಕರಿಸದೊಲಿದು.

ದುಡುಕಿ ಕಟ್ಟನು ಮೀರಿ,
ಕೆಟ್ಟವಳು ಇವಳು,
ತಾನು ಮಾಡಿದ ಕರ್ಮ
ತನ್ನ ಬೆನ್ನಲಿ ಬಂದು
ಸುಟ್ಟವಳು ಇವಳು;
ಎನುತ ದೋಷವ ಬೆದಕಿ
ಗದರದಿರು ನೀನು,
ಅವಳ ಪಾಪಗಳೇನೊ,

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1
ಹೊಲ್ಲಿನಡೆಯೇನೋ,
ಅದರೇಣಿಕೆಗಿದೆ ಹೊತ್ತು?
ನಾವೆ ಜರೆವವರು?

ಜವರಾಯ ನುಂಗಿದೀ
ಹೆಣ್ಣು ಮಗುವಿನಲಿ
ಹೊರೆದ ಕೆಲ್ಕಷ ತೊಳೆದು,
ಈಗ ತಾನುಳಿದಿಹುದು,
ಚೆಲುವಾದ, ನಿಮ್ಮಲದ
ಹೆಣ್ಣುತನವ್ಯೋಂದು!

ಏನು ಕರೆಗಳೇ ಇರಲೆ,
ಹೆಣ್ಣು ಹುಟ್ಟಿಹುದು.
ಒರಸು ಆ ತುಟಿಗಳನು,
ಕೆಸರೋಸರುತಿಹುದು.
ಕಟ್ಟಿ ಕೂಡಿಸಿ ಕುರುಳ,
ಕರಿಯ ಸೊಂಬಿನ ಕುರುಳ,
ಅದ್ದಿ ಕೆದರಿಹುದು.
ಆರಿವಳು? ಮನೆಯೆಲ್ಲಿ?
ಬಲ್ಲವರು ಯಾರು?

ಇವಳ ತಂದೆಯದಾರು?
ಇವಳ ತಾಯಿಯದಾರು?
ಅಕ್ಕತಂಗಿಯರಿಹರೆ?
ಅಣ್ಣತಮ್ಮಿರು?
ಇನ್ನು ಅಕ್ಕರೆಯಾತ
ಇನ್ನು ಹತ್ತಿರದಾತ
ಮತ್ತೊಬ್ಬನಿಹನೋ?

ನಿರಿಹಿಡಿದು, ನಡುವೇರಿ,
ತೊದಲುಮಾತನು ಬೀರಿ,
ಕೊರಗ ನಗಿಸಲು ಬಲ್ಲ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1
ಮಗುವಿಲ್ಲವೇನೋ?

ಆಹ, ಎಲ್ಲಡಗಿತೋ
ಆಯ್ದಧರ್ಮದ ಕರುಣ,
ಆಯ್ಜನಗಳ ಮರುಕ,
ಉರಿಯುವನೆಬಲ್ಲ!

ಆಯ್ದೋ, ಏನನ್ನಾಯ,
ತುಂಬಿದೀ ಉರಲ್ಲಿ,
ಮನೆ ಇವಳಿಗಿಲ್ಲ,
ತುಂಬಿದೀ ಜನದಲ್ಲಿ
ನರೆ ಇವಳಿಗಿಲ್ಲ.
ಅನಾಧೆ ಹಾ, ದಿಕ್ಕೆಲ್ಲ,
ಮರಣವೇ ಶರಣು.

ಹೆತ್ತಪರ ಪ್ರೇಮವೋ,
ಸೋದರರ ಪ್ರೇಮವೋ,
ಕೂಡಿದನ ಪ್ರೇಮವೋ,
ಮಕ್ಕಳಲಿ ಪ್ರೇಮವೋ,
ಯಾವುದೂ ಹಿಡಿಯದೆಯೆ
ತಡೆಯದೆಯೆ ಹೋಯ್ತು?

ನಿಷ್ಫಲರಲಿ ಬೆಂದು,
ಪ್ರೇಮಸಾಗರದಮೃತ
ಬಯಲುದೊರೆಯಾಯ್ತು?
ದೀನರಕ್ಕ ಮೊರೆಯ
ಕೇಳಿ ಕಾಪಾಡುವುದು
ತನಗೆ ಹುಸಿಯಾಯ್ತು?
ಏನು ಬಂತೋ ದು:ಖ,
ಏನು ಬಂತೋ ರೋಷ,
ಕ್ಲಾರಮನಸನು ಮಾಡಿ
ಬೀರಿದಳು ಬದುಕಿ!

ಉರ ಮನೆಬೆಳೆಕುಗಳು
ದೂರ ಸರಿಯುತ್ತ,
ಕತ್ತಲೇಯ ಹೊಲೆ ಹರಿದು
ಹತ್ತಿರಕೆ ಬರುತ,
ಚಳಿಗಾಲ ಸೋಕಿದರೆ
ಬೆಳ್ಳಿ ನಡುಗುವಳು.

ಬೆಳ್ಳಿದಳೆ, ನಡುಗಿದಳೆ,
ಹದರಿದಳೆ ಹೊಳಗೆ?
ಹುಟ್ಟು ಹಿಡಿಸಿದ ಹಾಳು
ಬಾಳ ತೆಗೆದೊಗೆದು,
ವನಿದೆಯೋ ಅರಿಯದಿಹ
ಸಾವ ಕೆಳೆಬಗೆದು,
ಎಲ್ಲಾದರೂ ಸರಿಯೆ,
ಎಲ್ಲಾದರೂ ಸರಿಯೆ.
ಈ ಲೋಕ ಬೇಡೆಂದು
ಹಾರಿದಳು ನೆಗೆದು.

ಹಾರಿದಳು, ಮುಳುಗಿದಳು.
ತೇಲಿದಳು. ಕೊಳ್ಳಿದಳು,
ಕೊರೆವ ಹೊಳಿಯೋಳಗೆ,
ಎಲಪ್ಪೊ ಕಾಮುಕ, ಕಟುಕ,
ಇಲ್ಲಿ ಬಾ, ನೋಡು ಬಾ
ಎಲ್ಲಿ ಬೆಳ್ಗೆ ಮಲಗಿ
ಸಲ್ಲಾಪ ಮಾಡುತ್ತಿಹೆ.
ಈಗ ಬಾ, ನೋಡು ಬಾ.
ಇವಳೊಡನೆ ಮುಳುಗು ಬಾ,
ಮುಳುಗು ಬಾ, ಪಾಮಿ!

ಮೆಲ್ಲಿಗಿವಳನು ಮುಟ್ಟು,
ಮರುಗಿ ಹಿಡಿದೆತ್ತು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1
ಎನ್ನ ಹೋಮಲಕಾಯ!

ಹೊಳಪು ಹೊಸಪ್ಪಾಯ!

ಕೈಕಾಲುಗಳ ಸವರಿ
ಮೃದುವಾಗಿ ಮಡಿಸು;
ಬಿರುಗಣ್ಣ ನೋಟವನು
ರೆಪ್ಪೆಯಲಿ ಕವಿಸು:-
ಜರೆಯುವರ, ಹಳಿಯುವರ,
ಕೊರೆಯುವರ, ತುಳಿಯುವರ,

ಕೆವಿ ಕೇಳಿ ಕೇಳಿ,
ಹಲ್ಲುಮುಡಿಯನು ಕಚ್ಚಿ
ಕಲ್ಲುಮನಸಾದಾಗ
ನೆಟ್ಟು ದೀ ನೋಟ!
ಮುಂದ ಬಲ್ಲವರಾರು?
ಇಂದಾಯ್ತ್ತ ಶಾಂತಿ.
ದೇವ ಮಾಡುವುದಿರಲಿ,
ನಾವು ಮಾಡುವ ಹಿಂಸೆ,
ಅದೆ ನರಕಹಿಂಸೆ!
ದುಃಖಿಗಳ, ಪಾಪಿಗಳ
ನಾವು ಧಿಕ್ಕರಿಸುವೆವು
ದೂರ ಅಟ್ಟುವೆವು.

ಅಟ್ಟನಾ ರೀತಿಯಲೆ
ತಂದೆ, ರಕ್ಷಕನು.
ದೃಸ್ಯದಲಿ, ಮೌನದಲಿ
ತನ್ನ ಪಾಪವನೊಪ್ಪಿ
ಮರೆಹೊಗುವನಾಥೆಯನು
ಎದೆಯಲ್ಲಿ ಕೈಮುಗಿಸಿ
ಅವನ ಬಳಿ ಕಲುಹು.
ನೆಟ್ಟು ದೀ ನೋಟ !

* * *

ಬಿ. ಎಂ. ಶ್ರೀಕಂಠಯ್ಯ 1884-1946: ಸ್ಥಳ: ತುಮಕೂರು ಜಿಲ್ಲೆಯ ಸಂಪಿಗೆ.

ಕವನ ಸಂಕಲನಗಳು : ಇಂಗ್ಲೀಷ್ ಗೀತೆಗಳು (1921)

ನಾಟಕಗಳು : ಗದಾಯುದ್ಧ ನಾಟಕಂ, ಅಶ್ವತಾಮನ್, ಪಾರಿಸಿಕರು

ಸಂಪಾದಿತ ಗ್ರಂಥಗಳು: ಕನ್ನಡದ ಬಾಪುಟ - 1938 (ಕವನ ಸಂಕಲನ)

ಇತರ ಕೃತಿಗಳು: ಕನ್ನಡ ಭಂದಸ್ಸಿನ ಚರಿತ್ರೆ, ಕನ್ನಡ ಸಾಹಿತ್ಯದ ಚರಿತ್ರೆ, ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ, ಇಸ್ಲಾಂ ಸಂಸ್ಕೃತಿ, ಶ್ರೀ ಸಾಹಿತ್ಯ.

ಬಿರುದು/ ಪ್ರಶ್ನಿಗಳು: ಕನ್ನಡದ ಕಣ್ಣು

ಕನ್ನಡದ ಮೊದಲ ಸನ್ನಾನ ಗ್ರಂಥ "ಸಂಭಾವನೆ" ಗ್ರಂಥ ಸಮರ್ಪಣೆ "ರಾಜಸೇವಾಸ್ತಕೆ" ಬಿರುದು ಇತ್ತಾದಿಗಳು.

ಕವನದ ಆಶಯ: ಧಾರ್ಮಿಕ ಮುದ್ರಾ ಇಂಗ್ಲಿಷ್‌ನಲ್ಲಿ ಬಿಡ್ಡ ಆಫ್ ಸ್ಯೇಸ್ ಎಂಬ ಕವಿತೆಯನ್ನು ಬಿ.ಎಂ. ಶ್ರೀ ಅವರು ಕನ್ನಡದಲ್ಲಿ 'ದುಃಖಸೇತು' ಎಂದು ಅನುವಾದಿಸಿರುವ ಕವಿತೆ. ಕವನದ ವಸ್ತು: ಸಾಮಾನ್ಯವಾಗಿ ಹೆಣ್ಣು ಮಕ್ಕಳ ಬದುಕು, ಭವಣ, ಏರಿಳಿತಗಳ ಬಗ್ಗೆ ಕೆಲವು ಅನುಶಾಸನಗಳಿರುತ್ತವೆ. ಬಿ.ಎಂ. ಶ್ರೀ ಅವರು ಇಂತಹ ಅನುಶಾಸನಗಳನ್ನು ಈ ಕವಿತೆಯಲ್ಲಿ ಸೂಕ್ತವಾಗಿ ದುಃಖಿಕೊಂಡಿದ್ದಾರೆ. ತಾರುಣ್ಯವತೀಯಾದ ಹೆಣ್ಣುಬ್ಬಳ ತುಂಬಾ ಸುಂದರವಾದ, ತಾರುಣ್ಯವತೀಯಾದ ಯುವತಿಯೊಬ್ಬಳು ಕಾಮುಕನ ಕಾಮಪಿಪಾಸೆಗೆ ತುತ್ತಾಗಿ, ಕ್ರಾರ ಸಮಾಜದಿಂದ ಬಹಿಷ್ಕೃತಳಾಗಿ ಅಸಹನಿಯ ಅವಮಾನದಿಂದ ದುಃಖವನ್ನು ತಾಳಲಾರದೆ ಮೊಳಗೆ ಬಿಡ್ಡ ಅಶ್ವತಾಮೆ ಮಾಡಿಕೊಂಡಿರುವ ದುರಂತ ಸಾವಿನ ಕುರಿತ ಅನುಶಾಸನ ಕವಿತೆಯ ಆಶಯವಾಗಿದೆ. ಕ್ರಾರ ಸಮಾಜದ ರೀತಿ ನೀತಿಗಳಿಂದ ದುರಂತದಲ್ಲಿ ಬಿಡುಗಡೆಗೊಂಡ ಹೆಣ್ಣು ಮಗಳೊಬ್ಬಳ ಹೃದಯವಿದ್ಯಾವಕ ಜಿತ್ರಣವನ್ನು ಕವಿತೆ ಅಶ್ವಂತ ಸಮರ್ಪಕವಾಗಿ ಕಟ್ಟಿಕೊಡುತ್ತದೆ.

* * *

2. ಶರತ್ತಾಲದ ಸೂರ್ಯೋದಯದಲ್ಲಿ

-ಕುವೆಂಪು (ಪಕ್ಷಿಕಾಶಿ)

ಶರತ್ತಾಲದ ಸೂರ್ಯೋದಯದಲ್ಲಿ
ಸ್ವರ್ಗವು ಹೊಮ್ಮಿರೆ ಮತ್ತೆಹೃದಯದಲ್ಲಿ,
ಹೊರ ಹೊರಚಿನು ನಾ ಸಂಚರಿಸೆ.
ಹೊಂಗದಿರಳ ಮಳೆ ಸುರಿಸುರಿದಿತ್ತು;
ಬಂಗಾರದ ಹೊಳೆ ಹರಿದಾಡಿತ್ತು,
ತಿರ ಸಗ್ಗವದಾಯಿತೋ ಎನಿಸೆ!

ಹಾಸಗೆಯಂದದಿ ಬಯಲನು ತಜ್ಞ
ಹಚ್ಚನೆ ಹಸುರದು ಹಸಿಹಸಿ ಹಜ್ಞ
ಪಚ್ಚೆಯ ವೇದಿಕೆಯಾಗಿತ್ತು.
ಹುಲ್ಲಿನ ಮೇಗಡೆ ಇಭ್ಬನಿ ರಾಸಿ
ಶಿಶುರವಿ ರುಚಿಯಲಿ ನಗನಗೆ ಸೂಸಿ
‘ಲುರಿ-ಕಿಡಿ’ ‘ಕಿಡಿ-ಲುರಿ’ ಆಗಿತ್ತು.

ಹಚ್ಚನೆ ಹಚ್ಚನೆ ವೇದಿಕೆಯಲ್ಲಿ
ಸಾಸಿರಗಟ್ಟಲೆ ಮುತ್ತನು ಚೆಲ್ಲಿ,
ರನ್ನದ ಕಿರುಹಣತೆಗಳಲ್ಲಿ
ಶಾಮಲ ತೈಲದಿ ಹೊನ್ನಿನ ಬತ್ತಿ:
ಕಾಮನಬಿಲ್ಲಿನ ಬೆಂಕಿಯು ಹೊತ್ತಿ
ಸೊಡರುರಿಯುತ್ತಿವೆ ಅಲ್ಲಲ್ಲಿ!

ಭಾವಾವೇಶದಿ ನೋಡುತ ನಿಂತೆ,
ಹೃದಯದೊಳುರಿಯಿತು ರಸಮಯಚಿಂತೆ:
‘ಲುರಿ-ಕಿಡಿ’ದೆನು ಹಿಮಮಣಿಯಂತೆ!
ಕಲ್ಲಿನ ಯುಗಯುಗದಿರವೂ ಶೋನ್ಯಾ,
ಹುಲ್ಲಿನ ಅರೆನಿಮಿಷದ ಹನಿ ಧನ್ಯಾ:
ತಳತಳಿಪುದೆ ಸಾರ್ಥಕ ಪುಣ್ಯಾ:

ಎಂದಾಲೋಚಿಸುತ್ತಿರೆ, ಬಗೆ ಮರಳಿ

ಉರಿಯಿತು ಜ್ಞಾನಾರೂಪದಿ ಕೆರಳಿ:

ನೋಡಿದರೆಲ್ಲಿ ಯು ಚೈತನ್ಯ!

ಕಲ್ಲಲೀ, ಮಣ್ಣಲೀ, ಹುಲ್ಲಲೀ, ಹುಡಿಯಲೀ,

ನೀರಿನ ಹನಿಯಲಿ, ಬೆಂಕಿಯ ಕಡಿಯಲೀ,

ನನ್ನಲೀ,-ಎಲ್ಲಿಯು ಚೈತನ್ಯ!

ಹನಿಯನು ನಾನನುಭವಿಸುವ ತ್ವೀತಿ

ಆ ಹನಿ ನನ್ನನು ರಮಿಸುವ ರೀತಿ!

ನನ್ನಡಿ ಸೋಂಕಿಹ ಈ ಹುಲ್ಲು

ಇನಿಯನ ತುಟಿಸೋಂಕನೆ ಸವಿಯುತ್ತಿದೆ!

ತ್ವೀತಿಯ ಮುತ್ತಿಗೆ ಹಾತೊರೆಯುತ್ತಿದೆ ಜೇತನ ಮೂರ್ತಿಯು ಆ ಕಲ್ಲು :-

ತೆಗೆ! ಜಡವೆಂಬುದೆ ಬರಿ ಸುಳ್ಳಿ!

* * *

ಕವಿ ಪರಿಚಯ

“ರಾಷ್ಟ್ರಕವೆ” ಎಂಬ ಬಿರುದಿಗೆ ಪಾತ್ರರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕುವೆಂಪು ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದವರು. 1904 ರಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿ ಎಂಬ ನಿಸರ್ಗವೇ ತುಂಬಿಕೊಂಡ ಒಂಟಿ ಮನೆಯಲ್ಲಿ ಜನಿಸಿದ ಕುವೆಂಪು ತಮ್ಮ ಬರಹಗಳಿಗೂ ಅದೇ ಪ್ರಕೃತಿಯನ್ನೇ ಧಾತುವಾಗಿಸಿಕೊಂಡರು. ಮಲೆನಾಡಿನ ರಮಣೀಯ ಪ್ರಕೃತಿಯ ನಡುವೆಯೇ ಬಾಲ್ಯ ಕಳೆದ ಕುವೆಂಪು ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರಟಿದ್ದ ಮೈಸೂರಿಗೆ. ಮೈಸೂರಿನ ರಾಮಕೃಷ್ಣ ಆಶ್ರಮ ಕುವೆಂಪುರವರಲ್ಲಿ ಅಡಗಿದ್ದ ಅಂತರ್ಗತ ಕಾವ್ಯ ಪ್ರತಿಭೆಗೆ ವೇದಿಕೆಯಾಯಿತು. ಅಲ್ಲಿಂದ ಆರಂಭವಾದ ಕುವೆಂಪು ಬರಹ ದಣಿವಿಲ್ಲದಂತೆ ಮುಂದುವರೆಯಿತು. ಆಧುನಿಕ ಕನ್ನಡ ಸಾಹಿತ್ಯದ ಯಾವ ಪ್ರಕಾರವನ್ನೂ ಬಿಡಿದಂತೆ ಮಹೋನ್ವತ ಸಾಹಿತ್ಯ ರಚಿಸಿದ ಕೀರ್ತಿ ಕುವೆಂಪುರವರಿಗೆ ಸಲ್ಲಬೇಕು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ, ಜಿತ್ತಾಂಗದಾ ಖಂಡಕಾವ್ಯ, ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳು, ಕವನ ಸಂಕಲನಗಳು, ನಾಟಕಗಳು, ವಿಮರ್ಶೆ ಸಂಕಲನಗಳು, ಮಕ್ಕಳ ಸಾಹಿತ್ಯ, ಜೀವನ ಚರಿತ್ರೆಗಳು ಮಾತ್ರವಲ್ಲದೆ ನೆನಷಿನ ದೋಣಿ ಎಂಬ ವಿಶ್ವಾಸಿ ಆತ್ಮ ಚರಿತ್ರೆ. ಇಷ್ಟೆಲ್ಲ ಸಾಹಿತ್ಯವನ್ನು ಒಬ್ಬನೇ ವ್ಯಕ್ತಿ - ರಚಿಸಲು ಸಾಧ್ಯವೇ ಎಂಬಷಣರಮಣಿಗೆ ಅವರ ಸಾಹಿತ್ಯದ ಅರುಹು ವಿಸ್ತಾರಗೊಂಡಿದೆ. ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ - ಪ್ರಶಸ್ತಿಯನ್ನು ತಂದುಕೊಟ್ಟ ಕುವೆಂಪು ಅದ್ಮೇಷ್ಟ ಪ್ರಶಸ್ತಿ ಗೌರವಗಳಿಗೆ ಮೊದಲಿಗರೇ. ಕುವೆಂಪುರವರ ಸಾಹಿತ್ಯವೆಂದರೆ ಅದೊಂದು ದರ್ಶನ. ಬದುಕಿನ ಗಾಡ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1
ಅನುಭವಗಳನ್ನು, ವೈಚಾರಿಕ ಜಿಂಟನೆಯನ್ನು ಮೇಳಿಸಿಕೊಂಡ ಅಪ್ರಾವ್ಯ-
ಒಳನೋಟಗಳ ರಸಸ್ವಾತ್ಮಕ. ಆದ್ದರಿಂದಲೇ ಅವರನ್ನು ರಸಖಾಷಿ ಎಂದೂ ಕರೆಯಲಾಗಿದೆ.

* * *

3. ಶುಭ ನುಡಿಯೆ ಶಕುನದ ಹಕ್ಕೆ
-ದ.ರಾ. ಬೇಂದ್ರೆ

ಶುಭ ನುಡಿಯೆ

ಶುಭ ನುಡಿಯೆ ಶಕುನದ ಹಕ್ಕೆ

ಶುಭ ನುಡಿಯೆ

1

ಮುಂಗಾಳು ಕವಿಯುವಾಗ

ಹಸುಗೂಸಿಗೆ ಕಸಿಪಿಸಿಯಾಗಿ

ಕಕ್ಕಾವಿಕ್ಕಿಪಡುತ್ತ ಪಾಪ

ಕರಿ ಕರಿ ಅಳುತ್ತಲಿತ್ತ

ಶುಭ ನುಡಿಯೆ

ಶುಭ ನುಡಿಯೆ ಶಕುನದ ಹಕ್ಕೆ ಓ ಶುಭ ನುಡಿಯೆ

2

ಇರುಳು ಗಾಳಿ ಬೀಸುವಾಗ

ಹಣತಿಸೊಡರು ಹೆದರಿದಂತೆ

ತಾನು ತಣ್ಣಾದೇನೆಂದು

ಚೆಳಿ ಚೆಳಿ ನಡುಗುತ್ತಲಿತ್ತ

ಶುಭ ನುಡಿಯೆ

ಶುಭ ನುಡಿಯೆ ಶಕುನದ ಹಕ್ಕೆ ಓ ಶುಭ ನುಡಿಯೆ

3

ನಿದ್ದೆ ಬಳಲಿ ಬಳಿಯಲಿ ಬಂದು

ಕೂಡಿದೆವೆಗಳಾಸರೆಯಲ್ಲಿ

ಮೆಲ್ಲಗೆ, ಒರಗುವ ಅದನು

ಬಂಟಿ ಸೀನು ಹಾರಿಸುತ್ತಿತ್ತ

ಶುಭ ನುಡಿಯೆ

ಶುಭ ನುಡಿಯೆ ಶಕುನದ ಹಕ್ಕೆ ಓ ಶುಭ ನುಡಿಯೆ

4

ಕತ್ತಲೆಯ ಕೆಸರಿನ ತಳಕೆ

ಮಿನಮಿನುಗುವ ಹರಳುಗಳಂತೆ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಚಿಕ್ಕೆ ಕೆಲವು ತೊಳಗುತ್ತಲಿರಲು

ಗಳಕನೊಂದು ಉಳುಹುತ್ತಲಿತ್ತು

ಶುಭ ನುಡಿಯೆ

ಶುಭ ನುಡಿಯೆ ಶಕುನದ ಹಕ್ಕಿ ಓ ಶುಭ ನುಡಿಯೆ

5

ಉಸಿರ ತಾಗು - ತೊಟ್ಟಿಲಲ್ಲಿ

ಜೀವ ಮೃಯ ಮರೆತಿರಲಾಗಿ

ಒಳಗಿನಾವ ಚಿಂತೆಯ ಎಸರೋ

ತಂತಾನೆ ಕನವರಿಸುತ್ತಿತ್ತು

ಶುಭ ನುಡಿಯೆ

ಶುಭ ನುಡಿಯೆ ಶಕುನದ ಹಕ್ಕಿ ಓ ಶುಭ ನುಡಿಯೆ

6

ನಟ್ಟಿರುಳಿನ ನೆರಳಿನಲ್ಲಿ

ನೊಂದ ಜೀವ ಮಲಗಿರಲಾಗಿ

ಸವಿಗನಸನು ಕಾಣುವಾಗ

ಗೂಗೆಯೊಂದು ಘೂಕ್ಕನುತ್ತಿತ್ತು

ಶುಭ ನುಡಿಯೆ

ಶುಭ ನುಡಿಯೆ ಶಕುನದ ಹಕ್ಕಿ ಓ ಶುಭ ನುಡಿಯೆ

7

ಎಚ್ಚರಾದ ಪೆಚ್ಚ ಮನವು

ಹುಚ್ಚಿದ್ದ ಹರಿಯುತ್ತಲಿರಲು

ನಿದ್ದೆಯಿಲ್ಲ ಆಕಳಿಸಿದರೂ

ಹಲ್ಲಿಯೊಂದು ಲೊಟಗುಡುತ್ತಿತ್ತು

ಶುಭ ನುಡಿಯೆ

ಶುಭ ನುಡಿಯೆ ಶಕುನದ ಹಕ್ಕಿ ಓ ಶುಭ ನುಡಿಯೆ

8

ಬೆಳಗಿನ ತಂಗಾಳಿ ಬಂದು

ನಸುಕು ಮಸುಕು ಮೂಡುತ್ತಲಿರಲು

ಚಿಲೀ ಪಿಲೀ ಚಿಲಿಪಿಲಿ ಎಂದು

ಹಾಲಕ್ಕಿ ಉಲಿಯುತ್ತಲಿತ್ತು

ಶುಭ ನುಡಿಯೆ

ಶುಭ ನುಡಿಯೆ ಶಕುನದ ಹಕ್ಕಿ ಓ ಶುಭ ನುಡಿಯೆ

ನಿನ್ನ ಸೊಲ್ಲ ನಂಬಿ ಎದ್ದೆ
ಮೃಯೆಲ್ಲ ನಡುಕವಿದ್ದು
ನೀನೇ ಶುಭ ನುಡಿಯುವಾಗ
ಎನಿದ್ದೇನು? ಎಲ್ಲಾ ಶುಭವೇ!
ಶುಭ ನುಡಿಯೆ
ಶುಭ ನುಡಿಯೆ ಶಕ್ತಿ ಓ ಶುಭ ನುಡಿಯೆ

* * *

ಕವಿ ಪರಿಚಯ: ಬೇಂದೆ, ದತ್ತಾತ್ರೇಯ ರಾಮಚಂದ್ರ ಬೇಂದೆ (ದ.ರಾ. ಬೇಂದೆ) ಕನ್ನಡದ ಕಾವ್ಯ ಕ್ಷೇತ್ರವನ್ನು ಶ್ರೀಮಂತಸೋಳಿಸಿದ ಒಬ್ಬ ಪ್ರಸಿದ್ಧ ಕವಿ. 'ಅಂಬಿಕಾತನಯದತ್ತ' ಎಂಬುದು ಅವರ ಕಾವ್ಯನಾಮ. 1896ರಲ್ಲಿ ಧಾರವಾಡದಲ್ಲಿ ಜನಿಸಿದ ಬೇಂದ್ರೇಯವರು ಪ್ರಥಾನವಾಗಿ ಕವಿಯಾದರೂ ಸಾಹಿತ್ಯದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿ ನಾಡಿನ ಸಾಹಿತ್ಯ ಪರಂಪರೆಯನ್ನು ಬೆಳಗಿದವರು. ನಾಟಕ, ಸಾಹಿತ್ಯ ಮೀಮಾಂಸೆ, ಜೀವನ ಚರಿತ್ರೆ, ಆಧ್ಯಾತ್ಮ ಅನುವಾದ ಮುಂತಾಗಿ ಅವರ ಕೃತಿಗಳು ಅತ್ಯಂತ ಜನಪ್ರಿಯವಾಗಿವೆ. ಜಾನಪದ ಪರಂಪರೆಗೆ ಮಾರುಹೋಗಿದ್ದ ಕವಿ ಬೇಂದ್ರೇಯವರು ತಮ್ಮ ಬಹುತೇಕ ಕಾವ್ಯ ರಚನೆಯನ್ನು ದೇಸಿ ಮಣಿನಲ್ಲಿ ಮಾಡಿದರು. ಅವರ ಕವಿತೆಗಳ ಆಳ, ಅರಹ, ವಿಸ್ತಾರಗಳು ಓದುಗರನ್ನು ಗಂಭೀರ ಚಿಂತನೆಗೆ ಹಚ್ಚಿತ್ತವೆ. ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸದಾಗಿ ಕುಡಿಯೋಡೆ ಇಂದಿನ ಸುಗಮ ಸಂಗೀತ ಕ್ಷೇತ್ರ ಬೇಂದ್ರೇಯವರ ನೂರಾರು ಕವಿತೆಗಳನ್ನು ಗಾಯನಕ್ಕೆ ಅಳವಡಿಸಿದೆ. ಬೇಂದ್ರೇಯವರ ಅರ್ಥಪೂರ್ಣವಾದ ಸುಮಧುರ ಕಾವ್ಯ ಮನುಷ ಕುಲಕ್ಕೆ ಮಾರ್ಗದರ್ಶಕವಾಗಿದೆ. ಮೂವತ್ತೇಳು ಕವನ ಸಂಕಲನಗಳನ್ನು ಹೊರತಂದ ಬೇಂದ್ರೇಯವರು ಆಧುನಿಕ ಕನ್ನಡ ಸಾಹಿತ್ಯ ಕಂಡ ಅಪ್ರತಿಮ ಕವಿ. 1974ರಲ್ಲಿ ಅವರ 'ನಾಕುತಂತಿ' ಕವನ ಸಂಗ್ರಹಕ್ಕೆ ಜ್ಞಾನಪೀಠ ಪ್ರಶಸ್ತಿ ಸಲ್ಲುವ ಮೂಲಕ ನಾಡಿನ ಕೇರ್ಮಾಯೂ ಹೆಚ್ಚಿತು.

* * *

4. ಬತ್ತಲಾರದ ಗಂಗೆ

-ಗೋಪಾಲಕೃಷ್ಣ ಅಡಿಗ

ಬತ್ತಲಾರದ ಗಂಗೆಗಂಧ, ಕುತ್ತಿದು. ನೋಡು:

ಆದೇ ಪಾತ್ರ, ಧಾಟಿ, ವಸ್ತುಗಳ ಪಾಳಿ;
ಹೊಸ ನೀರು ಬಂದರೂ ಅದೇ ಪುರಾತನದಮಲು,
ರಂಗಮಂದಿರ ಅದೇ, ನಾಟಕವೂ ಅದೇ.

ಹಿಮಾಲಯವೆ ಕರಗಿ ಕೆಳಗಿಳಿವ ವರ್ಷದ ತೊಡಕು,
ಅಮೃತಜಲ ಮೃತೀಕೆಗಳನಮು ಜೋಡಿ:
ನಿಂತು ಕೊಳೆಯುವ ಮುದುಗಳಲ್ಲಿ ಮಜಗಿಯೆ ಇದೆ
ಹಳೆಕೊಳೆಯ ದುನಾಂತ ಕೆಸರು ರಾಡಿ.

ಗಂಗಾಳ ತುಂಬ ಗಂಜಿಯನಿಟ್ಟು ಕುಳಿತಿದ್ದಾಳೆ

ಗಂಗಜ್ಞ ಅಂಗಾಂಗ ಸುಕ್ಕಿ ಸೊರಗಿ: 10

ಮುಟ್ಟಲಾರಳು ತೊಟ್ಟಿ, ಕಣ್ಣಿ ಮುಂದೆ ಕಟ್ಟಿದೆ ಅಲ್ಲಿ

ಕುರುಕ್ಕೇತ್ರಗಳ ರುಂಡ ರಕ್ತವೇಣಿ.

ಕುರುಕ್ಕೇತ್ರ ಚಾಚುತ್ತಲಿದೆ ದೇಶದುದ್ದಕ್ಕು : ಪಾತ್ರಗಳೇನೂ

ಅವೇ : ಪಾತ್ರಧಾರಿಗಳು ಬೇರೆ, ಬೇರೆ :

ದುರೋಧನನಿಗೆ ಯುಧಿಷ್ಠಿರವೇಷ, ಶಕುನಿಯೇ

ಶ್ರೀಕೃಷ್ಣ : ಪಾಥನ ವೇಷ ಉತ್ತರನಿಗೆ.

ಆಕಾಶಗಂಗೆಯಿಂದನಾಮತ್ತಾಗಿಲ್ಲಿ ಬಿಡ್ಡವರು.

ಈ ಕಾಶಕ್ಕೆ ಸಿಕ್ಕಿದರೂ ಕಾಸೆಗಟ್ಟಿ

ಕೊಳ್ಳಿದೆವ್ವಗಳಂತೆ ಮಿಂಚಿ ಮರೆಯಾದವರು.

ರಾಮಕೃಷ್ಣರು, ಬುಧ್ವ ಮಹಾವೀರರು. 20

ಕಪೂರನುಡಿ ಹೊತ್ತಿ ಉರಿದು ಹಿಂದೆಗರಿದರು

ಚಪ್ಪಾಳೆ ಬಿರುಗಾಳಿಯಲೆಗೆ ಸಿಕ್ಕಿ :

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1
ಬಧ್ಯರಾದರು ಪುಸ್ತಕಗಳಲ್ಲಿ, ಜಯಂತಿ ಭಜಂತಿಗಳಲ್ಲಿ
ಅಮೂರ್ಚರಾಗಿಯು ಮೂರ್ಚಯಾಗುಳಿದರು.

ಹೃದಯ ಹೃದಯಗಳಲ್ಲಿ ಮುದುಗಿದಂತಗಂಗೆ

ತಳಬಿರಿದು ಬಿರುಕು ಬಿಟ್ಟಿರುವ ಧೂಳು :

ದಡದ ಮೇಲಡರಿ ನಿಂತಿದ್ದ ವಿದ್ಯಾರಣ್ಯ

ಬೆಂಗಾಡಾಗಿ ತೋಳ ಭೇತಾಳಿದೂಳು.

ಬತ್ತಿ ಹೋಗಲಿ ಗಂಗೆಯೊಂದು ಸಲ ತಳ ಬಿರಿದು,

ಹುರ್ಬುಕ್ಕೇತ್ತೆ ಜಪಮಾಲೆ ನುಜ್ಜನೂರು : 30

ಕತ್ತು ಕತ್ತರಿಸಲಿಕ್ಕಲ್ಲ ಆ ಇನ್ನೊಬ್ಬನಿರುವುದು, ಎರಡು

ನದಿಗಳೊಂದಾಗಿ ಮುಂದಕೆ ಸಾಗಲು.

ಗಂಗೆಯಿಲ್ಲದ ಕಾಲದಲ್ಲಿ ತಡೆದುಕಿದ ಭಗೀರಥನ

ಸಂಕಲ್ಪಬಲದ ಅಸಂಖ್ಯಾತರಿಲ್ಲ

ಬಂದೆ ಬರುವರು; ದೇವಗಂಗೆಯೆ ನೇರ

ಹೃದಯದಂತಗಂಗೆ ತುಂಬಿ ಚೆಲ್ಲಿ.

ದಡದಲ್ಲಿ ಮತ್ತೆ ವಿದ್ಯಾರಣ್ಯ ಧರ್ಮಸ್ಕ್ಷೇತ್ರ

ಜಿಗುರುವುವು ಜಿಗಿಯುವುವು ಮುಗಿಲ ಕಡೆಗೆ;

ಕನಸೆ? ಕಲ್ಪನೆಯೆ? ಇಲ್ಲವಾದರೇನಿದೆ ಇಲ್ಲಿ:

ಕಣ್ಣ ಕೇಳುವ ಸೂಜಿ, ಕೊಲುವ ಬಡಿಗೆ.

40

* * *

ಕವಿ ಪರಿಚಯ: ಗೋಪಾಲಕೃಷ್ಣ ಅಡಿಗ: 1918–1992

ಸ್ಥಳ: ಕುಂದಾಪುರ ತಾಲ್ಲೂಕಿನ ಮೋಗೇರಿಯಲ್ಲಿ ಜನನ, ಕವನಸಂಕಲನ: ಭಾವತರಂಗ 1946, ಕಟ್ಟಿದೆವೆ ನಾವು, ನಡೆದು ಬಂದ ಡಾರಿ, ಜಂಡೆಮುದ್ದಳೆ, ಭೂಮಿಗೀತ, ವರ್ಧನಮಾನ, ಇದನ್ನು ಬಯಸಿರಲಿಲ್ಲ, ಮೂಲಕ ಮಹಾತಯರು, ಬತ್ತಲಾರದ ಗಂಗೆ, ಚಿಂತಾಮಣಿಯಲ್ಲಿ ಕಂಡ ಮುಖಿ, ಸುವರ್ಣ ಪುತ್ತಳಿ, ಬಾ ಇತ್ತೆ ಇತ್ತೆ ಅಡಿಗರ ಆಯ್ದು ಕವನಗಳು, ಸಮಗ್ರ ಕಾವ್ಯ-ಆರೋಹಣ. ಕಾದಂಬರಿ : ಅನಾಥ, ಅಕಾಶದೀಪ, ಕಥೆ/ ಪ್ರಬಂಧ: ಹುಲಿರಾಯ, ಇತರೆ ಕಥೆಗಳು ವಿಮರ್ಶ/ಪ್ರೇಚಾರಿಕ : ಮಣಿನ ವಾಸನೆ, ವಿಚಾರ ಪಥ, ನಮ್ಮ ಶಿಕ್ಷಣ ಕ್ಷೇತ್ರ, ಆಯ್ದು ಪ್ರಬಂಧಗಳು, ಕನ್ನಡದ ಅಭಿಮಾನ, ಪ್ರಬಂಧ : ಕೆಸರಿನಿಂದ ಶಿಬಿರಕ್ಕೆ ಬಿರುದು ಪ್ರಶ್ನೆಗಳು, 1979 – ಕುಮಾರಾನ್ ಆಶಾನ್ ಪ್ರಶ್ನೆಗ್ಗೆ, 1986 – ಕಬೀರ್ ಸಮಾನ್, ವರ್ಧನಮಾನ ಕೃತಿಗೆ: 1973 ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ & 1974 ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ, ಸುವರ್ಣ ಪುತ್ತಳಿ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಕೃತಿಗೆ - 1993 ರಲ್ಲಿ ಮರಣೋತ್ತರ ಪಂಪ ಪ್ರತಿಸ್ಥಿ, ಅನುವಾದ ಅನುವಾದ:
/ಜೀವನಚರಿತ್ರೆ: ಸುವರ್ಣ ಕೇರಿಟ, ರೈತರ ಮುಡುಗಿ, ಜನತೆಯ ಶತ್ರು, ಭೂಗಭ್ರಯಾತ್ಮೆ, ಇತಿಹಾಸ ಚಕ್ರ, ವೈದ್ಯ, ಕೆಂಪು ಅಕ್ಷರ, ಆಶ್ಚರ್ಯ: ನೆನಣಿನ ಗಣೆಯಿಂದ.

ಕವನದ ಆಶಯ: ಬತ್ತಲಾರದ ಗಂಗೆ ಇಡೀ ಪದ್ಯ ಭೂತ ಕಾಲ, ವರ್ತಮಾನ ಕಾಲ ಮತ್ತು ಭವಿಷ್ಯ ಚಿಂತನೆಗಳನ್ನು ಅನುಕ್ರಮವಾಗಿ ಪ್ರತಿಮೆ, ಸಂಕೇತ, ಗದ್ಯದಾಟಿಯ ವಿಶೇಷತಂತ್ರ, ಪುರಾಣ, ಇತಿಹಾಸ, ವಾಸ್ತವದ ನೆಲೆ ಮತ್ತು ರಾಜಕೀಯ ಸಂಪೇದನೆಗಳ ಜೊತೆಗೆ ಮುಖ್ಯಾಮುಖ್ಯಾಗಿಸಿದೆ. ಕವಿತೆಯೊಳಗಿನ ನಾಟಕದ ಪ್ರತಿಮೆ ಹೊಸತನದಿಂದ ಕೂಡಿದೆ. ಬತ್ತಲಾರದ ಗಂಗೆ ಇಂದು-ನೆನ್ನೆಯವಳಳ್ಳ. ಅವಳ ಕಣ್ಣೆದುರಿಗೆ ಮಹಾಭಾರತ ಮೊದಲಾದಪುಗಳು ನಡೆದಿವೆ. ಇಂದಿಗೂ ನಡೆಯುತ್ತಿರುವ ಅನೇಕ ಜ್ಞಾಲಂತ ಸಮಸ್ಯೆಗಳಿಗೆ ಗಂಗೆ ಮೂಕ ಸಾಕ್ಷಿಯಾಗಿದ್ದಾಳೆ. ಆದರೆ ಭವಿಷ್ಯದಲ್ಲಿ ಮತ್ತೆ ಧರ್ಮಕ್ಕೇತ್ತೆ ಎಷ್ಟು ನಿಲ್ಲಲಿ, ಅದರ ಮೇಲೆ ಸಂಪೂರ್ಣ ಹಿಡಿತವನ್ನು ಗಂಗೆ ಸಾಧಿಸಿಕೊಳ್ಳಲಿ. 'ಗಂಗೆ' ಎಂದೆಂದಿಗೂ ಬತ್ತಲಾರದ ಗಂಗೆಯಾಗಿಯೇ ಉಳಿದು ನಮ್ಮೆಲ್ಲಾ ಕನಸು, ಕಲ್ಪನೆಗಳನ್ನು ನನಸಾಗಿಸಲಿ ಎಂಬ ಸದಾಶಿಯದ ಭಾವದೊಂದಿಗೆ ಕವಿತೆ ಅಂತ್ಯಗೊಂಡಿದೆ.

* * *

5. ಹೆಂಡತಿಯ ಕಾಗದ

-ಕೆ. ಎಸ್. ನರಸಿಂಹಸ್ವಾಮಿ

ತಾರ ಮಳಿದೊಳಗನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಪೆ ನನ್ನ ಹಿಂಡುವುದು ಹಗಲಿನಲಿ
ಇರುಳಿನಲೆ ಕಾಣುವುದು ನಿಮ್ಮ ಕನಸು.

ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವವು ಶ್ರೀತುಲಸಿ ಕೃಷ್ಣ ತುಲಸಿ;
ನೀಲಾಂಬರದ ನಡುವೆ ಚಂದಿರನು ಬಂಡಾಗ
ರೋಚಣಿಯು ಬೆಳಗುವಳು ಸನ್ನಿಧಿಯಲಿ.

ತಾಯಜಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ;
ಇನ್ನು ತಂಗಿಯ ಮದುವೆ ತಿಂಗಳಿಹುದು.
ತಾರ ಪಂಚರದೊಳಗೆ ಸೆರೆಯಾದ ಗಣಿಯಲ್ಲ
ಷದು ತಿಂಗಳ ಕಂದ ನಗುತಲಿಹುದು.

ಕಣ್ಣೆದುರಿಗಿರುವಾಗ ನಿಮ್ಮ ಮನಪುಕ್ಕುವುದು
ಕ್ಷೇರಸಾಗರದಂತೆ ಶಾಂತಿಯೊಳಗೆ.
ಕಣ್ಣ ಮರೆಯಾದಾಗ ಹೂವಲ್ಲ ಹಾವೆಂದು
ಬಿರುನುಡಿಯನಾಡುವುದು ನಿಮಗೆ ತರವೇ?

ಚಿತ್ರದುಗ್ರಾದ ರೈಲು ನಿತ್ಯಪೂ ಓಡೋಡಿ
ಪ್ರೇಸೂರ ಸೇರುವುದು ನಾನು ಬಲ್ಲೆ.
ನಾಳೆ ಮಂಗಳವಾರ; ಮಾರನೆಯ ದಿನ ನವಮೀ
ಆಮೇಲೆ ನಿಲ್ಲುವೆನೆ ನಾನು ಇಲ್ಲೆ?

ಸೋಬಲಕ್ಷ್ಯಯನಿಟ್ಟು ಹೂಮುಡಿಸಿ ಕಳುಹುವರು;
ಕಂದನಿಗೆ ಹೊಸ ಜರಿಯ ಲಂಗವುಡಿಸಿ.
ತಂದೆಯವರೇ ಬಂದು ತಪ್ಪಾಯಿತೆನ್ನುವರು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1
ಹೆಣ್ಣು ಹೆತ್ತವರನ್ನು ದೂರಬೇಡಿ.

ಮರೆತಿಹಳು ಎನ್ನಾದಿರಿ. ಕಣ್ಣರೆಯ ತೋಟದಲ್ಲಿ
ಅಚ್ಚುಮಲ್ಲಿಗೆಯರಳು ಬಿರಿಯುತ್ತಿಹುದು.
ಬಂದು ಬಿಡುವೆನು ಬೇಗ, ಮುನಿಯದಿರಿ ಹೊರಗದಿರಿ.
ಚುಚ್ಚದಿರಿ ಮೊನೆಯಾದ ಮಾತನಸೆದು.

* * *

ಕವಿ ಪರಿಚಯ

ಕೆ. ಎಸ್. ನರಸಿಂಹಸ್ವಾಮಿ ಅವರು 1915ರಲ್ಲಿ ಮಂಡ್ಯ ಜಿಲ್ಲೆಯ ಕೆಕ್ಕೇರಿಯಲ್ಲಿ ಜನಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದು ಸರ್ಕಾರಿ ಕೆಲಸಕ್ಕೆ ಸೇರಿದರು. ಗುಮಾಸ್ತರಂಧ ಸಾಮಾನ್ಯ ಸಂಬಳದ ಹುದ್ದೆಯನ್ನು ಮೂರು ದಶಕಗಳ ಕಾಲ ನಿರ್ವಹಿಸಿದ ಕೆ. ಎಸ್.ನ ಬಡತನ ಸಂಕ್ಷಿಗಳ ನಡುವೆಯೇ ದಿವ್ಯ ಪ್ರೇಮಕ್ಕಾಗಿ ಹಂಬಲಿಸಿದ ಕವಿ. ಇವರ 'ಮೈಸೂರು ಮಲ್ಲಿಗೆ' ಎಂಬ ಪ್ರೇಮಗೀತೆಗಳ ಸಂಕಲನ ಹತ್ತಾರು ಮುದ್ರಣಗಳನ್ನು ಕಂಡಿದ್ದು ಅತ್ಯಂತ ಜನಪ್ರಿಯವಾಗಿದೆ. ಹಾಗೆಂದು ಕೆ.ಎಸ್.ನ. ಅವರು ಕೇವಲ ಪ್ರೇಮಗೀತೆಗಳಿಗಷ್ಟೇ ಸೀಮಿತವಾಗಲಿಲ್ಲ. ಅವರ 'ಖರಾವತೆ', 'ದೀಪದ ಮಲ್ಲಿ', '- ಉಂಗುರ'. ಶಿಲಾಲತೆ, 'ಮನೆಯಿಂದ ಮನೆಗೆ' ಮುಂತಾದ ಕವನ ಸಂಕಲನಗಳು ಶ್ರೀಸಾಮಾನ್ಯನ ಬದುಕಿನ ಏರಿಳಿತಗಳನ್ನು ಕಷ್ಟ ಸುಲಭನ್ನು ನವರಾಗಿ ಜಿತ್ತಿಸುತ್ತವೆ. 1976ರಲ್ಲಿ ಪ್ರಕಟವಾದ ಅವರ 'ತೆರೆದ ಬಾಗಿಲು' ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಕೆ.ಎಸ್.ನ. ಅವರ ಪ್ರಧಾನ ಆಸಕ್ತಿ ಕಾವ್ಯವಾದರೂ ಅನೇಕ - ಗಡ್ಡ ಬರಹಗಳನ್ನು, ಅನುವಾದಗಳನ್ನು ಮಾಡಿರುವುದು ಅವರ ವಿಶ್ವಾಸಿಗೆ ಸಾಕ್ಷಿ.

ಕವನದ ಆಶಯ:

ಪತ್ರಿಯನ್ನು ತವರಿಗೆ ಕಳುಹಿಸಿದ ದುಸುಡದಲ್ಲಿರುವ ಪತಿಗೆ, ಸ್ವಾತಃ ಪತ್ರಿಯೇ ಸಾಂತ್ವನ ಹೇಳುವ ನವರು ಭಾವಗಳ ಈ ಕವಿತೆ ಪತಿ - ಪತ್ರಿಯರ ನಡುವಿನ ನಿಜಪ್ರೀತಿಯನ್ನು ತೆರೆದಿಡುತ್ತದೆ.

ಪದಕೋಶ:

ಕಟ್ಟರೆ ಅಜೀಣ, ಬಾಂದಳ - ಆಕಾಶ.

ಕೂಲಿ - ಪೈರನ್ನು ಹೊಯ್ದ ಬುಕ ನೆಲದಲ್ಲಿ ಉಲಿಯುವ ಚೊಪಾದ ಕಾಂಚಭಾಗ

* * *

6. ಅಲ್ಲೆ ಕುಂತಪರೆ

-ಡಾ. ಸಿದ್ದಲೀಂಗಯ್ಯ

ಪದ: ಒಂದಾನೊಂದು ಉರು
ಉರಿಗೆ ಮಳೆಯಿಲ್ಲ
ಬೂಟಿನ ಸದ್ದು ಗುಂಡಿನ ಸದ್ದು
ಕತ್ತಿಯ ತಿವಿತ ಹಾಗಾಟ
ಉರಿಗೆ ಬೆಳೆಯಿಲ್ಲ

ಮಳೆರಾಯ ಕ್ಷುಪದಲಿ ದೇಸಾಂತರಾ ಹೋಗಿ
ಅಂದಾವೆ ಹೋಯಿತಲ್ಲೋ
ನಗುತ್ತಿದ್ದ ಮಲ್ಲಿಗೆಯ ಮುಖಿದಲ್ಲಿ ಕಳಿಗುಂದಿ
ಚಂದಾವೆ ಹೋಯಿತಲ್ಲೋ

ಬಡವನ ದನವ್ಯೋಂದು ಸಗಣೆಯ ಇಕ್ಕೆದೇ
ನೆಲವ ತಾರಿಸಲಿಲ್ಲ
ಮದುವೆಯ ಮನೆಯಲ್ಲಿ ವಡವೇಯ ಮಾತೇರಿ
ಹಸೆಗೆ ಕೂರಿಸಲಿಲ್ಲ

ಅನ್ನ ನೀಡದೆ ಹೋದ ನೂರಾರು ದೇವರು
ಹೋದಾವು ಬಿದ್ದಾವು ಪಾಳುಬಾವಿ
ಅನ್ನ ನೀಡದ ದೋರೆಯ ದರಬಾರು ನಿರುವಾದು
ಬಡಜನ ಬುಡುತ್ತಾರೆ ಬಾಯಿ ಬಾಯಿ

ವಟ್ಟಿಗಿಲ್ಲದ ಜನರ ವಣನೆತ್ತಿ ಮ್ಯಾಲೇರಿ
ಕುಣಿಯುತ್ತ ಬರುತಾವೆ ಕರೆಬಾಣ
ಯಾರಾನ ಕದ್ದಾರೆ ಮರುಮಾತು ಕೊಟ್ಟಾರೆ
ಬಯಲಲ್ಲಿ ನೃಡಸವರೆ ಕತ್ತಿವರಸೆ
ಸುತ್ತಮುತ್ತ ಹಸಿರು ಮಳೆ
ಬೆಳೆಯುತಾರೆ ಬೆಂಕಿ ಬೆಳೆ

ಕಪ್ಪು ಜನರ ತಲೆಯಮ್ಮಾಲೆ

ಬಿಳಿಬಿಳಿ ಮಡಕೆ

ಪಾತಾಳದ ಆಳದಲ್ಲಿ

ಭರವಸೆಗಳ ಹೋಳದಲ್ಲಿ

ನರುಳುತಾವೆ ಉರುಳುತಾವೆ

ಜನರ ಜಂಗುಳಿ

ಈ ಬಾಳಿನ ಗೋಳನೆಲ್ಲ

ಗುಡಿಸು ಬಾರೋ ಮಳೆರಾಯ

ಆಕಾಸವ ಬಗೆದು ಬಾರೋ

ಸುಕ ಪ್ರೀತಿಯ ಬೆಳಕ ತೋರೋ

ಸುತ್ತ ಬಿಗಿದ ಬೇಲಿಯನ್ನು

ಬೀಳಿಸು ಬಾರೋ ಮಳೆರಾಯ

ಹುಯ್ಯೋ ಹುಯ್ಯೋ ಮಳೆರಾಯ

ಎದೆಗಳ ಕವಲು ಬಕ್ಕೋದೋ

ಬಡವರ ಕಣ್ಣಲ್ಲಿ ನೀರಿಲ್ಲ

ಹುಯ್ಯೋ ಹುಯ್ಯೋ ಮಳೆರಾಯ

ಮಾತು: ಜನ ಸುತ್ತ ಮುತ್ತ ನೋಡುರೆ

ಆಕಾಸ ನೋಡ್ತಾರೆ

ಬಡವರ ಮನೆ ಗುಂಡಿ ಬಿಂದ್ದೆ

ಹಂಡೆ ಕಡಾಯಿಕಡ್ಡ ಎಲ್ಲ

ಯಜಮಾನ ಮನೆ ಸೇಕಂಡ್‌ಡೊ

ರಾತ್ರಿ ಹಗ್ಗು ಅನ್ನಂಗಿಲ್ಲ

ಜೀವುಕ್ಕೆ ಗ್ಯಾರಂಟಿ ಇಲ್ಲ

ಮೋಸಗಾರ್ರ ಮನೆ ಸುತ್ತ

ಜಮೀನ್‌ನಾರ ಮನೆ ಸುತ್ತ

ಗವ್ ಅನ್ಯೋ ರಾತ್ರೆವಳ್ಳಿ

ಎಲ್ಲೆಲ್ಲೊ ಕಪ್ಪು ಜನ

ಡೋಲ್ ಬಡ್‌ಂಡು ಪದ ಯೇಳ್ತಾ ಅವೈ

ಮಳೀ ಬದೇರ್ ಇದ್ದೇನೆ ಚಂದಾ

ಅನ್ನಂಗೆ ಕುಣೀತಾ ಅವೈ

ಪದ: ಹುಯೋ ಹುಯೋ ಮಳೆರಾಯ
ಹೂವಿನ ತ್ವಾಟಕೆ ನೀರಿಲ್ಲ¹
ಚಂಡೂವಿನ ತ್ವಾಟಕೆ ನೀರಿಲ್ಲ¹
ಬೀದಿಯ ನಲ್ಲಿಲ್ಲ ನೀರಿಲ್ಲ¹
ನಲ್ಲಿಗ್ಗೆ ಕುಡಿಯಾಕ್ಕೆ ನೀರಿಲ್ಲ¹
ಬಾರಪ್ಪೋ ಮಳೆರಾಯ
ನೀ ಬಂದುಯೋ ಮಳೆರಾಯ

ಮಾತು: ಜನ ಕಾಲಿಗಡ್ಡೆ ತಪ್ಪೆ ಯಿಡಕಂಡು
ಅನ್ನ ನೀರು ವುಡಿಕಂಡು
ಬೀದ್ದೊ ಬೀದಿ ಸುತ್ತಾ ಅವ್ವೆ
ಯಾರಾನ ಯಾವಾದ್ದನ ಗ್ರಾಡೆ ಕ್ಕೆಳಗೆ ಕುಂತಿದ್ದೆ
ಗಲ್ಲಿಲ್ಲ ನಿಂತಿದ್ದೆ
ಓದ್ದೊ ಬಂದು ಅವುರನ್ನ ಗದುಸಿ
ಗ್ರಾಮಾಳೆ ಯಿಡ್ದು
ಯಂಗಸಸ್ತಾದ್ದೆ ಮಧ್ಯ ಕಾಯ್ ತಡ್ಡಿ
ಗಂಡುಸಸ್ತಾದ್ದೆ ಚಡ್ಡಿ ಜೋಬ್ ತಡ್ಡಿ
ಆಮ್ಮಾಲ್ಲೊ ಬಿಡೋರು ವಂದಪ್ಪು ಜನ
ಎಲ್ಲೆಲ್ಲು ಅವ್ವೆ ಅವ್ವೆ ಮಕವೆ

-2-

ಒಂದಿನ ಭರೋಽ ಅಂತ ಮಳೆ ಹುಯುದೆ
ಕದ ಅಂಚಿನ ಶೂತ್ತಿಂದ ಮಿಂಚು ಕುಕ್ತದೆ
ಗುಡ್ಗು ಸಿಡ್ಲು ವಡಿತದೆ
ವಬ್ಬರ ಮಾತು ವಬ್ಬಗೆ ಕೇಳ್ಳಲ್ಲ²
ಮಳೆ ಜೋರಾಗಿ ಬೀದಿ ಗಲ್ಲಿಲ್ಲೆಲ್ಲ ಆಳಿತ್ತೆ ಹರೀತಿದ್ದಂಗೆ
ಮನೆ ಮ್ಮಾಲೂ ನುಗ್ಗೆ ಬುಡ್ಟು
ನಾನಂತಾ ಬಟ್ಟೆ ತರಾ ನೃಂದೋದೆ
ಮನೆ ಮ್ಮಾಗಳ ನೀರು ರವ ರವಷ್ಟೆ ಇಂಗ್ರಿದ್ದಂಗೆ
ಕದಾನೆ ಯಾರೋ ಬಡಬಡ ಬಡಿಯಾಕ್ಕೆ ಸುರುಮಾಡುದ್ದು
ಅದ್ದು ಜತೆ ಕಿಟ್ಟಿ ಸೂರಿನ ಅಂಚು
ಮನೇಲಿ ಇದ್ದ ಬದ್ದ ಕಂಚು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ದದದದ ಅನ್ನುಕ್ಕೆ ತಿರಿಕಂಡೋ

ಕಬ್ಬಿಣಿದ ಬೂಟನ್ನು ಸದ್ದು

ಫಳಾರ್ ಅನೊಽಮ್ಮೆ ಗುದ್ದು

ಮಳೆನೀರು ನನ್ನ ನೀರು

ನಾನು ನೈಲಕ್ ಕಚ್ಚಂಡ್ ಬುಟ್ಟೆ

ನತ್ತಿ ಮಾಗಳ ಅಂಚು ಕದ ಕಿಟ್ಟಿ ಕಡೀಂದ

ನಾಲ್ಕು ಜನ ನೈಂದೋಗಿರೋ ಮನೇವಳೀಕೆ

ಪುದೀನೆ ಶೂರ್ ಬಂದ್ರು

ವಬ್ಬೆಳ್ಳಿಬ್ಬರು ಮೂರ್ ಮೂರ್ ಕಣ್ಣಿ

ಕೆಂಪು ಬಿಳಿ ಹಸ್ತಿ ರವರವ ಉರಿತವೆ

ಬಂದೋರೆ ಕುಂತಿದ್ಲೋನ್ ಮುಂಗ್ಯೆಯಿಡ್ಡಂಡು

ಕೈ ಉಳ್ಳಂಗ್ ನುಳ್ಳಿ ತಾಂಕ್ನು ಅಂದ್ರು

ಗುತ್ತು ಕೊನು ಇಲ್ಲೋರು

ನಂಗೋಂದು ಗೋತ್ತಾಗ್ಗೆ ಈಕ್ ಮೆಟ್ಟಂಗಾದೆ

ಪದ: ಐದು ವರ್ಷದ ಹಿಂದೆ ಓಟಿಗೆ ಬಂದೋರು

ನೋಟನ್ನು ಕೊಟ್ಟೋರು ಅಲ್ಲವೇನೋ

ಕೊಟ್ಟಿ ಸಾಲವ ಜನರು ಯಿಂದಕ್ಕೆ ಕೊಡದಿರಲು

ಕೈಕಾಲು ಮುರಿಯೋರು ಅಲ್ಲವೇನೋ

ಮಾತು ಕೇಳಿದ ಜನರ ನೇತು ಹಾಕಲು ಮರಕೆ

ಹಾವಿನ ಹಗ್ಗವ ತಂದವರು

ಮಂತ್ರಿ ಮಾನ್ಯರ ಜೋತಿಗೆ ತಂತ್ರವ ಮಾಡೋರು

ಚೂರಿಯ ಗೆಳಿಯರು ಅಲ್ಲವೇನೋ

ಗಾಂಥಿ ಮಹಾತ್ಮನ ವಾರಸುದಾರರು

ರಾಮ ನಾಮದ ಜಪಿಸಿ ಬಂದರಲ್ಲಿ

ಕಣ್ಣಿಟೋಪಿಯ ಒಳಗೆ ಹೆಗಲ ಜೋಳಿಗೆ ತುಂಬ

ಬಡವರ ತಲೆಗಳ ತಂದರಲ್ಲಿ

ಮಾತು: ವಂಡು ಅಂತ ಕೈ ಸನ್ನೆ ಮಾಡದ್ರು

ನಾ ಏಳ್ಳಿಲ್ಲ ತಲೆ ಅಳ್ಳಿಡುಸ್ತೇ

ಅವ್ಯು ರುಧ್ರರಗ್ಂಘ ತಾಳಿ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

"ನಡ್ಡ ನಡಿಯಲೇ" ಅಂತ

ಕೀವಿ ಪೋಟೋಗಂಗೆ ಭೂಮಿ ಪೋಳಾಗಂಗೆ

ಕಿರುಚೆದ್ದು

ಯಲ್ಲ ರೇಡಿ ಮೈಕು ಪಿಚರ್ಸ್‌ಲೆಲ್ಲ ಮಳಗ್ಗಂಗಾಯ್ತು

ಬಿಳೀಕರೇ ಪೇಪ್‌ಲೆಲ್ಲ

ಇದೇನೇ ದಪ್ಪಕ್ಕರ್ದಾದಲ್ಲ ಕಂಡಾಂಗಾಯ್ತು.

ನಾನು ಗಡಗಟ್ಟೆ ನಡಿಕಂಡು ಕ್ಯಾಲಿಕ್ ವೂತೋದೆ

ಹಜ್ಜಿರೋ ಸಿಗರೇಟ್‌ ಬುಜ್ಜೆ ಬುಜ್ಜೆ

ನನ್ ಮೈಲಿ ಸಿದುಬಿನ ಗುರ್ರ ಮಾಡುದ್ದು

ಕಾಲುನ ಬೂಟ್ಟು ಬಾಯಿಂಗ್ ತುಕ್ಕೆ

"ನೆಕ್ಕೋದ್ ಕಲ್ಲೋ ಕೋ" ಅಂತಾ ಅಪ್ಪೆ

ನಿಮ್ಮನ್ನ ಮುಂದ್ದಸರ್ಕೇನೆ ನಾವ್ ಹಟ್ಟಿರೋದು

ಅಂತ ಯಗಸಿ ನನ್ ಮುಂದಲೆಗೆ ವದ್ದು

ನಾನು ಅವ್ ಕಾಲ್ ಪಟ್ಟಾಗಿ ಯಿಡ್ಡಿದ್ದೋನು

ಅವನ್ ದುಗುಟ್ಟಂಡ್ ನೋಡ್ದೆ.

ಅವ್ವು ನನ್ನ ಅತ್ಯಂದಿತ್ ಇತ್ಯಂದತ್ತಾ

ವದ್ದಂಡು ಚಂಡಾಟ ಆಡ್ತಾರೆ

ಈ ನನ್ ಮಹ್ಕು ಯಿಂಗಾಡ್ದೆ ದಾರಿಗ್ ಬರಲ್ಲ

ಅಂತ ವಳಗಿಂದ ಬೀರಿಗ್ ತಂದ್ದು

ಅಲ್ಲಿ ನಾಗ್ರಾವು ಹಸ್ತಾವು ಯಬ್ಬಾವುಂತರ

ನೀರು ನುಲ್ ಕಂಡು ಹರೀತದೆ

ನನ್ ಮಯ್ಯಂದ ರತ್ತ ಯಿಂಕಂಕ್ರಾನೆ

ತೊಟ್ಟಿಕ್ಕೆ ಹಕ್ಕೋ ನೀರು

ಬಣ್ಣ್ ಏತಾರ್ ಅದೆ

ಆದಿ ಬೀರಿಲೀ ಆಡೋ ಹುಡುಗರ ಪದ ಕೇಳುತ್ತಾ ಅದೆ

ಪದ: ಬನ್ನಿರಿ ಆಯನ ಅನೇಕಲ್ಲ

ಬನ್ನಿರಿ ಆಡಾನ ನೀರಾಟ

ಗೆಳೆಯರೆಲ್ಲ್ ಕೂಡಾನ

ಕಪ್ಪೆ ಬಿಪ್ಪೆ ಆಡಾನ

ಕ್ಯಾಲೇ ಬಾವಿ ತೋಡಾನ

ನೀರು ಬಂದಾವ ನೋಡಾನ

ಬನ್ನಿರಿ ಆಯನ ಆನೇಕಲ್ಲ
ಬನ್ನಿರಿ ಆಡಾನ ನೀರಾಟ
ವನಿದೇನು ಜೀರಾಟ
ವನಿದೇನು ಹೋರಾಟ

ಮಾತು: ಅಂಗಸ್ಥಂಡು ಪುಡುಗ್ರೆಲ್ಲ¹
ಬಿಧ್ಯಂಬಿಳೆ ವಾಟವಡುದ್ಯುಟ್ಟಿ
ಆಡ್ಯು ಮಾಡೋ ಯುಜಮಾಸ್ತಂಗೆ
ನನ್ನ ತಗಂಡು ವೋಯ್ತುಹ್ಯೋರು
ಮಂತ್ರ ಯೇಳೋ ಬ್ರಾಹುಂಡುಂಗೆ
ವನೇನೋ ವಟಗುಟಕ್ಕು ಅವೈ
"ರಘುಪತಿ ರಾಘವ ರಾಜರಾಮ್
ಪತೀತ ಪಾವನ ಸೀತಾರಾಮ್
ಸಬಕೋ ಸನ್ಯಾಸಿ ದೇ ಭಗವಾನ್
ಕೃಷ್ಣರ ಅಲ್ಲ ತೇರೆ ನಾಮ್"
ಅಂತಾ ಭಕ್ತಿ ಯಚ್ಚಾಗೀರೊರ್ ತರಾ ಯೇಜ್ಞಾ ಅವೈ
ನಾನು ಧೈಯ ಮಾಡಿ

"ಸ್ವಾಮಿ ಬಡವರ್ ಮೇಲ್ ದಯಾ ದೇವರ್ ಮ್ಯಾಲ್ ಭಕ್ತಿ
ಎಷ್ಟ್ ಇರೋ ನಿಮಂತೋರು ಈ ತರ ಕ್ಷೇತ್ರ
ಮಾಡ್ಯಾಡಿ ನನ್ನ ಬುಟ್ಟಿಡಿ" ಅಂದೆ
ಅವೈ ಕ್ಷಾಪ ನೆತ್ತಿಗೇರಿ
"ಲೋ ಪದೇಂಸ್ ನನ್ನ ಮಕ್ಕಳ ವಟ್ಟಿಗಿಟ್ಟಿಲ್ಲ²
ತಿಕ್ಕೊ ಬಟ್ಟಿಲ್ಲ ಎಷ್ಟೆಲೇ ಕೊಬ್ಬಿ
ನಾವು ಯಿಂಜಿನ್ನು ನೀವ್ ಪೆಟ್ಟಿಕ್ಕೆ
ನಿಮ್ಮುಂದೆ ನಾವ್ ನಿಮ್ಮುಂದೆ ನೀವ್"
ಅಂತ ಜಾಡಿಸಿ ವದ್ದು
ಬೂಟ್ ಬಾಯಿಗ್ಕುದ್ದು
ನನ್ನಷ್ಟು ಕುಯ್ದು ಹಾಲ್ ಆಕ್ತು ಅವೈ ಅನ್ನುಸ್ತು
ನನ್ನ ಎಳ್ಳು ಕೆಯ್ಯಿ ಎಳ್ಳು ಕಾಲು
ಇಪ್ಪತ್ತೊ ಬೆಳ್ಳು ಸಾವೋರಾರ್ ಕೂದ್ಲು
ಮೂಗು ಬಾಯಿ ಮೂವತ್ತೆಳ್ಳು ಹಲ್ಲುಗೊಳೆಲ್ಲ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಗಾಳೀಲಿ ಆಕಾಸದ್ವಾ ತುಂಬಾ ಹಾತಾ ಅವೆ

ನನ್ನೊ ಮೂರ್ಖೇನ ಇಷ್ಟ ಬೂಟ್ಟಿಳು

ತುಳ್ಳು ಪ್ರಡಾ ಪ್ರಡಿ ಮಾಡ್ತಾ ಅವೆ

ನನ್ನೊ ರೋಸೋಯ್ಯು.

ಕಲ್ತಿದ್ದು ಕೇಳಿದ್ದು ಯಲ್ಲಾ ಮತೋಎಗಿ

ಉಳ್ಳಂಡಿತ್ತೋಂದೇ ಮಾತು

"ಧಿಕ್ಕಾರ ಧಿಕ್ಕಾರ"

ಅಂತ ಅವು ಯದ್ದಿ ಪರ್ಗನಣಿಂಗೆ ಕಿರುಚೋ ಬುಟ್ಟೆ

ಅವು "ಎಲಾ ಇವ್ವು"ಅನ್ನಂಡು

ಒಂದು ಉದ್ದಾಗಿರೋ ದಬ್ಬ ಟೈನಾದರ ತಗಂಡು

ಎಳ್ಳ ತುಟೀನ ಸೇಸೀ ವಲದ್ದುಟ್ಟು

ಬಾಯೋ ಬೀಗ ಹಾಕ್ಕಿಟ್ಟು

ಪದ: ಗ್ರಾಮಾಳೆ ಹಿಂಡುತಾರೆ

ತಲೆಬುಟ್ಟೆ ಜಜ್ಜುತಾರೆ

ಮಾತಿಲ್ಲದ ಗಂಟಲಿಗೆ

ವಲೆದುಕೊಂಡು ತುಟಿಗಳಿಗೆ

ಅದುಮಿ ಅದುಮಿ ತುರುಕುತ್ತಾರೆ

ಅನ್ನದ ಮಿದಿಕೆ

ಹುಟ್ಟಿದ ನಿವಾರಣಕ್ಕೆ

ಸೆಣಬಿನೆಂಬ ಸುತ್ತಿಬಿಗಿದು

ದರದರನೆ ಎಳೆಯುತ್ತಾರೆ

ಕತ್ತಲೀಲಿ ಹೊಳ್ಳಿದೆವ್ವ

ಕೈಗಳಲ್ಲಿ ಬೆಳ್ಳಿ ಕತ್ತಿ

ಸುತ್ತ ನಿಂತು ಕುಣಿಯುತಾರೆ

ಮಾತು: ಕಾಡು ಕಲ್ಲು ಗಿಡ ಗುಡ್ಡ ಯಲ್ಲಾ ದಾಟಿದ ಮ್ಯಾಲೆ

ಒಂದು ಬಯಲಿಗೆ ಯಳಕೆಂಬಂದ್ರು

ಆ ಬಯ್ಲಿನ ಸುತ್ತಮುತ್ತ ತರತರದ ತ್ವಾಟಗಳು

ತಗ್ಗಿ ಬಗ್ಗಿ ನಗ್ಗ ನೈಗಿತ ನಿಂತದೆ

ಪದ: ಅವು ಕತ್ತೀ ತ್ವಾಟಕೆ ಹೋದಾರು

ಅಲ್ಲಿ! ಚಿನ್ನದ ಕತ್ತಿ ತಂದಾರು

ಬಾಕಿನ ತ್ವಾಟಕೆ ಹೋದಾರು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಬೆಳ್ಳಿ ಭಾಕ ತಂದಾರು
ಸೀಮಣಿ ಭಾವಿಗಳು! ಅಲ್ಲಿ

ಬಂದೂಕ ಬೆಳೆದವರೆ
ದತ್ತೂರಿ ಗಿಡಗಾಳು! ಅಲ್ಲಿ
ಮದ್ದಗುಂಡು ಉದುರುತಾವೆ

ಮಾತು: ಬಂದೋರೆ ಜಿನ್ನದ ಕತ್ತೀಲಿ ನನ್ನ ತಲೇನ
ನುಣ್ಣಿ ಬೋಳುಸ್ತಾರೆ
ರಕ್ತ ತೊಟ್ಟಿರೋ ಹಣಗೆ ಮಂತ್ರ ಯೇಳುಂಡು
ಮೂರ್ ನಾಮಾ ಇಕ್ಕು ಅವೇ
ನೇಣಾಕೋರಂಗೆ ಬಿಳಿ ಉರೀನ
ಜನ್ಮಾರ ಅಂತ ಕುತ್ತೀಗೆ ನೃತಾಕ್ಕು ಅವೈ
ನನ್ನ ಅಂತರ್ ಮಹಾನಾಗಿ ಮಲುಗ್ಗಿ
ಚಿನ್ನದ ಕತ್ತೀಲಿ ನನ್ನದೆ ಮ್ಯಾಗಳ
ಕೂದಲ್ಲಿ ಬೋಳ್ಳಿ
ಬೆಳ್ಳಿ ಭಾಕೇಲಿ ಯದೇನ
ತೂರ್ ಮಾಡುದ್ದು
ರಕ್ತ ಬುಳ ಬುಳನೇ ಬ್ರಹ್ಮದಂಗೆ ವೋಡೋಗಿ
ಬಂದು ಸಸಿ ತಂದು ಅಲ್ಲಿ ನಟ್ ಬುಟ್ಟು

ಆ ಸಸಿ ನನ್ನ ಮೃತುಂಬ ಬೇಬಿಟಟ್ಟಿ ಅರಳ್ತು ಅದೆ
ಅದು ಬಲ್ಲು ಕ್ಷಂಬೆ ಅಣ್ಣಿ ಕಾಯಿ ವೂವ
ಬುಡ್ಡಿದ್ದಂಗೆ ನನ್ನ ಉಸ್ತು ವಂಟೋಯ್ತು

ಪದ: ತೂಕ ತುಂಬಿದ ಟಗರು
ಕಾಲು ಯಿಂದಗಡೆ
ತೂಕವಿಲ್ಲದ ಟಗರು ನಾನು
ಕಣ್ಣಿ ನೆತ್ತೀಲಿ
ಕತ್ತಲೇಲಿ ಬತ್ತಲೇಲಿ
ನನ್ನ ಸಂಚಾರ
ಗುರುತು ಸಿಕ್ಕಿಲ್ಲವಲ್ಲೂ
ನನ್ನ ಸವಕಾರ

ಮಾತು: ಒಂದಿನ ನಾನು ಉಳ್ಳಾಡ್ಡೆ

ಕ್ಷಮೀಲ್ಲ ಕಾಲೀಲ್ಲ ಮೈಯಿಲ್ಲ ಉಸ್ತಿಲ್ಲ
 ಅದೇ ಬಯ್ಯ ಅದೇ ಮರ
 ಅದೇ ಜನ ಗಿಟುಕಾಸೆಳ್ಳಂಬುಟ್ಟಪ್ಪೆ
 ನಡ್ಡ ದ್ವಾರಾಂಗೋಂದು ಸ್ವೇಚ್ಚಾ ಹಾಕವೆ
 ಅದ್ದ ಮ್ಯಾಲೆ ದ್ವಾರ್ಥ ದ್ವಾರ್ಪೋರು
 ನಗ್ಗ ನಗ್ಗಾ ಕುಂತಪ್ಪೆ
 ಸುತ್ತಮುತ್ತ ಜನವೆಲ್ಲ ಮೂರೆ ಚಕ್ಕ ಬುಟ್ಟಂಡು
 ಕಚ್ಚರುಬೆ ಕಟ್ಟಂಡು
 ಪದಾ ಯೀಳ್ತಾ ಅವೆ
 ತಾಳ ಮೇಳ ಹಕ್ಕಂಡು
 ಕುಣ್ಣಿ ಕುಪ್ಪಳುಸ್ತಾ ಅವೆ

ಪದ: ಇವು ಸೇವೆ ದೊಡ್ಡಾದು
 ಯಸ್ತಯೆತ್ತಿ ಕೊಂಡಾಡಿ
 ಇವು ತ್ಯಾಗ ದೊಡ್ಡಾದು
 ಸ್ವೇಚ್ಚಿನ ಮ್ಯಾಲಕೆ ಕರೆತನ್ನಿ
 ಇವರ ಕಾರು ಬಂಗಾರ
 ಗಂಧದ ಹಾರಾ ಹಾಕೀರಿ
 ಇವರ ಬಂಗಾಲೆ ದೊಡ್ಡಾದು
 ಸೀಟಿನ ದೂರಾ ವರಸೀರಿ
 ಇವರ ಜೀಬು ಅಗಾಲ
 ಭಕ್ತಿ ಭಜನೆ ಮಾಡೀರಿ
 ಇವುರ ಮಗಳು ದೂಡ್ಯೋಳು
 ಮಾವ ದೇವ ಅನ್ನೀರಿ
 ಇವು ಮೈಯಿ ದಪ್ಪಾದು
 ಹೊತ್ತುಕೊಂಡು ಕುಣೀಯೀರಿ

ಮ್ಯಾಲ್ ಕುಂತಿರೋ ನಮ್ಮಪ್ಪಂದಿರ ಪಾದಕೆ ಗೋವಿಂದಾ
 ಅವು ಯೆಂಡರ್ ಪಾದಕೆ ಗೋವಿಂದ
 ಅವು ತಾತನ ಪಾದಕೆ ಗೋವಿಂದ
 ಮುತ್ತಾತನ ಪಾದಕೆ ಗೋವಿಂದ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1
ಮಾತು: ಈತರ ಇವು ಕುಣೀಡಿದ್ದೆ

ಮ್ಯಾಲಿಯೋರು ಇವುರನ್ನು ನೋಡಿ
ಅನಂದ ಪಟ್ಟಂಡು ತಲೆದೂಗಾ೜ು ಅವು

ಇವು ಭಯಾ ಭಕ್ತಿನ
ಮನಸಾರ ಮೆಚ್ಚತ್ತಾ ಅವು
ನಾನು "ಎಲಾ ಇವಾ! ಅನ್ಯಂಡು
ಸ್ವೇಚ್ಚಿತನಕಾ ಹೋದೆ
ಅಲ್ಲಿ ದ್ವಾರ್ಡ್ ದ್ವಾರ್ಡ್ ಮನಸ್ಯಯಿಂದ್ದಿದೆ
ಮರೇಲಿ ಯಾರೋ ಕುಂತಿದ್ದು
ಅಪ್ರಸ್ನಾ ನೋಡ್ದೇಣಿ ನನ್ನೆ
ಭೀತಿ ಬಡೀತು ಮಂಕು ಕವೀತು
ಅಲ್ಲಿ ದ್ವಾರ್ಡ್ ಮನಸ್ಸಿಂದೆ

ಪದ: ಅಲ್ಲೇ ಕುಂತವರೆ ಅವರು
ಅಲ್ಲೇ ಕುಂತವರೆ
ಬೇವಿನ ಸೊಪ್ಪು ಹಾಸವರೆ
ಬೇವಿನ ಸೊಪ್ಪು ಹೊದ್ದವರೆ
ಹಳೇ ಕೃರವ ಕಾಯೀಸಿ
ಮಯ್ಯಿಗೆ ಬರೆಯ ಎಳೆಯೋರು
ಸೃಷ್ಟಿಕಲ್ಲು ಹೊರುಸೋರು
ಹುಣಸೆ ಮರಕೆ ಕಟ್ಟೋರು
ಅಲ್ಲೇ ಕುಂತವರೆ ಅವರು
ಅಲ್ಲೇ ಕುಂತವರೆ

ನಿಂಬೇ ಹಣ್ಣು ಮಡಗವರೆ
ಬಸುರೇ ಕಯ್ಯ ಮಡಗವರೆ
ಮೂಳೇ ಜೋಳಿಗೆ ಹಾಕವರೆ
ಮೀಸೆ ಮರೆಯಲಿ ನಗುತಾರೆ
ದೊಡ್ಡ ಮನುಷರ ಹಿಂದವರೆ
ಅಲ್ಲೇ ಕುಂತವರೆ ಅವರು
ಅಲ್ಲೇ ಕುಂತವರೆ

* * *

ಕವಿ ಪರಿಚಯ:

ಡಾ. ಸಿದ್ದಲೀಂಗಯ್ಯ: ದಲಿತ ಕವಿ ಸಿದ್ದಲೀಂಗಯ್ಯ 1954 ಫೆಬ್ರುವರಿ 3ರಿಂದ
ಮಂಚಿನಬೆಲೆಯಲ್ಲಿ ಮರಿದರು. ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು ಕವ್ಯ
ಕಾಡಿನ ಹಾಡು, ಅಲ್ಲೇಕುಂತವರು ಇವು ಕವನ ಸಂಕಲನಗಳು. ಪಂಚಮ ಮತ್ತು
ನೆಲಸಮು, ಏಕಲವ್ಯ, ಅವಶಾರಗಳು, ಹಕ್ಕಿನೋಟ ರಸಗಳಗಳು ಇವು ನಾಟಕಗಳು.
"ಉರುಕೇರಿ" ಕೃತಿ ಅವರ ಆತ್ಮಕಥನವಾಗಿದೆ.

ಅಶಯ:

ಶತತತಮಾನಗಳಿಂದ ಸಾಮಾಜಿಕ - ಧಾರ್ಮಿಕ - ಸಾಂಸ್ಕೃತಿಕ ಶೋಷಣೆಗೆ
ಒಳಗಾದ ಸಮುದಾಯಗಳ ಬದುಕಿಗೆ ಅಕ್ಷರ ದೀವಿಗೆಯ ಬೆಳ್ಳಕು ಬೆಲ್ಲಿದಾಗ ತಮ್ಮ
ಮೇಲಾದ ಶೋಷಣೆಯ ಅರಿವು ಉಂಟಾಯಿತು. ಅರಿವಿನ ಜೊತೆಗೆ ಅಧಿಕಾರದ ಬಲದ
ಅವಶ್ಯಕತೆಯು ಮುಖ್ಯವಾಗುತ್ತದೆ.

* * *

7. ನಾನೋಂದು ಮರವಾಗಿದ್ದರೆ

-ಮೂಡ್ಯಾಕೂಡು ಚಿನ್ನಸ್ವಾಮಿ

ನಾನೋಂದು ಮರವಾಗಿದ್ದರೆ

ಹಕ್ಕಿ ಗೂಡು ಕಟ್ಟುವ ಮುನ್ನ

ಕೇಳುತ್ತಿರಲಿಲ್ಲ ನೀನು ಯಾವ ಕುಲ;

ಬಿಸಿಲು ನನ್ನ ಅಪ್ಪಿಕೊಂಡಾಗ ನೆರಳಿಗಾಗುತ್ತಿರಲಿಲ್ಲ

ಮೈಲಿಗೆ;

ತಂಬೆಲರ ಕೂಡ ಎಲೆಗಳ ಸ್ವೇಹ

ಮಧುರವಾಗಿರುತ್ತಿತ್ತು.

ಮಳೆ ಹನಿಗಳು ನಾನು ಶ್ವಪಚನೆಂದು

ಹಿಂದೆ ಸರಿಯುತ್ತಿರಲಿಲ್ಲ ನಾನು

ಬೇರೂರಿ ಕುಡಿಯಿಡುತ್ತಿರುವಾಗ ಭೂದೇವಿ

ಮಡಿ ಮಡಿ ಎಂದು ಓಡುತ್ತಿರಲಿಲ್ಲ

ಪವಿತ್ರ ಗೋಪ ನನ್ನ ತೋಗಟಿಗೆ ತನ್ನ ಮೈ ಉಜ್ಜಿ

ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಗಳಲ್ಲಿ

ಅಡರಿಕೊಂಡ ಮುಹ್ವೇಬಿ ದೇವತೆಗಳು

ನನ್ನನ್ನು ಮುಟ್ಟಿಸಿಕೊಳ್ಳುತ್ತಿದ್ದರು.

ಯಾರಿಗೆ ಗೊತ್ತು

ನನ್ನ ಅಂತ್ಯಕಾಲದಲ್ಲಿ

ಕಡಿದು ತುಂಡಾದ ಬಣ ಸೀಳಿಂದು

ಹೋಮಾಗ್ನಿಯಲ್ಲಿ ಬೆಂದು

ಪಾವನವಾಗುತ್ತಿತ್ತೇನೋ

ಅಥವಾ

ಸತ್ಯರುಪನೊಬ್ಬನ ಹೆಣಕ್ಕೆ ಚಟ್ಟವಾಗಿ

ನಾಲ್ಕು ಜನ ಸಜ್ಜನರ ಹೆಗಲೇರಬಮುದಿತ್ತೆ?

* * *

ಕವಿ ಪರಿಚಯ:

ಮೂಡ್ಲುಕೊಡು ಚಿನ್ನಸ್ವಾಮಿ:- ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಎರಡನೇಯ ಹಂತದ ಸತ್ಯಪೂರ್ಣ ದನಿಯಾಗಿದ್ದಾರೆ. ಚಿನ್ನಸ್ವಾಮಿ ಅವರ ಬಹುಶ್ಚದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ ಪ್ರಸ್ತಕಕ್ಕೆ 2022ರ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ. 22 ಸೆಪ್ಟೆಂಬರ್ 1954ರಂದು ಚಾಮರಾಜನಗರದ ಮೂಡ್ಲುಕೊಡುನಲ್ಲಿ ಜನಿಸಿದರು. ವೃತ್ತಿಯಲ್ಲಿ ಕನಾಂಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಹಣಕಾಸು ಸಲಹೆಗಾರರಾಗಿದ್ದಾರೆ. ಪ್ರವೃತ್ತಿಯಲ್ಲಿ ಕವಿ ಮತ್ತು ಬರಹಗಾರರಾಗಿದ್ದಾರೆ. ಒ.ಅರಟಿ. ಒ.ಎಂ.(ವಚಿಟಿ). ಆ.ಎಂ ಶೈಕ್ಷಣಿಕ ಗುಣಾಹರ್ತೆಗಳನ್ನು ಹೊಂದಿದ್ದಾರೆ. ಕನಾಂಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕನಾಂಟಕ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

* * *

8. ಒಂದಿಷ್ಟು ಹಸಿ ಮಣ್ಣ – ರೂಪ ಹಾಸನ

ಒಂದಿಷ್ಟು,
ಒಂದಿಷ್ಟೇ ಇಷ್ಟು
ಹಸಿಮಣ್ಣ ನೀಡು ಗೆಳೆಯ

ನನ್ನದೇ ಕಲ್ಪನೆ ಬೆರೆಸಿ
ಸುಂದರ ಮನೆಯಾಗುತ್ತೇನೆ
ಚಿತ್ರವಿಚಿತ್ರ ಕಲಾಕೃತಿಯಾಗುತ್ತೇನೆ
ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ
ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣನಿಂದ!

ಒಂದಿಷ್ಟೇ ಇಷ್ಟು
ಹಸಿಮಣ್ಣ ನೀಡು ಗೆಳೆಯ

ಬೀಜ ಬಿತ್ತಿ, ಮೊಳಕೆಯೋಡೆದು
ಎತ್ತರೆತ್ತರದ ಮರವಾಗಿ ಬೀಗುತ್ತೇನೆ
ಹಕ್ಕಿ ಪಕ್ಕಿಗಳಿಗೆ ಆಸರೆಯಾಗುತ್ತೇನೆ
ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣನಿಂದ!

ನೀ ನನ್ನ ಚೆಂದದ ಹಕ್ಕಿ ಮಾಡಿಯೂ
ಹಾರದಂತೆ ರೆಕ್ಕೆ ಕತ್ತರಿಸಿ
ಗುರಿ ಸೇರದಂತೆ ಕಾಲು ಕತ್ತರಿಸಿ
ಹಾಡದಂತೆ ನಾಲಿಗೆ ಕತ್ತರಿಸಿದರೂ
ನಾ ಬೆಳೆವ ಪರಿಗೆ ಬೆರಗಾಗಿ
ನನ್ನ ಕತ್ತು ಕತ್ತರಿಸಿದರೂ ಸರಿಯೇ

ಒಂದಿಷ್ಟೇ ಇಷ್ಟು .
ಹಸಿಮಣ್ಣ ನೀಡು ಗೆಳೆಯ

ನಾ ಅದರಲ್ಲೇ ಹೂತು

ಪರಿಪಕ್ಷವಾಗಿ ಮಾಗಿ,

ಶ್ರೀಮತ್ತಮನಂತೆ ಬೆಳೆದು

ಕಲ್ಪವ್ಯಾಪ್ತಿ ಹೊರಹೊಮ್ಮೆತ್ತೇನೆ

ಯೋಚಿಸು ಗೆಳೆಯಾ ದಯಮಾಡಿ

ಎಲ್ಲಾ ಒಂದಿಷ್ಟೇ ಇಷ್ಟು
ಹಸಿಮಣಿನ ಪ್ರಶ್ನೆಯಷ್ಟೇ !

* * *

ಕವಯಿತ್ರಿ ಪರಿಚಯ:

ರಾಜ ಹಾಸನ್ ಅವರು 22-2-1967ರಂದು ಡಾ.ಎಸ್.ಪ್ರಸನ್ನ ಕುಮಾರ್ ಮತ್ತು ಹೇಮಲತ ದಂಪತ್ತಿಗಳಿಗೆ ಮೃಸೂರಿನಲ್ಲಿ ಜನಿಸಿದರು. ರೂಪ ಹಾಸನ್ ಅವರು ಮೂಲತಃ ಕವಯಿತ್ರಿ. "ಪ್ರೇರಣಾ ವಿಕಾಸ ವೇದಿಕೆ" ಎಂಬ ಮಕ್ಕಳ ದರ ಸ್ಕೂಲಂ ಸೇವಾ ಸಂಸ್ಥೆಯೊಂದನ್ನು ಮಟ್ಟ ಹಾಕಿ ಅದರಿಂದ ನಿರಂತರವಾಗಿ ಮಕ್ಕಳ ಮಾನಸಿಕ, ಭೌದ್ದಿಕ ವಿಕಾಸಕ್ಕಾಗಿ ಪ್ರಯೋಗಗಳನ್ನು ನಡೆಸುವುದರೊಂದಿಗೆ ಅವರಲ್ಲಿ ಸಾಹಿತ್ಯಕ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಮಾನ ಶಾಲೆ ಶಿಕ್ಷಣ, ಮಹಿಳೆಯರ ಮೇಲಿನ ದೊಜನ್ಯ, ಮಕ್ಕಳ ಸಂಕಷ್ಟಗಳು, ಸಾಮಾಜಿಕ ಅಭಿವೃದ್ಧಿ ಇವರ ಆಸಕ್ತಿಯ ಕೇಳುಗಳು. ಅವರ ಇದುವರೆಗಿನ ಕಾವ್ಯವನ್ನು ಸುರೇಶ್ ನಾಗಲಮಂಡಿಕೆ ಇಲ್ಲಿ ವಿಮರ್ಶಿಸಿದ್ದಾರೆ. ಇವರ ಕೃತಿಗಳು:-ಒಂದಿಷ್ಟು ಹಸಿಮಣಿ-2000 ಕಾವ್ಯ.

ಬಾಗಿಲಾಚೆಯ ಪ್ರೋ-2005 ಕಾವ್ಯ, ಲಹರಿ-2003 ಅಂಕಣ ಬರಹ ಸಂಕಲನ, ಹೇಮೇಯೋಡಲಲ್ಲಿ-2008 ಪ್ರಜಾವಾಣಿ ಅಂಕಣ ಬರಹಗಳ ಸಂಕಲನ, ಇವರಿಗೆ ಸಂದ ಪ್ರಶ್ನಿಗಳು:- 1]ಡಾ.ಜಿ.ಎಸ್.ಶಿವರುದ್ರಪ್ಪ ಪ್ರಶ್ನಿ: 2]ಮಾತೃ ಶ್ರೀ ರತ್ನಮೃ ಹೆಗಡೆ ಪ್ರಸ್ತುಕ ಪ್ರಶ್ನಿ 3]ನೀಲಗಂಗಾದತ್ತಿ ಪ್ರಶ್ನಿ 4]ಮೃತ್ಯುಂಜಯ ಸಾರಂಗಮರ ಪ್ರಶ್ನಿ 5]ಹರಿಹರ ಶ್ರೀ ಪ್ರಶ್ನಿ 6]ಅಮೃ ಪ್ರಶ್ನಿ 7]ಡಿ.ಎ.ಜಿ.ಸಾಹಿತ್ಯ ಪ್ರಶ್ನಿ 8]ಅತಿಮಬ್ಬ ಸಾಹಿತ್ಯ ಪ್ರಶ್ನಿ 9]ಸುಶೀಲ ಎಸ್.ಶೆಟ್ಟಿ ಸ್ವಾರಕ ಕಾವ್ಯ ಪ್ರಶ್ನಿ 10]ಕಾವ್ಯನಂದ ಪ್ರಶ್ನಿ 11]ಡಾ.ಹಾ.ಮಾ.ನಾ ಪ್ರಶ್ನಿ ಇತ್ಯಾದಿಗಳಾಗಿವೆ.

* * *

ಕಥಾ ಭಾಗ:

1. ಜೋಗತಿಕಲ್ಲು

-ಆನಂದ ಕಂಡ

ಹೊಸ ಮದುವಣಿಗಿತ್ತಿ ೩೦ರಿಗೆ ಬಂದೊಡನೆಯೆ, 'ಜೋಗತಿಯ ಕಲ್ಲು'ನ್ನು ಪೂಜಿಸಿ ಬರಬೇಕಾದುದು ಆ ಹಳ್ಳಿಯಲ್ಲಿ ಬಹುದಿನದಿಂದ ಬಂದ ಸಂಪ್ರದಾಯ.

ನನ್ನ ತಂಗಿಯ ಮದುವೆಯಾದ ಮೇಲೆ, ಮೊದಲನೆಯ ಸಲ ಅತ್ಯೇಯ ಮನೆಗೆ ಹೋಗುವಾಗ, ಜೋತೆಗೆ ನಾನೂ ಹೋಗಬೇಕಾಗಿ ಬಂತು ಹದಿನೆಂಟು ಮೃಲುಗಳ ಎತ್ತಿನ ಬಂಡಿಯ ಪ್ರಯಾಣ. ಬಯಲು ಸೀಮೆಯ ಕಾಡುದಾರಿ. ನಡುವೆ ಒಂದು ಹೊಳೆಯನ್ನು ಬೇರೆ ದಾಬಬೇಕು. ಇಂದು ಅದೆಲ್ಲ ತುಂಬ ಕಷ್ಟದ ಮಾತಾಗಿ ಕಾಣುತ್ತಿದ್ದರೂ, ಅಂದಿನ ನನ್ನ ಕುತೂಹಲದ ಬಾಳಿನಲ್ಲಿ, ಇಂತಹದೆಲ್ಲವೂ ಕೌಶಲಕದ ಮಾತಾಗಿ ಇರುತ್ತಿದ್ದಿತು. ಕಂಡ ಗಿಡ-ಮರಗಳಲ್ಲಿ ಹೊಸತನ, ಕಂಡ ಹೊಲ-ನೆಲಗಳಲ್ಲಿ ಹೊಸತನ. ದಾರಿಯ ಏರು ಒಂದು ಬಗೆಯ ಹುರುಪವನ್ನು ಹುಟ್ಟಿಸಿದರೆ, ತಗ್ಗು ಇನ್ನೊಂದು ಬಗೆಯ ಹುಮ್ಮೆಸವನ್ನು ಉಂಟುಮಾಡುವುದು. ಹೊಳೆಯ ತಿಳಿನೀರಿನ ಪ್ರವಾಹವಂತೂ, ಬಂಡಿಯಲ್ಲಿ ನನ್ನನ್ನು ಕುಳಿತಿರಲು ಬಿಡಲಿಲ್ಲ. ಕೆಳಗೆ ಇಳಿದು ಹರಿಯುವ ನೀರಲ್ಲಿ ನಡೆಯುತ್ತಿರುವಾಗ ಅನುಭವಿಸಿದ ಉಲ್ಲಾಸದ ರೀತಿ ಅನುಭವಿಸಿದರೆಯೆ ಗೊತ್ತಾಗುವಂತಹದು.

ಅಂದು ಸಂಜೆಗೆ ಹಳ್ಳಿಗೆ ಬಂದು ತಲ್ಲಿದೆವು. ಸಾಂಪ್ರದಾಯಿಕವಾಗಿ ನಡೆಯಬೇಕಾದ ಹೊಸ ಮದುವಣಿಗಿತ್ತಿಯ ಗೃಹಪ್ರವೇಶ ಸಮಾರಂಭದ ವಿಧಿ-ವಿಧಾನಗಳೆಲ್ಲ ಮುಗಿದುವು. ಬೀಗರ ಮನೆಯ ಮೊದಲನೆಯ ಜಿತಣದೂಟವಾಯಿತು.

ಮರುದಿನ ಬೆಳಗಿನಲ್ಲಿ, ಮನೆಯ ಹಿರಿಯ ಮುತ್ತೆದೆಯರು ಬೇಗನೆ ಎದ್ದು, ಮದುವಣಿಗಿತ್ತಿಯನ್ನು ಎಚ್ಚಿಸಿ, ಎಣ್ಣೆನೀರು ಎರೆದರು. ಹೊಸ ಸೀರೆ, ಕುಪ್ಪಸಗಳ ಪ್ರಸಾಧನ ನಡೆಯಿತು. ನನ್ನ ತಂಗಿಯ ಜೋತೆಯಲ್ಲಿಯೆ ಬೇರೆ ಬಾದಾರು ಜನ ಸುವಾಸಿನಿಯರೂ ಶೃಂಗರಿಸಿಕೊಂಡು ಸಿದ್ಧರಾದರು. ಎಲ್ಲರ ಕೈಯಲ್ಲಿಯೂ ಪೂಜಾಸಾಮಗ್ರಿಗಳ ತಟ್ಟಿಗಳು. ವಾದ್ಯ ವೈಭವದೊಂದಿಗೆ ಅವರೆಲ್ಲ ಮನೆಯಿಂದ ಹೊರಟರು. ನಾನಾಗ ತನ್ನ ತಂಗಿಯ ಭಾವವನ್ನು ಕೇಳಿದೆ :

"ಇವರೆಲ್ಲ ಈಗ ಎಲ್ಲಿಗೆ ಹೋಗತಾರೆ?"

"ಜೋಗ್ರೇಕಲ್ಲು ಪೂಜೆ ಮಾಡಲಿಕ್ಕೆ."

ಆಶ್ಚರ್ಯದಿಂದ ನಾನು ಕೇಳಿದೆ:

“ಜೋಗೀಕಲ್ಲು ಪೂಜೆ ಮಾಡಿ ಬರಲಿಕ್ಕೇ?”

“ಹೌದು, ಇದು ಈ ಹಳ್ಳಿಯದೊಂದು ಸಂಪ್ರದಾಯ. ಉರ ಹೊರಗೆ ಹಳ್ಳಿದ ದಂಡೆಯ ಮೇಲೆ ‘ಜೋಗತಿ ಕಲ್ಲು’ ಎಂದು ಒಂದು ಕಲ್ಲು ಇದೆ. ಹೊಸತಾಗಿ ಅತ್ಯೇಯ ಮನೆಯ ಸೋಸೆಯರು ಇಲ್ಲಿಗೆ ಬಂದ ದಿನ-ಇಲ್ಲವೆ ಮರು ದಿನ, ಅಲ್ಲಿಗೆ ಹೋಗಿ ಆ ಕಲ್ಲನ್ನು ಪೂಜೆ ಮಾಡಿ ಬರಬೇಕಾಗತದೆ!”

ಹುತ್ತಾಹಲಿಯಾಗಿ ನಾನು ಕೇಳಿದೆ:

“ಎಲ್ಲ ಜಾತಿ-ಪಂಗಡಗಳಲ್ಲಿಯೂ ಈ ರೂಢಿಯಿದೆಯೇನು?”

“ಎಲ್ಲ ಜಾತಿ-ಪಂಗಡಗಳಷ್ಟೇ ಅಲ್ಲ; ಪ್ರತಿಯೊಂದು ಮನೆಯಲ್ಲಿ ಈ ಸಂಪ್ರದಾಯ ನಡೆಯಿಸಬೇಕಾಗುತ್ತದೆ. ಮುಸಲ್ಮಾನರ ಮನೆ ಇಲ್ಲಿ ಹೆಚ್ಚಾಗಿ ಇಲ್ಲ; ಮೂರು-ನಾಲ್ಕು ಇವೆ. ಅವರ ಮನೆಯ ಮೊದಲಿಗೆತ್ತಿಯರೂ ಜೋಗತಿಕಲ್ಲನ್ನು ಪೂಜಿಸಿ ಬರತಿರತಾರೆ!”

ನನಗೆ ಇದೊಂದು ಆಶ್ಚರ್ಯದ ವಿಷಯವಾಗಿ ತೋರಿತು. ನಮ್ಮ ಕನ್ನಡಿಗರ ಮನೆಯಲ್ಲಿ ಕುಲ-ಕುಲಕ್ಕೊಂದು ದೇವತೆ; ಮನೆಮನೆಗೊಂದು ಸಂಪ್ರದಾಯ! ‘ಗೊಂದಲ’ ಕೆಲವರು ಹಾಕಿಸಿದರೆ, ‘ಗುಗುಳ ಕೆಲವರು ಎಜ್ಜಿಸುತ್ತಾರೆ. ‘ಮುರಳಿ-ವಗ್ಗಯ್ಯ’ ರನ್ನು ಕೆಲವು ಮನೆತನಗಳಲ್ಲಿ ಕುಣಿಸಿದರೆ, ‘ವೀರಮುಖ ಕೆಲವು ಮನೆತನಗಳಲ್ಲಿ ಹೊರಡುವುದು. ಇವೆಲ್ಲ ಒಬ್ಬೊಬ್ಬರ ಮನೆಯ ಪದ್ಧತಿಗಳು, ಆದರೆ ಜೋಗತಿಕಲ್ಲಿನ ಪೂಜೆ ಈ ಹಳ್ಳಿಯಲ್ಲಿ ಸಾರ್ವಜನಿಕ. ಯಾವ ಜಾತಿ-ಕುಲಭೇದಗಳಿಗೂ ಎಡೆಯಿಲ್ಲ. ಬೆರಗಿನ ದನಿಯಲ್ಲೇ ಕೇಳಿದೆ:

“ನಾನಿಲ್ಲಿ ಇದನ್ನು ಹೊಸತಾಗಿಯೆ ಕೇಳುತ್ತಿದ್ದೇನೆ; ನಮ್ಮಲ್ಲಿ ಇತಿಹಾಸದ ಪ್ರತಿನಿಧಿಗಳಾಗಿ ಮಾಸ್ತಿಕಲ್ಲು ಇವೆ-ವೀರಗಲ್ಲು ಇವೆ; ಆದರೆ ‘ಜೋಗತಿ ಕಲ್ಲು’ ಎಂದರೇನು? ನಾನು ಎಲ್ಲಿಯೂ ಕೇಳಿಲ್ಲ ಈ ಹೆಸರನ್ನು!”

ಭಾವ ಹೇಳಲು ತೋಡಗಿದರು:

“ಇದೊಂದು ನಮ್ಮ ಹಳ್ಳಿಯದೇ ವೈಶಿಷ್ಟ್ಯ. ನಮ್ಮ ಉರಿಗೆ ಬಂದ ಸೋಸೆಯರೆಲ್ಲ, ಮೊದಲು ಅಲ್ಲಿಗೆ ಹೋಗಿ ಆ ಕಲ್ಲನ್ನು ಪೂಜೆ ಮಾಡಿ ಬರ ಬೇಕಾಗುವುದು. ಇದರಿಂದ ಅವರ ಮುತ್ತೆಯ್ದೆ ತನದ ಸೌಭಾಗ್ಯ, ಸಂತಾನ, ಸಂಪತ್ತಿ ಹೆಚ್ಚಿಪುದೆಂದು ಇಲ್ಲಿಯ ಜನರೆಲ್ಲರ ತಿಳಿವಳಿಕೆ.”

ನಾನಾಗ ಸುಮ್ಮನೆ ಕುಳಿತೆನಾದರೂ ‘ಜೋಗತಿಯ ಕಲ್ಲು’ ನನ್ನ ಮನಸ್ಸನ್ನು ಸುಮ್ಮನಿರಗೊಡಲಿಲ್ಲ. ಈ ಉರು ಬಿಡುವುದರಲ್ಲಿಯೆ ಅದನ್ನೊಂದು ಸಲ ನೋಡಬೇಕೆಂಬ ಆತುರ, ಆಗಾಗ ಮನಸ್ಸನ್ನು ಕೊಕಲುತೊಡಗಿತು.

* * *

ಅಂದೆಯೆ ಸಾಯಂಕಾಲ ತಿರುಗಾಡಲಿಕ್ಕೆಂದು ಹೊರಟು, ಜೋಗತಿಯ ಕಲ್ಲಿನ ಕಡೆಗೇ ಹೋದವು. ಜೋತೆಯಲ್ಲಿ ನನ್ನ ತಂಗಿಯ ಭಾವ ಇದ್ದರು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಉರ ತೆಂಕಣಕ್ಕೆ ದೊಡ್ಡದೊಂದು ಹಳ್ಳಿ ಹರಿಯತ್ತಲಿದೆ, ಅದರ ಈಚೆಯೆ ದಂಡೆಯು ಹೊಲದಲ್ಲಿ, ಪುರಾತನ ಕಾಲದ ಆಲದಮರವೊಂದು ಬೀಳಲು ಬಿಟ್ಟು ಹಬ್ಬಿ ಹರಡಿ ನಿಂತುಕೊಂಡಿದೆ. ಅದರ ಅಡಿಯಲ್ಲಿ ನಡೆದು ಕೆಲವು ಹೆಚ್ಚೆ ಹೋದ ಮೇಲೆ, ಕಲ್ಲುಗಾರೆಗಳಿಂದ ಕಟ್ಟಿಸಿದ ಒಂದು ಚಚೊಕಾದ ಕಟ್ಟಿ ಕಟ್ಟಿಗೆ ಬೀಳುವುದು. ಕಟ್ಟಿಯೆ ನಡುವೆ, ಹೆಚ್ಚಿನ ಮೂರ್ತಿಯನ್ನು ಕಡೆದ ಸುಮಾರು ಮೂರಡಿ ಎತ್ತರದ ಕಲ್ಲನ್ನು ನಿಲ್ಲಿಸಲಾಗಿದೆ. ಮೂರ್ತಿ ನಿಮಾಣದಲ್ಲಿ ಶಿಲ್ಪಿಯ ಸ್ಯಾಪುಣ್ಯವೇನೂ ತೋರಿಬಂತಿಲ್ಲ. ಅದರೆ ಆ ಹಳ್ಳಿಯ ಜನರಲ್ಲಿರ ಪ್ರಾಮಾಣಿಕ ಭಕ್ತಿಯ ಪೂಜೆ, ಆ ಮೂರ್ತಿಗೆ ಒಂದು ಸಾಷ್ಟಿಕ ಸೌಂದರ್ಯವನ್ನು ತಂದುಕೊಟ್ಟಿದೆ.

ಕರಿಯ ಶಿಲೆ; ಎರೆದ ಎಣ್ಣೆ-ಬೆಣ್ಣೆಗಳಿಂದ ಇನ್ನಿಷ್ಟು ಕಪ್ಪಾಗಿ ಕಾಣುತ್ತಿದ್ದಿತು. ದಟ್ಟವಾದ ಎಲೆಗಳಳ್ಳಿ ಆಲದ ಮರದ ಭಾಯೆ, ಅದರ ಕಟ್ಟಿಗೆ ಇನ್ನಿಷ್ಟು ಒಪ್ಪ ಹಾಕಿದ್ದಿತು. ಪೂಜಿಸಿದ ಮಂಗಲದ್ವರ್ಗಗಳೂ, ಹೂಮಾಲೆಗಳೂ, ಉರಿಸಿದ ಕಪ್ಪರ ಧಾಪ ಅಗರುಬತ್ತಿಗಳ ವಾಸನೆಯೂ-ಆ ಮೂರ್ತಿಯ ದೃವೀಭಾವಕ್ಕೆ ಉತ್ತೇಜಕವಾಗಿದ್ದುವು.

ಮೇಲೆ ನೋಡಿದೆ. ಮರದ ರಂಬೆಗಳಿಗೆ ಜಿಕ್ಕ ಪ್ರಟ್ಟ ತೊಟ್ಟಿಲುಗಳು... ವಿಧವಿಧದ ತೋರಣಗಳು! ಹಳ್ಳಿಯ ಜನರಲ್ಲಿರ ಸತ್ಯವಾದ ಭಕ್ತಿಭಾವ ಅಲ್ಲಿ ಪ್ರವಹಿಸುತ್ತಿರುವಂತೆ ಕಂಡಿತು. ನನ್ನ ಈ ಭಾವನೆಗೆ ಹತ್ತಿರದಲ್ಲಿಯೆ ಹರಿಯುತ್ತಿರುವ ಹಳ್ಳದ ಪ್ರವಾಹದ ಸಪ್ಪುಳು ಪೋಷಕವಾಗಿ ಪರಿಣಮಿಸಿತು.

ಯಾವು ಯಾವುವೋ ವೇದಾಂತ ಗ್ರಂಥಗಳ ವಾಚನದಿಂದ 'ಸಚ್ಚಿದಾನಂದ ಸ್ವರೂಪನಾದ ದೇವರು ಒಬ್ಬನೇ!' ಎಂಬ ನಂಬುಗೆಯನ್ನು ನಾನು ತಳೆದವನಾಗಿದ್ದರೂ, ಇಷ್ಟೇಲ್ಲ ಜನರ ಭಕ್ತಿಯ ಕಾಣಿಕೆ ಪಡೆಯುತ್ತಿರುವ ಈ ಮೂರ್ತಿಯು ದೇವರೇಕೆ ಆಗಿರಬಾರದು?...ಎಂದು ಆಗಿನ ನನ್ನ ಪ್ರಸನ್ನವಾದ ಹೃದಯ ಭಾವಿಸಿತು. ಸರಿ, ಇದೂ ದೇವರೇ ಆಗಿರಲಿ! ಆದರೆ ಇದಕ್ಕೆ 'ಜೋಗತಿ ಕಲ್ಲು' ಎಂದು ಏಕೆ ಹೆಸರು ಬಂದಿರಬಹುದು?

ಜೊತೆಯಲ್ಲಿದ್ದವರನ್ನು ಕೇಳಿದೆ; ಇದರ ವಿಷಯ ಅವರಿಗೇನೂ ಗೊತ್ತಿದ್ದಂತೆ ಕಾಣಲಿಲ್ಲ. ಅವರು ಹೇಳಿದರು: “ಇದರ ವಿಷಯ ನಿಮಗೆ ವಿಶದವಾಗಿ ತಿಳಿಯಬೇಕೆಂದರೆ, ನವ್ಯ ಧರಮಣ್ಣನ ಬಾಯಿಂದ ಕೇಳಬೇಕು. ಅವನಿಗೆ ಇದರ ಕಥೆಯೆಲ್ಲಾ ಗೊತ್ತು.”

* * *

ಅಂದು ರಾತ್ರಿ ಧರಮಣ್ಣನನ್ನು ಮನೆಗೆ ಕರೆಯಿಸಿ ಆಯಿತು. ಉರ ಒಕ್ಕಲಿಗರಲ್ಲಿಯ ಹಿರಿಯ ಧರಮಣ್ಣ ಸುಮಾರು, ಎಂಬತ್ತು ವರುಷದ ವಯಸ್ಸು. ಎತ್ತರದ ನಿಲುವು ಮೊಣಕಾಲವರೆಗೆ ಹೊಡೆಯರಿವೆಯ ಚಣ್ಣ. ಬರಿಯ ಮೈಮೇಲೆ ಹೊಳಿದ್ದಿರುವ ಒಂದು ದಪ್ಪ ಧೋತರ, ತಲೆಗೆ ಒಂದು ಬಣ್ಣದ ಮುಂಡಾಸ, ಬಲಗಿವಿಯಲ್ಲಿ ಗಂಡುಬಾವಲಿ; ಎಡದ ಮುಂಗ್ಯೆಗೆ ಬೆಳ್ಳಿಯ ಕಡೆಯ, ಗಲ್ಲಮೀಸೆಗಳು. ಕೈಯಲ್ಲಿಂದು ಉದ್ದ ಕೋಲು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1
ಬಂದವನೇ 'ಶರಣಾಧಿಕ್' ಎಂದು ಹೇಳಿ, ದೂರದಲ್ಲಿ ಗೋಡೆಗೆ ಆತು ಕುಳಿತುಕೊಂಡ.
ನಮ್ಮ ತಂಗಿಯ ಭಾವ ಅವನಿಗೆ ಹೇಳಿದರು:

"ಇವರು ನಮ್ಮ ಹೊಸಾ ಬೀಗರೆನಪಾ, ಧರಮಣ್ಣ ! ಇವರು ನಿನ್ನ ಬಾಯಿಂದ
ಜೋಗತೀಕಲ್ಲಿನ ಕತೀ ಕೇಳಬೇಕಂತಾರ..."

ಹಾಗೆಯೇ ನನ್ನ ಕಡೆಗೆ ಹೊರಳಿ ಹೇಳಿದರು:

"ಆ ಕತಿ ಹೇಳುವವ ಸದ್ಯ ಈ ಉರಾಗ ಇಂವ ಒಬ್ಬನ ಉಳದಾನ ನೋಡ್ರಿ!" ಮುದುಕ
ತನ್ನ ಕಂಚಿನ ಕಂಠದಿಂದ ಹಲ್ಲಿಲ್ಲದ ಬಾಯಿ ಮಾತಿನಿಂದ ನುಡಿದ:

"ಏನ ತಂದೆ, ಆ ದಿನಾ ಎಲ್ಲಾ ಹೋಗಿಬಿಟ್ಟು ನನ್ನ ಒಡ್ಡು! ಆ ಜೋಗತೀಕಲ್ಲಿನ ಮ್ಹಾತ್ಮಿ
ಏನ ಸಾಮಾನೀ ಅಲ್ಲ!"

ನನ್ನಲ್ಲಿ ಆತುರ ಹಚ್ಚಿತು. ಕತೆಯನ್ನ ಕೇಳಲಿಕ್ಕೆ ಕಿವಿಗೊಟ್ಟು ಕುಳಿತೆ. ಧರಮಣ್ಣ ಕತೆಗೆ
ಮೊದಲು ಮಾಡಿದ:

"ಈಗ ಇನ್ನೂರು ವರಸದ ಮಾತು ರಾಯರ! ಈ ಕೆಂಪ ಮೋತೀಮಂದೀ ಕ್ಯೆಯಾಗ
ಅರಸೋತ್ತಿಗಿ ಇನ್ನೂ ಬಂದಿದ್ದಿಲ್ಲಂತರಿ; ಪುಣ್ಯೇ ಪಟ್ಟಣದಾಗ ಪೇಶವ್ಯಾನ ಆಳಿಕೆ ಅದು
ಆರಂಭ ಆಗಿರೋದು. ಆಗ ನಮ್ಮ ಈ ಹಳ್ಳಿಗೆ ಯಜಮಾನ ಕಾಡನಾಯಕ!
ಕಾಡನಾಯಕ ಅಂದರ...ಹಂತಾ ಹಿಂತಾ ಗಡಿ ಅಲ್ಲರಿ! ಜೋಡು ಸುರಗೀ ಬಂಟ
ಅಂವ, ಕಾಡನಾಯಕನ ಹೆಸರು ಕೇಳಿದರ, ವೈರಿ ನಿಂತಲ್ಲೇ ನಡಗಿ ಬೀಳತಿದ್ದನಂತ,
ಪೇಶವಾನ ಕಡಿಂದ ಅಂವಗ ಮುರಗೀ ಮುಂಡಾಸ, ಬಿಟ್ಟಗತೀ, ಮೆಚ್ಚಾಗಿ ಬಂದಿದ್ದೂ,
ನಮ್ಮನಾಡೋಳಗಿನ ಬಂಟರನ್ನೆಲ್ಲಾ ದಂಡು ಶೂಡಿಸಿ, ತಾ ಅದಕ್ಕೆ 'ದಳವಾಯಿ
ಅನಿಸಿಗೋತ್ತಿದ್ದ.

ಕಾಡನಾಯಕನ ಮಗ ಹೆಬ್ಬಲಿನಾಯಕ, ಇನ್ನೂ ಮಕ್ಕಳ ಮೀಸಿ ಮಿಂಡ. ಒಳೇ ಗಂಡ
ಗಜವೀರ. ಹೆಸರಾದ ಬ್ಯಾಟಿಗಾರ. ಅವನ ಜೋಡೀ ಕುಸ್ತಿ ಗಡಿಗೋಳು ಈ ನಾಡಿನಾಗು
ಇದ್ದಿದ್ದಿಲ್ಲ. ಅಪ್ಪನ ದಂಡಿನೋಳಗ ಹೆಬ್ಬಲಿ ನಾಯಕನೂ ಒಬ್ಬ ಮೇಲಾಳು. ಪೇಶವ್ಯಾನ
ದಂಡಿನ ಸಂಗತಿ ಹೋಗಿ" ಆಗಾಗ ಯುದ್ಧ ಆಡಿಯೂ ಬರತಿದ್ದನ್ನಿ.

ಅದೇ ಕಾಲದೋಳಗ ಈ ಉರಾಗ 'ರೇಣವ್ವ' ಅಂತ ಒಬ್ಬಕೆ ಹಿರೇ ಜೋತ್ತೆ ಇದ್ದಳಂತ. ಆಕಿ
ಎಲ್ಲಮ್ಮೆನ 'ಜಗಾ' ಹೊತುಗೊಂಡು, ದೇಸ ದೇಸ ಎಲ್ಲಾ ಸುತ್ತಾಡಿ ಬರತಿದ್ದಳು. ಆಕಿ
ಜತೀಗೆ-ಬ್ಯಾರೇ ಮೂರು ನಾಕು ಮಂದಿ ಜೋಗತ್ಯಾರು. ಅವರು ಚೌಡಿಕಿ,
ತಂತಣಿ, ತಾಳ ಬಾರಸವರು; ರೇಣವ್ವ ಹಾಡಿ ಹಾಡಿ ಕತೀ ಹೇಳುವಳು. ರೇಣವ್ವನ ಕತೀ
ಅಂದರ ಸುತ್ತಿನ ನಾಡಾಗೆಲ್ಲಾ ಪರಸಿದ್ದರಿ!...

ಹಿಂಗ ಇರುವಾಗ ಒಮ್ಮೆ ಏನಾತ ಅಂತಿರಿ! ರೇಣವ್ವ ಜೋಗತೀ ದೇಸದ ಮ್ಹಾಗ
ಹೋಗಿ ತಿರುಗಿ ಬರುವಾಗ, ಸಂಗತಿ ಒಂದು ಮಡುಗಿನ್ನ ಕರಕೊಂಡು ಬಂದಳಂತರಿ
ತಂದೀ ತಾಯಿ ಇಲ್ಲದ ಪರದೇಶಿ ಮಡಿಗಿರಿ! ರೇಣವ್ವನೂ ಬ್ಯಾರೇ ಯಾರೂ ದಿಕ್ಕು

ಚೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಇರಲಿಲ್ಲ; ಆ ಪರದೇಶಿ ಹುಡಿಗಿನ್ನ ಜೋಪಾನಾ ಮಾಡಿದಳು. ಇನ್ನೂ ಹತ್ತು ವರಸ ತುಂಬಾದಕ್ಕ ಮೊದಲ ಆ ಹುಡಿಗಿನ್ನ ಮುತ್ತು ಕಟ್ಟಿ, ಜೋಗತಿನ್ನ ಮಾಡಬಿಟ್ಟಳಂತೆ...ಇ ಹುಡಿಗಿ ರೂಪೇಸ್ತು-ಒಳ್ಳೆ ಕಡ್ಡಿಲೆ ಕೊರದು ಕೊರದು ಬರದಂತಾ ದರಿ! ಕ್ಯಾಡಿಗೀ ಗರೀ ಹಾಂಗ ಮೈಬಣ್ಣ. ಕಣ್ಣೀನೆ, ಮೂಗೇನ, ಕಪ್ಪು ಉಂಗುರ ಗೂದಲೇನ, ನಿಮ್ಮ ಹಾರೂ ಮಂದ್ಯಾಗ ಸುದ್ದು ಹಂತಾ ಜೆಲಿವಿ ಸಿಗೂದು ಅಪರೂಪ-ಅನ್ನೂ ಹಾಂಗ ಇದ್ದಳಂತೆ ನೋಡ್ತಿ!

ರೇಣ್ವೆ ಕೆತ್ತೀ ಹೇಳಿ, ಜೋಗಾ ಬೇಡಿ, ಗಳಿಸಿದ ರೂಕ್ಕೇನ ಕಡಿಮೆ ಇರಲಿಲ್ಲರಿ! ಹುಡಿಗಿ ಸಣ್ಣದಿದ್ದಾಗ, ರೇಣ್ವೆನ ಜೋಡಿಗೆ ನಾಡಮ್ಯಾಗ ಹೋಗಿ ಹೋಗಿ ಬರತಿತ್ತು; ರೇಣ್ವೆ ಹೇಳೂ ಕತಿಗೋಳನ್ನೆಲ್ಲ ಮನಸುಗೊಟ್ಟು ಕೇಳುತ್ತಿತ್ತು. ಬಾಳ ಹುಶಾರ ಇದ್ದಳಂತೆ ಹುಡಿಗಿ. ಒಂದ ಸಾರೇ ಯಾವದಾದರೂ ಒಳ್ಳೆ ಮಾತನ್ನ ಕೇಳಿದಳಂದರ, ಅದನ ಮನಸಿನ್ನಾಗ ಕೊರದು ಇಟಗೋತ್ತಿದ್ದಳಂತರಿ!...

ಈ ಸಾಕುಮಗಳನ್ನ ರೇಣ್ವೆ 'ಚೆಂದಾ' ಅಂತ ಜಂದದ ಹೆಸರಿಟ್ಟು ಕರೀ ತಿದ್ದಳಂತೆ. ಹುಡಿಗಿ ದಿನದಿನಕ್ಕೆ ಬೆಳೆದು ದೊಡ್ಡಾಕಿ ಆದಳು. ಮನ್ಯಾಗ ಮನಸು ನೆನಸಿದಂತಾ ಉಟ. ಉಡಲಾಕ ಕಡಿಮೆ ಇಲ್ಲ; ತೊಡಲಾಕ ಕಡಿಮೆ ಇಲ್ಲ. ಸಿರಿಮಂತರ ಮಗಳಾಂಗ ಜಂದಾ ಸುಕಪಿಂಡಾಗಿ ಬೆಳೆದು ಬಿಟ್ಟಳು. ಉಂಡಾಗಿನ ಪೋರಗೋಳ ಕಣ್ಣೆಲ್ಲಾ ಚೆಂದಕ್ಕನ ಮ್ಯಾಲ, ಹೇಳಿ ಕೇಳಿ ಜೋಗತಿ; ಆಕಿನ್ನ ಕಣ್ಣಿಟ್ಟಿ ನೋಡೋದು ತಪ್ಪಂತ ಹೇಳವರಾದರೂ ಚೆಂದಕ್ಕಾಗಿ ಒಳ್ಳೇ ಮುಸುಮುಸುಗುಡೂ ಹರೇ ಏನ್ನಿ. ಉರೊಳಗ ತನ್ನ ವಾರಿಗೇ ಹುಡಿಗೇರಿಗೆಲ್ಲಾ ಮದಿವ್ಯಾಗಿ, ತಂತಮ್ಮ ಗಂಡಂದರ ಸಂಗತಿ ಅವರು ಬಾಳೇ ಮಾಡತಿರೋದನ್ನ ನೋಡಿದ್ದಳು. ಆ ಹೆಣ್ಣಿ ಮುಕ್ಕಳನೆಲ್ಲಾ ಜನಾ ಹ್ಯಾಂಗ ಮರೇದಿಂದ ನೋಡತಾರ-ಅಂಬಾದನ್ನ ಕಣ್ಣಾರೆ ಕಾಣ ತಿದ್ದಳು. ತಾನೂ ಅವರಾಂಗ ಮದವೀ ಮಾಡಿಕೊಂಡು ಬಾಳೇ ಮಾಡ ಬೇಕಂಬಾದು ಆಕೀ ಮನಸಿನ ಹಂಬಲ, ಯಾವ ಹರೇದ ಗಂಡಸೂ ತನ್ನ ಕದೆ, ಕಾಮದ ಕಣ್ಣಿಂದ ನೋಡಬಾರೂ ಅಂತ ಆಕೀ ಆಶೇ! ಆದರೆ ಏನ ಮಾಡೋದು ? ಚೆಂದಾ ಹೇಳಿ ಕೇಳಿ ಜೋಗತಿರಿ; ಬೇಲಿ ಇಲ್ಲದ ಹೊಲಾ ಇಡ್ಡಾಂಗ...ಎಂತಾ ಬಿಡಾಡಿ ದನಕ್ಕೂ ಹೊಕ್ಕು ಮೇಯಾಕ ಮೋಕಳೀಕ ಅ! ಇದರಿಂದ ಚೆಂದಾಗ ಬಾಳ ಕೆಟ್ಟಿ ಅನಿಸಿತ್ತು. ಆಗಾಗ ಉಸುರು ಹಾಕತಿದ್ದಳು. ಮ್ಯಾಲಿಂದ ಮ್ಯಾಲ ಕಣ್ಣೀರು ಸುರಸತಿದ್ದಳು. ದೇವರು ತನಗ ಹರೇನಾದರೂ ಯಾಕ ತಂದನೋ-ಅಂತ ಹಗಲೂ ರಾತ್ರಿ ಮಿಡಕತಿದ್ದಳು!...

ಇದ ಯಾಳೇದಾಗ, ಎರಡನೇ ಸರತಿ ಯುದ್ಧಕ್ಕೆ ಹ್ಯಾದ ಹೆಬ್ಬಲಿ ನಾಯಕ, ಗೆದ್ದ ಉರಿಗೆ ಬಂದ. ಉರ ಜನರೆಲ್ಲಾ ಹೋಗಿ ಎದುರು ಗೊಂಡು, ಕುದರೀಮ್ಯಾಲೆ ಕೂಡಿಸಿ, ಮೆರವೇಗಿ ಮಾಡಿ ಕರಕೊಂಡು ಬಂದರು. ಚೆಂದಕ್ಕೆ ಇಲ್ಲಿ ತನಕಾ ಹೆಬ್ಬಲಿನಾಯಕನ್ನ ನೋಡಿದ್ದಳ್ಲ ಅಂತ ಅಲ್ಲ. ಈಗ ನೋಡಿದಳು. ನೋಡಿದ ಚಣಕ್ಕೆ ಅಂದರ, ಆತನ ರೂಪ ಈಕಿ ಮನಸಿನ್ನಾಗ ತುಂಬಿ ನಿಂತಾಂಗ ಆತು. ಮೈಯಂತ ಮೈಯೆಲ್ಲಾ ಜುಮ್ಮ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಜುಮ್ ಅಂದು, ಮೈಯಾಗ ಮುಂಗಾರಿ ಮಿಂಚು ಹರಿದಾಡಿದ್ದಾಂಗ ಆತು. ಮೆರವಣಿಗಿ ತನ್ನ ಮನೀಮುಂದ ಬರುವಷ್ಟೊಳಿಗೇನು ಆಕಿ ಒಳಗ ಓಡಿಹೋದಳು; ಹೋಗಿ, ದೇವೀ ಮೈಮ್ಯಾಲಿರೂ ಹೂವಿನ ಮಾಲೀ ಬಂದು ತೋಗೊಂಡು ಬಂದಳು. ಮನೀ ಮುಂಗಣ್ಣಿ ಮ್ಯಾಲೆ ನಿಂತು, ಹೆಬ್ಬುಲಿ ನಾಯಕನ ತಲೀಮ್ಯಾಗ ಬೀಳೂಹಾಂಗ, ಆ ಹೂವಿನ ಮಾಲೀ ತೂರಿದಳು. ತೂರಿದ ಮಾಲಿ, ಹೆಬ್ಬುಲಿನಾಯಕನ ಬಲ ಹೆಗಲ ಮ್ಯಾಲ ಬಿತ್ತು. ಮಾಲಿ ಬಂದ ನಿಟ್ಟಿಗೆ ಆತ ಮಕಾ ಎತ್ತಿ ನೋಡಿದೆ: ರಂಬೀಯಂತಾ ರೂಪದ ಹೆಣ್ಣಂದು ಅಲ್ಲಿ ನಿಂತಿತ್ತು. ಜೋಗತಿ ರೇಣುವ್ವನ ಮನೀ ಅದು. ಈ ಚೆಲಿ ವಿಯೂ ಜೋಗತಿ ಅಂಬೂದೂ ಹೆಬ್ಬುಲಿಗೆ ಗೊತ್ತು. ಮೆರವಣಿಗೇ ಮರತು ಬಂದರೆಡು ಚಣ ಕುದರಿ ನಿಲ್ಲಿಸಿ, ಚೆಂದಾನ ಕಡೆ ನೋಡಿದೆ; ರೆಪ್ಪಿ ಉಲ ಕಸದ ನೋಡಿದೆ. ಕೂಡಿದ ಜನಾ ಎಲ್ಲಾ ಬೇರಗಾಗಿ, ತಮ್ಮ ಕಡೆ ನೋಡ ತಾರಂಬೂದರ ಅರವು ಇಬ್ಬರಿಗೂ ಇರಲಿಲ್ಲ. ಕುದರೀ ಮುಂದಿನ ವಾಲೀಕಾರ, ಕಡಿವಾಳಿದಾಗ ಕೈ ಹಾಕಿ ಕುದರಿನ್ನ ಮುಂದಕ್ಕೆ ಜಗ್ಗಿದೆ. ಆಗ ಹೆಬ್ಬುಲಿ ನಾಯಕಗ ಎಕ್ಕಿರ ಬಂದಾಂಗ ಆತು. ಹೆಗಲ ಮ್ಯಾಲೆ ಬಿದ್ದ ಮಾಲೀ ತಗದು ಕೊಳ್ಳಿಗ ಹಾಕಿಕೊಂಡ, ಚೆಂದಾ ಇದನೆಲ್ಲಾ ನಿಂತುಕೊಂಡು ನೋಡಿದಳು. ನಾಯಕ ಕೊಳ್ಳಿಗ ಮಾಲೀ ಹಾಕಿಕೊಂಡದ್ದನ್ನ ನೋಡಿ ಹಿಗ್ಗಿ ಹೀರೀಕಾಯಾದಳು. ಆದರ, ಮುಂದ ಮನಸಿನ್ನಾಗ ಏನ ಯಿಚಾರ ಬಂತೋ ಏನೋ, ಮಾರೀ ಸಪ್ಪಗೆ ಮಾಡಿ ನಿಟ್ಟಿಸುರು ಹಾಕಿದಳು. ಮೆಲ್ಲಿಗ ಹೆಚ್ಚೆ ಇಟಗೋತ್ತೆ ಒಳಗ ಹೋದಳು. ಮುಂದೆಲ್ಲ ಮೆರವಣಿಗೇ ಕುದುರೀ ಸಾಗಿಸಿಕೊಂಡು ಹೋದಾಂನ ವಾಲೀಕಾರನ! ಹೆಬ್ಬುಲಿ ನಾಯಕನ ತಲೀತುಂಬಾ ಏನೇನೋ ಎಣಿಕಿ!

ಮರುದಿನ ಉರಾಗೆಲ್ಲಾ ಅದೊಂದು ಮಾತು: 'ಜೋಗತೇರ ಚೆಂದಾ, ಹೆಬ್ಬುಲಿ ನಾಯಕನ ಮ್ಯಾಗ ಹೂವಿನ ಮಾಲೀ ಹಾರಿಸಿದಳು' ಅಂತ, ಒಬ್ಬ ಹೆಣ್ಣು ಮಗಳು ಅಂದಳು.

"ಹಾರಿಸಿದ್ದಾಳಾದೀತು ಬಿಡಿ! ಹೇಳಿ ಕೇಳಿ ಜೋಗತಿ! ಎಲ್ಲಮ್ಮನ ಮುತ್ತನು ಕೊಳ್ಳಾಗ ಕಟ್ಟಾಳಿ!"

ಇನ್ನೊಬ್ಬಾಕಿ ಮಾತಾಡಿದಳು:

"ಹೆಬ್ಬುಲಿನಾಯಕನಂತಾ ಬಂಟನ ಮ್ಯಾಗ ಹೂವಿನ ಮಾಲೀ ಹಾರಿಸ ಬೇಕಂತ ಯಾರಿಗೆ ಅನಿಸಲಿಕ್ಕಿಲ್ಲ? ಉಳಿದವರೆಲ್ಲಾ ಜನಕ್ಕೆ ನಾಚಿಬಿಟ್ಟರು..."

ಚೆಂದಾ ನಾಡಲಿಲ್ಲ...ಇಷ್ಟು!"

ಮತ್ತೊಬ್ಬಾಕಿ ಹೇಳಿದಳಂತೆ:

"ನನ್ನ ಹೊಟ್ಟಿಲೆ ಮಕ್ಕಳ ಹುಟ್ಟಿದರ, ಹೆಬ್ಬುಲಿನಾಯಕನಂತವರ ಹುಟ್ಟಬೇಕು ನೋಡು!" ಹೀಂಗ ಏನೇನೋ ಮಂದಿಯೋಳಗೆ ಮಾತು ಮೂಡಿ ಮೂಡಿ ಮರಿ ಯಾಗಿ ಹೋದೂ. ಆದರ, ಅಂದಿನ ಆ ಪರಸಂಗ ಚೆಂದಾಗೂ ಮರೀಲಿಲ್ಲ; ಹೆಬ್ಬುಲಿ ನಾಯಕಗೂ ಮರೀಲಿಲ್ಲ.

ಚೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ಕಾಡನಾಯಕನ ಕಿಂವಿತನಕಾನೂ ಈ ಸುದ್ದಿ ಹೋಗದು ಇರಲಿಲ್ಲ. ಅಂವನೂ ಗಂಡು-ಹೆಣ್ಣಿನ ಮನಸ್ಸಿನ ಹದಾ ತಿಳಿದಾಂವ, ಸದ್ಯ ಮಗನ್ನ ಒಬ್ಬಾತನ್ನು ಬಿಡಬಾರದೂ ಅಂತ ಎಣಿಕೆ ಹಾಕಿ, ತಾನೇ ಸ್ಪೃತಾ ಹೋಗಿ, ಸೋಸಿನ್ನ ಮನಿಗೆ ಕರಕೊಂಡ ಬಂದ. ನೆರಿಹಳ್ಳಿಯ ನಾಗನಾಯಕರ ಮಗಳ ಹೆಬ್ಬಲಿ ನಾಯಕನ ಹೆಣತಿ! 'ಚೆಂಗಲವ್ವೆ' ಅಂತ ಆಕೆ ಹೇಸರು. ಚೆಂದಾನ ಮುಂದ ಚೆಂಗಲವ್ವನ ಚೆಲುವಿಕೆ ಏನೂ ಅಲ್ಲರಿ; ಹುಣಿವೀ ಚಂದಪ್ಪನ ಮುಂದ ತಾರಕ್ಕೆ ಮನಿಗಿದ್ದಾಂಗ!

ಹೆಬ್ಬಲಿ ನಾಯಕ ಬಿಡಿದಾಂವ ಅಲ್ಲ, ಬರೆದಾಂವ ಅಲ್ಲ. ಸಾದೂನೂ ಅಲ್ಲ, ಸಂನ್ಯಾಸಿ ಆಗಬೇಕೆಂಬೂ ಲೆಕ್ಕಾದಾಂವಲ್ಲ. ಬ್ಯಾಡಾದ ವೈರಿನ್ನ ಎದುರಿಸ ಬೇಕನ್ನೂ ಬಂಟ; ಬೇಕಾದ ಜೆಲಿವಿನ್ನ ಆಳಬೇಕೆಂಬೂ ಬ್ಯಾಟಿಗಾರ, ಆತನ ಮನಸಿನ್ನಾಗ ತುಂಬಿರೂ ಚೆಂದಾನ್ನ ಬದಿಗೆ ಸರಿಸಲಾಕ, ಚೆಂಗಲವ್ವನ ಕಂಡಿದೇನೂ ಸಾದ್ಯವಾಗಲಿಲ್ಲ; ಗರತಿಯಾದ ಆ ಜಾಣಿ, ಗಂಡನ್ನ ತನ್ನ ಕಡೇನು ಬಲಿಸಿಕೊಳ್ಳಲಾಕ ಹಂಚಕೇ ಹರವು ಹಾಕದ ಇರತಾಳೇ?

ಹೆಬ್ಬಲಿನಾಯಕ, ಹಾಂಗ-ಎನೇನೋ ನೇವಾ ಮಾಡಿಕೊಂಡು ರೇಣುವ್ವನ ಮನೀ ಕಡೆ ಸುಳಿದಾಡಲಾಕ ಸುರೂ ಮಾಡಿದ. ರೇಣುವ್ವಾಗ ಇದರ ಮರ್ಮ ಗೂತ್ತಾಗೋಂದು ಏನ ತಡಾ? ಅವಳಿಗೆ ಹಿಂತಾದೊಂದು ಹಿರೀ ಬ್ಯಾಟಿ ಬೇಕಾಗೇ ಇತ್ತು. ಇಲ್ಲಿ ತನಕಾ ಚೆಂದಾ, ಯಾವ ಗಂಡಸನ್ನೂ ಕಣ್ಣಿತಿ ನೋಡೂದಕ್ಕೂ ಒಪ್ಪತ್ತಿದ್ದಿಲ್ಲ. ಇದು ರೇಣುವ್ವನ ಮನಸನ್ನ ಕುಚ್ಚಿತ್ತು. ಮುಂದ ಏನ ಮಾಡಬೇಕೂ ಅಂಬೂದು ಆಕಿಗೆ ತಿಳೀದ್ದಾಂಗ ಆಗಿತ್ತು. ಈಗ ಹೆಬ್ಬಲಿನಾಯಕನ್ನ ಚೆಂದಾ ಮೆಚ್ಚೇದಾಳಂಬೂದನ್ನ ತಿಳಿದು, ಆಕೇ ಚಿಂತಲ್ಲಾ ಅಡಗಿ ಹೋತು. ಹೆಬ್ಬಲಿನಾಯಕನ ಸಂದಾನ ನೋಡಿ, ರೇಣುವ್ವ ಆತನ್ನ ಬರಮಾಡಿಕೊಂಡಳು. ಚೆಂದಾ, ಹೆಬ್ಬಲಿನಾಯಕ ಇಬ್ಬರೂ ಇಬ್ಬರು ಕೂಡಿ ಇರೂಹಾಂಗ ಅನುವು ಒದಗಿಸಲಾಕ ಹತ್ತಿದಳು...

ಚೆಂದಾನ ರೀತಿ ಒಂದು ಮೋಜಿನಿದು ಏನ್ನಿ! ಹೆಬ್ಬಲಿನಾಯಕನ್ನ ಬಯಕಿಗಣ್ಣಿನಿಂದ ನೋಡುತ್ತಿದ್ದಳು. ಮನಸಿನಿಂದ ಅವನ ಪೂಜೀ ಮಾಡ ತಿದ್ದಳು. ತನ್ನ ಹತ್ತಿಲೇನು ಅಂವ ಇರಬೇಕಂತ ಆಸೆಪಡತಿದ್ದಳು. ಆದರ ಏನಾಗಿ ಏನು? ಹೆಬ್ಬಲಿ ನಾಯಕ ತನಗ ಗಂಡ ಅಲ್ಲ; ತಾ ಅಂವರ ಹೇಣಿ ಅಲ್ಲ; ತಮ್ಮಿಬ್ರರ ಮದಿವಿ ಆಗೂದಂತೂ ಏಂದೂ ಆಗದ ಮಾತು-ಇವೆಲ್ಲಾ ಸಂಗತಿ ಮನಸಿನ್ನಾಗ ಬಂದು ಬಂದು, ಆಕೇ ಎದಿಗೆ ಕೆಂಜಗದ ಗುಂಪು ಕಚ್ಚಿದ್ದಾಗ ಅನಿಸತ್ತಿತ್ತು. ಹುದಿಗಿಕೊಂಡು ದೂರಕ್ಕೆ ದೂರ ಇದ್ದ ಬಿಡತಿದ್ದಳು.

ಇತ್ತು ನಾಯಕರ ಮನ್ಯಾಗ, ಹೆಬ್ಬಲಿಗೆ ಚೆಂಗಲವ್ವಾಗ ಬೆಟ್ಟನ ಇಲ್ಲ. ಬೆಟ್ಟ, ಆದಾಗ ಮಾತು-ಕತೀ ಇಲ್ಲ. ಮಾತು-ಕತೀ ಆಡಿದರೂ ಅದರಾಗ ಏನೂ ರಸ ಇಲ್ಲ. ಚೆಂಗಲವ್ವ ಹಗಲ ರಾತ್ರಿ ಕಣ್ಣೀರುಗರೀತಿದ್ದಳು.

ಈ ಪರಕರಣದಾಗ ಯಾರಿಗೇನ ಸುಕಾ ಹೇಳಿ! ಲೋಕದಾಗ ಗಂಡು- ಹೆಣ್ಣಿನ ಬದುಕೂ ಅಂದರ ಇಂತಾದ ಹೆಚ್ಚರಿ! ಮೂಗಿಗೆ ತುಪ್ಪ ಹತ್ತಿದ ಬೆಕ್ಕಿನ್ನಾಂಗ ಹೆಬ್ಬಲಿ ನಾಯಕ, ಬರೀ ಮಾರೀ ಮ್ಯಾಗ ಕೈಯಾಡಿಸಿ ಗೊಂತ್ಯೆ ಬಂದ ಕಡೆ ಕುಂತ. ಬೇಕಾದ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ಬಾಗ್ಯವು ಬಾಗಿಲಿಗೆ ತಾನಾಗಿ ಬಂದಿದ್ದರೂ 'ಇದು ಕಳವಿನ ಮಾಲು, ನನಗೆ ದಕ್ಷದು' ಅಂತ ಬದಿಕೆನ ಮ್ಯಾಗ ಕ್ಷಣಿ ಇಟಗೊಂಡು ಮರಗಿಕೊಂಡ ಚೆಂದಾ ಇನ್ನೊಂದು ಕಜೆ ಕುಂತಳು. ಸುಲಿಗಿ ಆದ ಮನೀ ಸಿರಿಮಂತನ್ನಾಂಗ-ಕೈಯಾಗಿದ್ದಧ್ಯು ಕಳಗೊಂಡು ಚೆಂಗಲವ್ವು, ಬಾಯಿ ಬಿಡತ್ತೆ ಮತ್ತೊಂದ ಕಡೆ ಹುಂತಳಿ! ಪರಪಂಚೇ ಅಂದ್ರ ಎಲ್ಲಾ ಮೋಜಿನ ಮಟ್ಟಿ ರಾಯರ!

ಒಂದು ದಿನಾ ಏನು ನಡೀತು ಅಂತಿರೀ! ರೇಣುವ್ವು ಏನೋ ಕೆಲಸಕ್ಕಂತ ಬೇರೂರಿಗೆ ಹೋಗಿದ್ದಳು. ಚೆಂದಾ ಒಬ್ಬಕೇ ಮನ್ಯಾಗಿದ್ದಳೇ! ನಾಕು ತಾಸು ರಾತ್ರಿ ಮೀರಿ ಹೋಗಿದ್ದಿರು. ಯಾರೋ ಮುಂಬಾಗಲಾ ತಟ್ಟತಿದ್ದಾಗ ಕೇಳಿಸಿತು. ಹೆಬ್ಬುಲಿ ನಾಯಕ ಬಂದಿರಬಹುದೂ ಅಂತ ಅನಿಸಿತು. ಮನ್ಯಾಗ ತಾ ಒಬ್ಬಕೇ! ಬಾಗಲೂ ತಗೀಬೇಕೋ ತಗೀಬಾರದೋ...ಅಂತ ಮನಸು ಜೋಕಾಲೀ ಆಡಿತು. ಆದರೂ ಕಡೀಕ ಬಂದು ಬಾಗಲೂ ತಗದು ನೋಡತಾಳಿ: ಹೆಬ್ಬುಲಿ ನಾಯಕ ಅಲ್ಲ; ಅವನ ಹೇಳಿತಿ ಚೆಂಗಲವ್ವು ಬಂದಿದ್ದಳು. ಚೆಂದಾ ಒಮ್ಮೀಗೇಲೇನು ಬೆದರಿ ನಿಂತಳು. ಚೆಂಗಲವ್ವು ಏನೂ ಮಾತನಾಡದನು ಚೆಂದಾನ ಕೈ ಹಿಡಕೊಂಡು, ಒಳಗ ಎಳಕೊಂಡು ಹೋದ ವರಾಂಗ ಕರೆದೊಯಳಿ.

ಒಳಗ ಹ್ವಾದ ಕೂಡಲೇ ಅಂದರ, ಚೆಂಗಲವ್ವು ಚೆಂದಾನ ಕಾಲಮ್ಯಾಗ ಬಿದ್ದು ಅಳಲಾಕ ಸುರೂ ಮಾಡಿದ! ಈಕಿ ಹಿಂಗಾಕ ಮಾಡತಾಳ ಅಂಬಾದು ಚೆಂದಾಗ ತಿಳೀದ್ದಾಂಗಾತು. ನಡುಗತಿರೂ ದನೀಲೆ ಕೇಳಿದಳು.

"ಯಾಕ ತಾಯಿಣಟಿಜಜಬಿಟಿಜಿಜ! ಹೀಂಗ ಯಾಕೆಲ್ಲಾ! ಅಳತೀಯಾಕ? ಈಗ ರಾತ್ರಾಗ ಇಲ್ಲಿಗಿ ಯಾಕ ಬಂದಿ?"

'ಅಳತಾ ಅಳತಾನ, ಚೆಂಗಲವ್ವು ಹೇಳಿದಳು.

"ಇಲ್ಲಿಗೆ ಬರದ್ದು ಇನ್ನೆಲ್ಲಿಗೆ ಹೋಗಬೇಕು ನಾನು? ನನ್ನ ಕೊಲ್ಲಿದೂ ಕಾಯೋದೂ ಎರಡೂ... ನಿನ್ನ ಕೈಯಾಗ ಏತಿ, ಚೆಂದಕ್ಕು!"

"ಹೀಂಗ ಅಂದರ ಏನೂ ತಾಯಿಣಟಿಜಜಬಿಟಿಜಿಜ!"

ಅಕ್ಕಸದ ದನಿಯಿಂದ ಚೆಂಗಲವ್ವು ನುಡಿದಳು:

"ನಾನು ಗಂಡುಳ್ಳ ಗರತಿ, ನೀನು ಜೋಗತಿ! ನನ್ನ ಎದ್ಯಾಗಿನ ಕುದಿ ನಿನಗ ಹ್ಯಾಂಗ ಗೊತ್ತಾಗಬೇಕು? ಚೆಂದಕ್ಕು, ಇಲ್ಲಿ ಕೇಳು! ಈಗ ನಿಂದ ಮದಿವಿ ಆಗಿದ್ದು, ನಿನ್ನ ಗಂಡ ಇನ್ನೊಬ್ಬಕೇ ಬೆನ್ನ ಹತ್ತಿದ್ದರೆ, ನೀ ಏನ ಮಾಡತಿದ್ದ ಹೇಳು!"

ಒಂದು ತುಸು ತಡೆದು ನಿಂತು ಚೆಂದಾ ಹೇಳಿದಳು:

"ಯವ್ವು, ನೀ ಯಾತಕ್ಕ ಬಂದಿರೀ ಅಂಬಾದು ನನಗೆ ಗೊತ್ತು ಆದ್ದಾಂಗ ಆತು! ನಾನರೇ ಏನ ಮಾಡಿ, ನೀನು ಹೇಳು! ನಿನ್ನ ಗಂಡನ್ನ ನಾ ಏನೂ ಕಟ್ಟಿ ಹಾಕಿಲ್ಲ! ಅವರಿಗೆ ಮ್ಯಾಗಿಂದ ಮ್ಯಾಗ ನಾನು ಎಚ್ಚರಕೇ ಕೂಡತೀನಿ ನಿಮ್ಮ ಮಾಡಿಕೊಂಡ ಹೇಳೇ ಜೋಡಿ ನೀವು ಸುವಿದಿಂದ ಬಾಳೇ ಮಾಡಿ ಕೊಂಡಿಗ್ರಿ...ಅಂತ!"

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

“ಯಾವು, ಅವರು ಗಂಡಸರು, ಹೆಂಗಸರ ಎದೀ ಬ್ಯಾಗಿ ಏನಂಬೂದು ಅವರಿಗೆ ಹ್ಯಾಂಗ ಗೊತ್ತಾದೀತು?”

“ಅವರಿಗೆ ಗೊತ್ತಾಗಿದ್ದರ ಹೋಗಲಿ; ನಾ ಹೆಂಗಸಲ್ಲಾ? ನನಗೆ ಗೊತ್ತಾಗೂದಿಲ್ಲೇನು?”
ಚೆಂಗಲವ್ವೆ ತನ್ನ ಕೋಪಾನೆಲ್ಲಾ ಈಗ ಕಾರಿದಳು.

“ಹೊದವ್ವಾ, ನೀನೂ ಹೆಂಗಸು! ಲೋಕದೊಳಗ ಸವತ್ಯಾರಂಬೋರೆಲಾ . ಹೆಂಗಸರ ಇರತಾರ!”

ಎದೀಗೆ ಪಟ್ಟಿ ಬಿದ್ದಾಂಗಾಗಿ ಚೆಂದಕ್ಕೆ ಒಂದು ಜೊ ತಡದ ನಿಂತು, ಆ ಮ್ಯಾಗ ಮೆಲ್ಲಕ ಹೇಳಿದಳು:

“ನನ್ನ ನೀ ಸವತೀ ಅಂತ ತಿಳಿಕೋಬ್ಬಾಡ ತಾಯಿಣಟಿಜಜಿಟಿಜಿ! ನಿನ್ನ ಅಕ್ಕ ತಂಗ್ಯಾರ ಸರಿ-ಅಂತ ತಿಳಿಕೋಳವ್ವಾ!”

“ಯಾವ ಅಕ್ಕ-ತಂಗ್ಯಾರೂ ತಂತಮ್ಮ ಅಕ್ಕ-ತಂಗ್ಯಾರ - ಬಾಳೀದ ಮ್ಯಾಗ ನೀರು ಹನಿಸೂದಿಲ್ಲ-ಚೆಂದಕ್ಕಾ?”

ಸೊಲ್ಲು ಸುಮೃಗಿದ್ದು ಚೆಂದಾ ಕೇಳಿದಳು:

“ನಿನ್ನ ಸಲುವಾಗಿ ನನಗ ಏನ ಮಾಡಂತೀ?”

“ಇನ್ನೇನೂ ಮಾಡೂದು ಬ್ಯಾಡ! ನನ್ನ ಬಾಳೀಗೇಡು ಆಗಂಗ ಮಾಡು, ಇಟ್ಟ ಸಾಕು!”

“ಬಾಳೀಗೇಡು ಆಗದ್ದಾಂಗ ನಾ ಏನ ಮಾಡಬೇಕು...?”

“ಏನ ಮಾಡಬೇಕಂದರ ಏನ ಹೇಳಲಿ? ನೀ ಕಣ್ಣ ಮುಂದ ಇರೂವರೆಗೂ ನಿನ್ನ ಹುಣ್ಣೆನೂ ಕಡಿಮೆ ಆಗೂದಿಲ್ಲ ಅವರಿಗೆ!”

“ಹಾಂಗಾದರ ನಾ ಎಲ್ಲಿಗಿ ಹೋಗಲಿ?”

“ಎಲ್ಲಿಗಾದರೂ ಹೋಗು, ಈ ಉರೋಳಗ ಮಾತ್ರ ಇರಬ್ಯಾಡ!”

“ನನ್ನ ದಸಿಂಥನ ಹುಟ್ಟು ಹಿಡಿದವರು, ನಾ ಉರ ಬಿಟ್ಟು ಹೋದರೂ ಹುಡುಕತ ಬೆನ್ನ ಹತ್ತೆವರ ಅಲ್ಲಾ ಯವ್ವಾ?”

“ಹಾಂಗಾದರ ನಾ ಏನ ಮಾಡಿ ಹೇಳಿ! ಉರ ಹಾಕೊಂಡು ಸತ್ತು ಹೋಗಲ್ಲಾ?”
ಮಾತಿನ ಮುಗತಾಯದ ಕೂಡಾನು ಚೆಂಗಲವ್ವೆ ದೊಡ್ಡ ದನೀ ತಗದು ಅಳಳಾಕ ಹತ್ತಿದಳು. ಚೆಂದಾ ಆಕಿನ್ನ ಸಂತಮಾಡತ ಹೇಳಿದಳು: ,

“ತಾಯಿಣಟಿಜಜಿಟಿಜಿ, ಅಳಬ್ಯಾಡ! ನೀ ಚಿಂತೀ ಬಿಟ್ಟು ಹೋಗು; ನಿನ್ನ ಬಾಳೀ ಹೊಂದುಗೂಡಾಹಾಂಗ ನಾ ಮಾಡತೀನಿ!”

ಇದರಂತೇ ನನಗ ವಚನಾ! ಕೊಡತೀಯಾನೀನು?”

“ಇವತ್ತೇಗೋ ವಚನಾ! ಸತ್ಯ ಸತ್ಯಾಲಂದರೂ ಈ ಕೆಲಸಾ ನಾ ಮಾಡತೀನಿ!”

ಚೆಂದಮ್ಮ ಕ್ಯೆಮ್ಯಾಗ ಕ್ಯೆ ಹಾಕಿದಳು. ಚೆಂಗಲವ್ವೆ ಆಕೇ ಕಾಲುಮಟ್ಟ ನಮಸ್ಕಾರ ಮಾಡಿ, ಮನೀಗೆ ಹೋಂಟುಹೋದಳು.

ಚೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಆ ಮ್ಯಾಗ ಚೆಂದಾ ಏನೇನೋ ಎಣಿಕೆ ಹಾಕತ್ತೆ ಕೂತಳು. ಒಮ್ಮೆ ಆಶೇ, ಇನ್ನೊಮ್ಮೆ ನಿರಾಶೇ, ಒಮ್ಮೆ ಒಳಗೊಳಗ ಅಳತಿದ್ದಳು. ಇನ್ನೊಮ್ಮೆ ಏನೇನೋ ಮನಸಿನಾನ್ಯಗ ಗಟ್ಟಿಮಾಡತಿದ್ದಳು; ಒಮ್ಮೊಮ್ಮೆ ಏನೂ ತಿಳಿದ ವರ್ಹಾಹಾಂಗ ಕಂಗೆಟ್ಟು ಕೂತಬಿಡತಿದ್ದಳು. ಕಡೀಕ ಒಂದು ನಿಧಾರಕ್ಕೆ ಬಂದು,

ತನ್ನಾಳಿಗ ತಾನ್ಯ ಮಾತಾಡಿದಳು:

“ನಾಳನ ದಿನಾನ್ಯ ಮುದಿಕ ತಿರಿಗಿ ಬರತಾಳ, ಆಕಿ ಬರೂದರೊಳಗ್ಗೆ ಎಲ್ಲಾ ಕೆಲಸಾ ಮುಗಿಸಿಬಿಡಬೇಕು!”

* * *

ಆಯ್ದು, ರಾಯರ! ಮರದಿನಾ ಒಂದು ಗಳಿಗೆಹೊತ್ತು ಏರೂದರೊಳಗು ಉರಾಗೆಲ್ಲಾ ಒಂದು ಮಾತು:

“ಜೋಗತಿ ಚೆಂದಾ, ಹಳ್ಳಿದ ದಂಡೀ ಆಲದ ಮರದ ತೆಳಿಗ ಸತ್ತ ಬಿದ್ದಾಳು. ಮೈಯೆಲ್ಲಾ ಹಜ್ಜಿಗ ಹಸರಿಟ್ಟು ಹೋಗೇತೀ! ಪಾಪ, ಒಮ್ಮೆಲೇ ಹೀಂಗ್ಯಾಕ ಆತೋ ಏನೋಲ್?”

ಉರ ಜನ ಹಿಂಡಹಿಂಡಾಗಿ ಅಲ್ಲಿಗೆ ಬಂತು. ಆಗೇನ್ನಿ, ಆಗಿನಹಾಂಗ ಇಂಗ್ರಿಜರ ಕಾಯದೇ ಅಲ್ಲಾ ಏನಲ್ಲಾ! ಮ್ಯಾಗಿಂದ ಪೋಲೀಸರು ಬಂದು ಪಂಚನಾಮೇ-ಗಿಂಚನಾಮೆ ಮಾಡಬೇಕಾಗಿರಲಿಲ್ಲ. ಕಾಡನಾಯಕ ಅಂದರ ನಮ್ಮ ಹಳ್ಳಿಗೆ ಅರಸ ಇದ್ದಾಂಗ. ಅಂವ ಬಂದು ‘ಇದು ಸರಿ!’ ಅಂತ ಹೇಳಿದರ ಆತು; ಅದರಂತೇ ಉರ ಜನಾ ನಡೀತಿತ್ತು.

ಹೆಬ್ಬಲಿ ನಾಯಕ ಬಂದು, ದೂರ ದೂರಃ ನಿಂತು ಚೆಂದಾನ ಹೆಣ್ಣಾ ನೋಡಿದ. ಸೇಟದು ಬಿದ್ದುಕೊಂಡಿತ್ತು; ಮಾರೆಲ್ಲಾ ರಾವು ರಾವು ಆಗಿತ್ತು. ನೋಡಲಾಕ ಆಗದನು ಬೆದರಿ ಅಲ್ಲಿಂದ ಹೊಂಟ ಹೋಗಿಬಿಟ್ಟಿ.

ನಾಯಕರ ಸೋಸೀ ಚೆಂಗಲವ್ವೆ ಅಲ್ಲಿಗೆ ಬಂದಳು. ಒಂದು ಸವನ್ನ ಕೆಣ್ಣೀರು ಸುರಿಸಿನೋತ್ತರ-ಹೆಣಾದ ಕಾಲಹಿಡಿದು ನಮಸ್ಕಾರ ಮಾಡಿದ. ಹುಂಕಮಾ ಅರಿಸಣಾ ಏರಿಸಿ, ಕೊಳ್ಳಿಗೆ ಹೂವಿನ ಮಾಲೀ ಹಾಕಿ ಪೂಜೆ ಮಾಡಿದ, ರೀತಿ ಪರಕಾರಾ ಮುಂದಿಂದೆಲ್ಲಾ ಕೆಲಸ ನಡಿತ್ತನ್ನಿ.

ಸೋಸೀ ಚೆಂಗಲವ್ವನ ಹೇಳಿಕೆ ಹಾಂಗ, ಕಾಡನಾಯಕ ಜೋಗ್ಗೆ ಚೆಂದಾನ ನೆನಪಿಗೇ ಅಂತ, ಆ ಹೆಣ್ಣಾ ಬಿದ್ದಲ್ಲೀನ ಒಂದು ಕಟ್ಟಿ ಕಟ್ಟಿಸಿದ ನಂತ. ಅದರ ಮ್ಯಾಗ ಆಕೆದೊಂದು ಮೂರ್ತಿ ಕಟಿಸಿ ಧಾಪನಾ ಮಾಡಿಸಿದ ನಂತ. ಚೆಂಗಲವ್ವನ ಕೈಬಿಟ್ಟು ಹ್ವಾದ ಗಂಡ ತಿರಿಗಿ ಸಿಕ್ಕ. ಈ ಹಿಗ್ನಾಗ ಆಕಿ ವರಸಾ ವರಸಾ ಹೋಗಿ, ಆ ಕಲ್ಲಿನ ಪೂಜೆ ನಡೆಸಿದ್ದಳಂತ. ದೊಡ್ಡವರ ಮಾಡಿದ್ದಾಂಗ ಎಲ್ಲಾರೂ ಮಾಡೂದು ಅಲ್ಲಿ! ನಾಯಕನ ಸೋಸೀ ಪೂಜೆ ಮಾಡೂದನ್ನ ಕಂಡು, ಉರಾಗಿನ ಎಲ್ಲಾ ಸೋಸೆಂದರೂ ಅಲ್ಲಿಗೆ ಹೋಗಿ ಪೂಜೆ ಮಾಡಲಾಕ ಹತ್ತಿದರಂತ. ಹಿಂದಿನವರ ಭಕ್ತಿ ಇಂದಿನ ಜನದಾಗ ಎಲ್ಲಿ ಉಳಿದೋ ತಿರಿ? ಆದರೂ ಅಂದಿನ ನಡಾವಳಿ ಇನ್ನು ಸೋಲ್ಲ ಉಳಿಕೊಂಡು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಬಂದೆತೆ ಯಾವ ಮನ್ಯಾಗ ಆಗಲಿ, ಮದಿವಾಗಿ ಬಂದ ಮೊದಲಿಗಿತ್ತಾರೆಲ್ಲಾ, ಬಂದ ದಿನಾನ ಅನ್ನಿ; ಮಾರಸೀದಿನಾ ಅಸ್ತಿ ಅಲ್ಲಿಗಿ ಹೋಗಿ ಪೂಜೆ ಮಾಡಿ ಬರಲಾಕ ಬೇಕ್! ಇದು ಏನ್ಯೇತಿ-ಜೋಗತೀ ಕಲ್ಲಿನ ಕಟ್ಟಿನಿ! ಒಬ್ಬರ ಸುಕದ ಸಲುವಾಗಿ ಇನ್ನೊಬ್ಬರು ಜೀವಾಕೊಡುದಂದರ, ಅವರು ಬರೇ ಮನಸ್ಯಾರಿ; ದೇವರ ಸರಿ! ಚೆಂದಾ ಅಂದರ ಬಂದು ದೇವತಿ!”

ಇಷ್ಟು ಹೇಳಿ ಧರಮಣ ಸುಮೃಗಾದ. ಆ ಹಳ್ಳಿಯ ಮುದುಕನ ನಿರೂಪಣಾ ಪದ್ಧತಿಯನ್ನೂ, ಅವನು ಮಾಡಿದ ದೇವರ ವ್ಯಾಖ್ಯೆಯನ್ನೂ ಕೇಳಿ, ನಾನು ಬೆರಗುಗೊಂಡು ಹೋದೆ. ನನ್ನ ಆ ವೇದಾಂತದಲ್ಲಿಯ ಒಬ್ಬನೇ ದ್ಯೇವದ’ ಅಸ್ತಿತ್ವ ಜೋಗತಿ ಚೆಂದಮ್ಮನಂತಹ ಬಹುಜನರ ಮನಷ್ಟೆಡ್ದ ಮೇಲೆಯೇ ನಿಂತಿದೆಯೆಂಬುದನ್ನು, ಈ ಹಳ್ಳಿಯ ಕಲ್ಲಿನ ಕರೆಯಿಂದ ಚೆನ್ನಾಗಿ ಅರಿತುಕೊಂಡೆ.

* * *

ಕಥೆಗಾರರ ಪರಿಚಯ:

ಬೆಟಗೇರಿ ಕೃಷ್ಣರಮ್ಯ: ಇವರ ಕಾವ್ಯನಾಮ ‘ಆನಂದಕಂದ’ ಇವರು 1900 ಏಪ್ರಿಲ್ 16ರಂದು ಗೋಕಾಕ್ ತಾಲೂಕಿನ ಬೆಟಗೇರಿಯಲ್ಲಿ ಜನಿಸಿದರು. ಬಾಲ್ಯದದಲ್ಲೇ ತಂದೆಯಯನ್ನು ಕಳೆದುಕೊಂಡರು. ಇವರು ತಮ್ಮ ಕುಂಟಂಬ ನಡೆಯಿಸಿಕೊಂಡು ಹೋಗುವ ಗುರುತರ ಜವಾಬ್ದಾರಿತನವನ್ನು ಹೊತ್ತರು. ಇವರು ಉನ್ನತ ಶಿಕ್ಷಣ ಮುಂದುವರಿಸದೆ, ವಿವಿಧ ಪತ್ರಿಕೆಗಳಲ್ಲಿ ಮೂರುದಶಗಳಿಗೂ ಹೆಚ್ಚು ಕಾಲದವರಿಗೆ ಸೇವೆಸಲ್ಲಿಸಿರುವರು. ‘ಸ್ವಾಧಮ್ಯ’ ‘ಜಯಕನಾರ್ಚಿಕ’ ದಂತಹ ಸಾಹಿತ್ಯ ಪ್ರಧಾನ ಪತ್ರಿಕೆಗಳಲ್ಲಿ ಸಂಪಾದಕತ್ತದ ಕಾರ್ಯನಿರ್ವಹಣೆ ಮಾಡಿ ನಂತರ, ‘ಜಯಂತಿ’ ಎಂಬ ತಮ್ಮದೆಯಾದ ಸ್ವತಂತ್ರ ಪತ್ರಿಕೆಯನ್ನು ಕೆಲಕಾಲ ನಡೆಸಿದರು.

ಕನ್ನಡ ಸಾಹಿತ್ಯದಲ್ಲಿ ಇವರ ಹೆಸರು ಶ್ರೀಷ್ಟ ದರ್ಜೆಯ ಕರೆಗಾರರ ಸಾಲಿನಲ್ಲಿ ಬರುವರು. ಕಳ್ಳಿರಗುರು ಇತರ ಕಥೆಗಳು, ಸಂಸಾರ ಜಿತ್ರ, ಬಡತನದ ಬಾಳು, ನಮ್ಮ ಬದುಕು, ಜನಪದ ಜೀವನ, ಮಾತನಾಡುವ ಕಲ್ಲು ಇವರ ಗಣನೀಯ ಕಥಾ ಸಂಕಲನಗಳು. ಕಥೆಗಳು ಜನರ್ಜೀವನಕ್ಕೆ ಅತಿ ಹತ್ತಿರ ಆದವುಗಳು. ಹೃದಯಸ್ವರ್ಚಾಹಾಗೂ ಮನೋವ್ಯೇಚ್ಛಾನಿಕ ಜೊತೆಗೆ ಮನರಂಜಕವಾಗಿವೆ.

ಇವರ ಐತಿಹಾಸಿಕ ಹಾಗೂ ಸಾಮಾಜಿಕ ಕಾದಂಬರಿಗಳಿರದರಲ್ಲೂ ಅನುಭವಿಗಳಾಗಿದ್ದರು. ಸುದರ್ಶನ, ಮಗಳಮದುವೆ, ಇವು ಇವರ ಸಾಮಾಜಿಕ ಕಾದಂಬರಿಗಳೆಂದರೆ -ರಾಜಯೋಗಿ, ಆಶಾಂತಿ ಪರವ, ಮಲ್ಲಿಕಾಜುನ ಇವರು ರಚಿಸಿದ ಐತಿಹಾಸಿಕ ಕಾದಂಬರಿಗಳು. ಕವನಸಂಕಲನಗಳು -ಮುದ್ದಿನ ಮಾತು, ವೀರಗೃಹಿಣಿ, ಒಡನಾಡಿ, ಕಾರಹುಣ್ಣಿಮೆ, ನಲ್ಲಾಡುಗಳು, ಉತ್ತರಹಾಥ, ಮೊದಲಾದವುಗಳಾಗಿವೆ. ಪ್ರಬಂಧಗಳು : ಕನಾರ್ಚಿಕ ಜನರ್ಜೀವನ, ಸಾಹಿತ್ಯ ಸಾಗಿರುವ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗೊಕ ಸಂಪದ - 1

ದಾರಿ, ನಮ್ಮ ಸಂಸ್ಕृತಿ ಪರಿಪರೆ, ಸಾಹಿತ್ಯ ವಿಹಾರ, ಬಾನುಲಿ ರೂಪಕೆಗಳು, ಬೆಳವಡಿ ಮಲ್ಲಮ್ಮೆ, ಬೆಮುದ್ದುದರು, ಮುಂಡರಿಗಿ ಗಂಡುಗಲೀ, ಪಂಚಗಂಗಾ.

ಇವರು ಕನ್ನಡ ಸಾಹಿತ್ಯದಲ್ಲಿ ನವೋದಯ ಮಾರ್ಗ ಪ್ರವರ್ತಕರು. 1937ರಲ್ಲಿ ಜಮಾಲಿಂಡಿಯಲ್ಲಿ ಜರುಗಿದ 33ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲಿಯತ್ತು. 1971ರಲ್ಲಿ ನಾಗಮಂಗಲದಲ್ಲಿ ನಡೆದ ಜಾನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಇವೆಲ್ಲಕ್ಕೂ ಮಿಗಿಲಾಗಿ 1974ರಲ್ಲಿ ಕನಾಕಟಕ ವಿಶ್ವವಿದ್ಯಾಲಯವು ಡಿ.ಲಿಟ್ ಪದವಿ ನೀಡಿತು. ಅಕ್ಟೋಬರ್ 30, 1982ರಂದು ಧಾರವಾಡದಲ್ಲಿ ನಿಧನರಾದರು.

ಪದಗಳ ಅಥವಾ : ಗುಗ್ಗಳ - ಒಂದು ಬಗೆಯ ಮರ ಮತ್ತು ಧೂಪಕ್ಕೆ ಉಪಯೋಗಿಸುವ ಅದರ ಅಂಟು, ಹೇಣಿ - ಹೆಂಡತಿ, ಉರ - ಉರುಳು,

ಆಶಯ : ತಲತಲಾಂತರದಿಂದ ಸಂಪ್ರದಾಯ ಬಧ್ವಾಗಿ ಜೋಗತಿ ಕಲ್ಲನ್ನು ಪೂರ್ಜಿಸುವ ವಾಡಿಕೆ, ಆ ಉರಿಗೆ ಬರುವ ಸೋಸೆಯಂದಿರದಾಗಿತ್ತು. ಈ ಉರಿನ ಕನ್ನಡಿಗರ ಮನೆಯಲ್ಲಿ ಕುಲಕ್ಕೊಂದು ದೇವರು ಇರುತ್ತಾನೆ. ಆದರೆ ಈ ಹಳ್ಳಿಯಲ್ಲಿ ಮಾತ್ರ ಯಾವುದೇ ಜಾತಿ - ಧರ್ಮಗಳಿಲ್ಲದೇ ಸರ್ವ-ಧರ್ಮ ಸಮನ್ವಯತೆಯನ್ನು ಸಾರುತ್ತಿದೆ ಎಂಬುದು ಸ್ಪಷ್ಟವಾಗಿದೆ. ಈ ಉರಿನ ಜನ ಸಂತಾನ ಮತ್ತು ಸಂಪತ್ತು ಸಂಮೃದ್ಧಿಯಾಗಿರಲು ಈ ಜೋಗತಿ ಕಲ್ಲನ್ನು ಪೂರ್ಜಿಸುತ್ತಾರೆ. ಕಥೆಯ ಹಿನ್ನೆಲೆಯಂದರೆ, ತನ್ನ ಗಂಡನ ಅನ್ಯೇತಿಕ ಸಂಬಂಧವಿರುವ ಹೆಣ್ಣಿಗೆ ಅನೇಕ ವಿಧದಲ್ಲಿ ಬುದ್ಧಿವಾದ ಹೇಳುತ್ತಾಳೆ. ಆದರೆ ಸರಿಹೋಗದ ಪರಿಣಾಮವಾಗಿ ಬೆಸತ್ತ ಜೋಗತಿ ಪ್ರಾಣಾರ್ಥಕ ಮಾಡಿಕೊಳ್ಳುತ್ತಾಳೆ. ಆಗ ಜೋಗ್ಗೆ ಚೆಂದಾನ ನೆನಪಿಗಾಗಿ ಒಂದು ಕಟ್ಟಿಯನ್ನು ಕಟ್ಟಿಸಿ ಅದರ ಪಕ್ಕ ಆಕೆದೊಂದು ಮೂರ್ತಿ ನಿಲ್ಲಿಸಿ ಜೋಪಾನ ಮಾಡಿದರಂತೆ. ಆದರೆ ಚೆಂಗಲವ್ವನ ಗಂಡಬಿಟ್ಟ ಹೋದವನು ಮತ್ತೆ ವಾಪಸ್ಸು ಬಂದನಂತೆ. ಆ ಸಂತೋಷದಲ್ಲಿ ಚೆಂಗಲವ್ವ ವರ್ಷ ವರ್ಷ ಜೋಗತಿ ಕಲ್ಲಿನ ಪೂರ್ಜಿ ಮಾಡುತ್ತಿದ್ದಳು. ಆನಂತರ ಆ ಉರಿನ ಎಲ್ಲಾ ಸೋಸೆಯಂದರು ಸಂಪ್ರದಾಯಬಧವಾಗಿ ಆಚರಿಸಿಕೊಂಡು ಬರುವ ಆಚರಣಾ ವಧ್ಯತೆ ಕಂಡುಬರುತ್ತಿದೆ. ಒಬ್ಬರ ಸುಖದ ಸಲುವಾಗಿ ಜೀವತೆತ್ತು ಹೆಣ್ಣಿನ ಕಥೆಯಾಗಿದೆ. ಉರಿನ ಜನರಲ್ಲಿ ಜೋಗತಿ ನಿಜವಾದ ದೇವರು ಎಂಬುದು ಈ ಕಥೆಯಲ್ಲಿ ವ್ಯಕ್ತವಾಗಿದೆ.

* * *

2. ಪುಟ್ಟಮಲ್ಲಿಗೆ

-ಗೊರೂರು ರಾಮಸ್ವಾಮಿ ಅಯ್ಯಂಗಾರ್

ನಮ್ಮೂರು ಒಕ್ಕೆಲೀಗರ ಪ್ರೇಕ್ಷಿ ನಿಂಗನು ನಮ್ಮೂರಿಗೆ ಬಾಲಚಾರನಂತೆ (ಶ್ರಿಭಿರಜಣ) ಇದ್ದನು. ಅವನಿಗೆ ಬಾರದ ಕೆಲಸ ಯಾವುದೂ ಇರಲಿಲ್ಲ. ಅವನು ಮನೆಗಳನ್ನು ಕಟ್ಟಿದ್ದನು. ಬಡಗಿಯ ಕೆಲಸವನ್ನು ಮಾಡುತ್ತಿದ್ದನು. ನೇಗಿಲುಗಳನ್ನು ಕೆತ್ತಿ ಸರಿಮಾಡುತ್ತಿದ್ದನು. ನಿಂಗನು ಎಲ್ಲಾ ಕೆಲಸಗಳನ್ನೂ ಬಲ್ಲವನಾಗಿದ್ದನು. ಆದರೆ ಬಂದನ್ನೂ ಹಿಡಿದು ಮಾಡುತ್ತಿರಲ್ಲ. ನಾಯಿ, ಕುದುರೆ, ಹಸು, ಎಮ್ಮೆಗಳಿಗೆ ರೋಗ ಬಂದರೆ ಅವುಗಳನ್ನು ಗುಣಪಡಿಸುವುದೂ ಅವನಿಗೆ ತಿಳಿದಿದ್ದಿತು. ಅವನು ಮನುಷ್ಯರಿಗೂ ಜೀವಧಿಯನು ಹೊಡುತ್ತಿದ್ದನು; ಒಂದು ಸಲ ಒಂದು ಬೊಕ್ಕೆಯನ್ನು ಚಾಕುವಿನಿಂದ ಕುಯ್ಯ ಶಸ್ತ್ರ ಚಿಕಿತ್ಸೆ ಮಾಡುವರೆಗೆ ಅವನ ವೈದ್ಯ ಪ್ರಯೋಗವು ಮುಂದುವರಿದಿದ್ದಿತು.

ನಿಂಗನು ಬಹಳ ಬುದ್ಧಿವಂತನಾಗಿ ಗಟ್ಟಿಗನಾಗಿದ್ದುದರಿಂದ ಜನರಿಗೆಲ್ಲಾ ಅವನಲ್ಲಿ ವಿಶೇಷ ಔತ್ತಿತಿಯಿದ್ದಿತು. ಅವನು ಬಹಳ ವಿನೋದಪ್ರಿಯನಾಗಿದ್ದನು. ಮೂರು ವರ್ಷಗಳ ಕೆಳಗೆ, ಅವನು ಸತ್ತ ರೀತಿಯೂ ಅವನ ಮಹಿಮೆಯನ್ನು ವಿಶೇಷವಾಗಿ ಹೆಚ್ಚಿಸಿತ್ತು. ಆಗ ನಿಂಗನಿಗೆ ಜ್ಞರವು ಬಂದಿದ್ದರೂ ಅವನು ನದಿಯ ಪ್ರವಾಹದಲ್ಲಿ ತೇಲಿಹೋಗುತ್ತಿದ್ದ ನಮ್ಮೂರು ಉಪಾದ್ಯ ಮಗನನ್ನು ಈಜಿ ಬದುಕಿಸಿದುದರಿಂದ ವಿಷಮಶೀತಜ್ಞರವುಂಟಾಗಿ ಅದರ ಫಲವಾಗಿ ಸತ್ತಹೋದನು. ಅವನು ಮರಣದಿಂದ ನಮ್ಮೂರೇ ಬಿಂ ಎನ್ನುತ್ತಿದೆ. ಈಗ ಅವನ ಸ್ಥಾನಕ್ಕೆ ಸರಿಯಾದವರು ನಮ್ಮೂರಿನಲ್ಲಿ ಯಾರೂ ಇಲ್ಲ. ಯುವಕರೇನೋ ಕರಿಯನನ್ನು ನಿಂಗನ ಸ್ಥಾನಕ್ಕೆ ಏರಿಸಲು ಪ್ರಯತ್ನಿಸು ತಿದ್ದಾರೆ. ಆದರೆ ಕರಿಯನಿಗೆ ಏನೂ ಗೊತ್ತಿಲ್ಲ. ಅವನು ಯಿಕ್ಕಿಗಾನದ ಹಾಡುಗಳನ್ನು ಹೇಳುತ್ತಾನೆ, ಬೇಚೆಯಾಡುತ್ತಾನೆ. ಒಳ್ಳೆಯ ಕತೆಗಳನ್ನು ಹೇಳುತ್ತಾನೆ, ಹಾಡುಗಳನ್ನು ಕಟ್ಟುತ್ತಾನೆ. ಇತರರನ್ನು ಅನುಕರಣ ಮಾಡಿ ಹಾಸ್ಯ ಮಾಡುತ್ತಾನೆ. ಎಲ್ಲಾ ನಿಶ್ಚಯ. ಆದರೆ ನಿಂಗನ ಯೋಗ್ಯತೆಗೆ ಹೋಲಿಸಿದರೆ ಇದೆಲ್ಲ ಯಾವ ಕಡೆಗೆ? ಕರಿಯನು ಯಾವ ಹುಬ್ಬನಾಯಿಯ ಕಾಲನ್ನು ಮುರಿದಿದ್ದಾನೆ? ಯಾವ ಹಂದಿಯನ್ನು ಕೊಂದಿದ್ದಾನೆ? ನದಿಯನ್ನು ಪ್ರವಾಹದ ಕಾಲದಲ್ಲಿ ಎಲ್ಲಿ ಈಜಿದ್ದಾನೆ? ಯಾವ ಗಾಯವನ್ನು ಚಾಕುವಿನಿಂದ ಕುಯ್ಯ ಶಸ್ತ್ರ ಚಿಕಿತ್ಸೆ ಮಾಡಿದ್ದಾನೆ? ನದಿಯ ಪ್ರವಾಹದಲ್ಲಿ ಯಾವ ಮಗುವನ್ನು ಬದುಕಿಸಿದ್ದಾನೆ? ಇಲ್ಲ ಇಲ್ಲ. ಕರಿಯನು ನಿಂಗನಿಗೆ ಎಂದಿಗೂ ಸಮವಾಗಲಾರನು.

ನಿಂಗನ ಮರಣದಿಂದ ನಮ್ಮು ಉರಿನಲ್ಲಿ ಭಾರಿ ಅರಕೆಯಂಟಾಗಿದೆ. ನಿಂಗನ ಮನೆಯಲ್ಲಂತೂ ಆ ಅರಕೆ ಬಹಳ ತಾಪತ್ರಯವನ್ನು ಉಂಟು ಮಾಡಿದೆ. ನಿಂಗನು

బింగళూరు నగర విశ్వవిద్యాలయ, కన్నడ ప్రై., గణక సంపద - 1

సత్తాగ అవన హండితిము ఎరడు మధుగియిర జతెయల్లి అనాథేయాదళు. నింగన మోదలనేయ మధుగి పుట్ట మల్లిగే ఆవళ తండెయు సాయివాగ హదనేళు వషా. ఎరడనేయ మధుగిగే హదినాల్చు వయస్సు నింగను సత్తాగ మోదమోదలు అవన మనేయవరు బవళ కష్టవన్సు అనుభవిసబేసాయితు. ఆదరే కష్టవన్సేల్లా నగునగుత్తా అనుభవిసిదరు. గండసర సహాయవిల్లదే స్ఫూర్తిమాగి జీవనవన్సు సంపాదిసలు అవరు పదుత్తిద్ద కష్టవూ హిట్టిగాగి ఇతరిగి తలే తగ్గిసకొడదెంబ నింగన హండతియ హమ్మెయూ జనరిగే అవరల్లి ఆదరవన్స్సు గౌరవవన్స్సు లంటుమాడిదవు. నింగన హండతి ఆరంభదల్లి బవళ గట్టగళాగిద్దటు. నింగన మనేయల్లి నింగనిల్లదిద్దరూ భత్తు, రాగి తుంబిరుత్తిద్దితు. కొట్టిగేయల్లి ఎమ్మెగళూ ఎత్తుగళూ హసుగళూ ఆనందదింద కొబ్బి బెళ్లేదు ముల్లు మేయుత్తిద్దవు. గడిగే తుంబ హాలు కొడుత్తిద్దవు. అవన మనేయ కోళిగళూ హందిగళూ, దినదినక్కే పుష్టవాగి బేచేయుత్తిద్దవు. నింగన హండతిగి తన్న మనేయ దనగళన్స్సు హందిగళన్స్సు కండరే ఏలేష మమతేయిద్దితు. ఆదరే అవళ ముఖ్యవాద ఆనందపు పుట్టముల్లిగేయే ఆగిద్దటు.

ఇల్లి నమ్మ హళ్లిగాడిన మధుగ మధుగియిర బెళవణిగేయన్ను కురితు ఎరడు మాతన్ను హేళహేకు. ననగే నమ్మ హళ్లియల్లి ఆరు వషాదింద ఎంభత్తు వషాదవరేగే ఇరువ గండసరేల్లా జెన్నాగి గోత్తు. ఆదరే నమ్మ హళ్లియ ఎల్లా హంగసరన్స్సు నాను బల్లిసెందు అష్టే ధ్వేయవాగి హేళలారే. అవరు యావాగలూ సంసారద తాపత్రయదల్లి ముళుగిరుత్తారే. ఆదరే మధుగియిరన్ను నోచుపుదు అపరూపవల్ల. అవరు బిసిలినల్లి ఒణగుత్తా నీరినల్లి తోళిదాడుత్తా థోళినల్లి హోరళాడుత్తా గండు మధుగరిగింత హచ్చు శక్తరాగి, కోళకరాగి, మళ్లి బిసిలు గాళి ఇపుగళిగే హదరదే ఇరువుదరల్లి గండు మధుగరన్స్సు మీరిసిద్దారే. పదే పదే కణ్ణిగే బిళువుదరింద యావ యావ మధుగి యార యార మగళింబుదు తిళియలేహేకు. ఆదరే బెళవణిగే ఎంబుదిదెయల్లా! గండుమధుగరూ బెళేయుత్తారే; హణ్ణు మధుగియరూ బెళేయుత్తారే; నిశ్శేయ. ఆదరే హణ్ణు మధుగియరు క్షేణక్షోదల్లియూ బదలాయిసుత్తారే. అవర ఆ బదలావణెయు నమగే ఆళ్లయివన్స్సు మంకన్స్సు లంటుమాడుత్తదే.

హళ్లియల్లి మధుగి మోదలు నమ్మ కణ్ణిగే బిళువుదు అంబేగాలిక్కుత్తా థోళినల్లి తేవళుత్తిరువాగ. మనే కేలసదల్లి తోడగిరువ తాయియో అక్కనో అదన్ను నెలద మేలే కేడవి హోగిరుత్తాళే. ఆరోగ్యవే మూత్రివేత్తంతిరువ ఆ కూసు నిల్లువ మత్తు నడెయువ సాధకగళన్ను మాడలు ప్రయత్న పదుత్తా కృకాలుగళన్ను

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ನೀಡಿಕೊಂಡು ಮಣಿನ್ನು ಕೆರೆಯುತ್ತಾ ನಗುತ್ತಾ ಕಿರಿಹುತ್ತಾ ಜೀಷ್ಟೆ ಮಾಡುತ್ತಿರುತ್ತದೆ. ಅಥವಾ ಅಂಗಿಯ ಮೇಲೆಲ್ಲಾ ಜೊಲಿನ್ನು ಸುರಿಸಿಕೊಂಡು ಅದರ ಮೇಲೆ ಧೋಳಿನ ಅಭಿಷೇಕವನ್ನು ಮಾಡಿಕೊಳ್ಳುತ್ತಿರುತ್ತದೆ. ಆಗ ಅದು ಹಣ್ಣೀ ಗಂಡೋ ಎಂಬುದೇ ಗೊತ್ತಾಗುವುದಿಲ್ಲ. ಯಾಕೆಂದರೆ, ಹಳ್ಳಿಯ ಹೆಣ್ಣು ಗಂಡುಗಳೆಲ್ಲಾ ಒಂದೇ ಸಮವಾಗಿ ಅಗಲವಾದ ಕೆಳ್ಳಿಗಳುಳ್ಳವುಗಳಾಗಿ, ಗಾಳಿ ಮಳೆ ಬಿಸಿಲಿಗೆ ಬೆಂದ ಮುಖಿಗಳುಳ್ಳವುಗಳಾಗಿ ಹೆದರಿಕೆ ಎಂಬುದನ್ನೇ ಕಾಣಿದವುಗಳಾಗಿರುತ್ತವೆ. ಹಳ್ಳಿಯ ಮಕ್ಕಳು ಹೆಣ್ಣು ಗಂಡೋ ಎಂಬುದನ್ನು ಮುಖಿಚೆರ್ಚಿಯಿಂದಾಗಲಿ ಉಡುಪಿ ನಿಂದಾಗಲಿ ಕಂಡುಹಿಡಿಯುವುದು ಕಷ್ಟ ಹಡುಗಿಗೆ ಮೂರು-ನಾಲ್ಕು ವರ್ಯಸ್ವಾಗುವ ಕಾಲಕ್ಕೆ ಅದು ಬೆಂದಿ ಬಟ್ಟೆಯನ್ನು ಧರಿಸಿಕೊಂಡು ಉರಳ್ಳೆಲ್ಲಾ ಅಲೆದಾಡುತ್ತದೆ.

ಹಡುಗಿಗೆ ಆರುವರ್ಷ ವರ್ಯಸ್ವಾದಾಗ ಅದು ಸ್ವಲ್ಪ ಎತ್ತರವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಸಂಸಾರದ ತಾಪತ್ಯಯಗಳು ಅವಳಿಗೆ ಆಗಲೇ ಪ್ರಾರಂಭವಾಗುತ್ತವೆ. ಹಳ್ಳಿಯ ಸಂಸಾರದಲ್ಲಿ ಮನೆಯಲ್ಲಿ ಯಾರು ಕೆಲಸ ಮಾಡದೆ ಇದ್ದರೂ ಸಂಸಾರ ನಡೆಯುವುದು ಕಷ್ಟ ಮಾತನಾಡುವುದಕ್ಕೆ ಕೂಡ ಸರಿಯಾಗಿ ಬಾರದಿರುವ ಮನುವೂ ಕೂಡ ಒಂದು ಆಡನ್ನೂ ಕುರಿಯನ್ನೂ ಬೆಳಗಿನಿಂದ ಸಂಚೆಯವರೆಗೆ ಮೇಯಿಸಿ ಕೊಂಡು ಬರುತ್ತದೆ. ಹಡುಗಿಯು ಹದಿಮೂರು ಹದಿನಾಲ್ಕು ವರ್ಯಸ್ವಿಗೆ ಬಂದಾಗ ಲಕ್ಷಣವಾಗಿ ಬೆಳೆಯಲು ಪ್ರಾರಂಭಿಸುತ್ತಾಳೆ. ಹಳ್ಳಿಯ ಹೆಂಗಸರು ಸುಂದರಿಯರಾಗುತ್ತಾರೆಂದು ಹೇಳಲಾರೆ. ಸೌಂದರ್ಯಕ್ಕಿಂತ ಅಂಗಾಂಗಗಳಲ್ಲಿ ಸರಿಯಾದ ಬೆಳವಣಿಗೆಯೂ ಶಕ್ತಿಯೂ ಒಂದು ವಿಧವಾದ ಗಂಡಸುತ್ತನದ ಧಾರ್ಷ್ಯವೂ ಅವರಲ್ಲಿ ಇರುತ್ತವೆ. ಜೀವನದ ಯಾವಕಷ್ಟವನ್ನಾದರೂ ಎದುರುಗೊಳ್ಳುವ ಶಕ್ತಿಯೂ ಮನೋಧಾರ್ಜ್ಯವೂ ಬಾಲ್ಯದಿಂದಲೇ ಅವರಲ್ಲಿ ಬೆಳೆಯುತ್ತವೆ. ನಾಳೆ ಏನೋಽಂದರೆ, ನಾಡಿದ್ದೇನೋ ಎಂಬ ಭಯವೂ ಅನಾರೋಗ್ಯಕರವಾದ ಕಾತರವೂ ಅವರನ್ನು ಎಂದೂ ಸೋಕುವುದಿಲ್ಲ. 'ಸರಳದ (ಶರೀರದ) ಬೆವ್ರೆ ಹರಿಸಿ, ಮಾಡೋರೆ ಯಾರೇನು ಭಯ, ಯಾರೇನು ಹಂಗು?"

ಸಾಧಾರಣವಾಗಿ ನಮ್ಮ ಹಳ್ಳಿಯ ಒಕ್ಕಲಿಗರ ಹಡುಗಿಯರು ಹದಿನಾರು, ಹದಿನೇಳು, ಹದಿನೆಂಟು ವರ್ಯಸ್ವಿಗೆ ಮದುವೆಯಾಗುತ್ತಾರೆ. ಆ ವರ್ಯಸ್ವಿನಲ್ಲಿ ಅವರು ಬಹಳ ಜೆಂದವಾಗಿ ಕಾಣತ್ತಾರೆ. ನಿಂಗನ ಮಗಳು ಪುಟ್ಟಮಲ್ಲಿಗೆ ಆ ವರ್ಯಸ್ವ ಬಂದಿತ್ತು. ಅವಳು "ನೋಡೋಕೆ ಬಲು ವೈನಾಗಿದ್ದಳು". ನಮೂರಿನಲ್ಲಿ ಮಾತ್ರವಲ್ಲದೆ ಸುತ್ತಾ ಹನ್ನೆರಡು ಹಳ್ಳಿಯಲ್ಲೂ ಪುಟ್ಟಮಲ್ಲಿಗೆ ಸುಂದರಿ ಎಂದು ತೀವ್ರಾನವಾಗಿತ್ತು. ಪುಟ್ಟಮಲ್ಲಿಗೆ "ನೋಡೋಕೆ ಕಪ್ಪಾಗಿದ್ದಳು. ದೇಹದ ಬೆಳವಣಿಗೆ ಪುಟ್ಟವಾಗಿತ್ತು. ಕೂತರೆ, ನಿಂತರೆ, ನಡೆದರೆ, ಮಾತನಾಡಿದರೆ ಎಲ್ಲಾ ಗಂಭೀರ, ಹಕ್ಕಿ ಹಂಗೆ ಚಟುವಟಿಕೆ, ಜುರುಕು, ಮೆತ್ತಾನೆ (ಮೃದುವಾದ) ದನಿ ದೊಡ್ಡ ಕಪ್ಪೆ ಜಿಪ್ಪಿನ ಅಗಲ ಕೆಳ್ಳು". ಪುಟ್ಟಮಲ್ಲಿಗೆ ಎರಡೇ ರೂಪಾಯಿ ಬಾಳುವ ಕರೇ ಶಾಲೆ ಉಟ್ಟಿದ್ದರೂ ಬಹಳ ಚೆಲುವೆಯಾಗಿದ್ದಳು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಪುಟ್ಟಮಲ್ಲಿಗೆ ಒಳ್ಳೆಯ ಹುಡುಗಿಯಾಗಿದ್ದಳು. ಅವಳು ಉದಾರಿಯೂ ಆಗಿದ್ದಳು. ಬಡವರ ಉದಾರತೆಯು ಅವರಿಗೆ ಯಾವಾಗಲೂ ಭೂಷಣವಾದುದು. ಯಾಕೆಂದರೆ, ಅವರು ತಮಗೆ ಯಾವುದು ಅವಶ್ಯವಾದುದೋ ಅದನ್ನೇ ಇತರಿಗೆ ಕೊಡುತ್ತಾರೆ. ಪುಟ್ಟಮಲ್ಲಿಯು ತಮ್ಮ ತೋಟದ ಹೂವುಗಳನ್ನೂ ಹಣ್ಣುಗಳನ್ನೂ ತನಗೆ ಬೇಕಾದವರಿಗೆ ಧಾರಾಳವಾಗಿ ಕೊಡುತ್ತಿದ್ದಳು. ಆ ಹೂವು ಹಣ್ಣುಗಳನ್ನೂ ಅವಳೇ ಕಷ್ಟಪಟ್ಟಿ ಬೆಳೆಯುತ್ತಿದ್ದರಿಂದ ಅವುಗಳನ್ನೂ ಕೊಡುವಾಗ ಅವಳ ಕ್ಯೇ ಹಿಡಿತವಾಗುತ್ತಿರಲಿಲ್ಲ. ಇದರ ಮೇಲೆ ಪುಟ್ಟಮಲ್ಲಿಯು ಅವಶ್ಯಕವಿದ್ದವರಿಗೆ ದುಡಿದು ಸಹಾಯ ಮಾಡುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಸ್ತ್ರೀಯರಿಗೆ ಸಹಜವಾದ ಕೆಲಸಗಳಲ್ಲಿ ಅವಳಿಗಿಂದ ಚೆಟುವಟಿಕೆಯು ಜತೆಗೆ ತನ್ನ ತಂದೆ ನಿಂಗನಿಂದ ಅವಳು ಕೆಲವು ಕಸಬುಗಳನ್ನು ಕಲಿತ್ತಿದ್ದಳು. ಅವಳು ಹೊಲಿಯುತ್ತಿದ್ದ ಮನೆಯ ಹಳೆಯ ಬಟ್ಟಿಗಳು ಹೊಸ ಬಟ್ಟಿಗಳಿಗಿಂತ ಚೆನ್ನಾಗಿ ಕಾಳುತ್ತಿದ್ದವು. ದನಗಳನ್ನೂ ಕುರಿ, ಕೋಳಿಗಳನ್ನೂ ಸಾಕುವುದರಲ್ಲಿ ಪುಟ್ಟಮಲ್ಲಿಗೆ ನಿಸ್ಸಿಮಾಗಿದ್ದಳು. ಅವಳ ಮನೆಯಲ್ಲಿ ಹಂಡಿಗಳಾಗಲಿ ಕೋಳಿಗಳಾಗಲಿ ಯಾವ ರೋಗದಿಂದಲೂ (ರೈತರು ಹೇಳುವಂತೆ "ನಸಿಬು 'ಖೋಚಾ'" ಆಗಿ) ಸಾಯುತ್ತಿರಲಿಲ್ಲ. ಅಂತಹ ಅವಮಾನಕರವಾದ ರೀತಿಯಲ್ಲಿ ಪ್ರಪಂಚವನ್ನು ಬಿಟ್ಟುಹೋಗುವುದು ಅವುಗಳ ಕನಸಿನಲ್ಲಿಯೂ ಬರುತ್ತಿರಲಿಲ್ಲ. ಅವಳ ಹಂದಿ-ಮುಂಜಗಳು "ಲಡಾಯದ ವೀರರಂತೆ" ಜಾಕುವಿನಿಂದ ಕುಯಿಸಿಕೊಂಡು ಆಭರಣಿಸುತ್ತಾ ಸಾಯುತ್ತಿದ್ದವು.

ಒಕ್ಕಲಿಗರಲ್ಲಿ ಹೆಣ್ಣು ಬ್ರಾಹ್ಮಣರಲ್ಲಿರುವಪ್ಪು ಅಗ್ವಾಗಿಲ್ಲ. ಪ್ರತಿಯೊಂದು ಹುಡುಗಿಯಿಂದಲೂ ಹೆಚ್ಚಿನ ತಂದೆಗೆ ಸಂಪಾದನೆಯಂಟು. ಹುಡುಗಿ ಕಟ್ಟುಮಸ್ತಾಗಿ ಕಾಡು ಹೂವಿನಂತೆ ಬೆಳೆದು ಜೆಂದವಾಗಿದ್ದರಂತೂ ತಂದೆಗೆ ಅದು ಜಿನ್ನದ ಗಳಿಯೇ ಆಗುವುದು. ಹುಡುಗಿಯ ತಂದೆಗೆ ನೂರಾರು ರೂಪಾಯಿ "ತೆರೆ"ಕೊಟ್ಟ ಹೊರತು ಯಾವ ಗಂಡಿಗೂ ಅವಳು ದೊರೆಯುವಂತೆ ಇಲ್ಲ. ಮದುವೆಯಾದ ಮೇಲೆ ಗಂಡನು ಹೆಂಡತಿಯ ಸಹಾಯಿಂದ ತನ್ನ ಸಂಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಾನೆ. ಆ ಹುಡುಗಿಯರು "ತೀರ್ಥ ತೆಗೆದುಕೊಂಡರೆ ಶೀತ, ಮಂಗಳಾರತಿಗೆ ಉಪ್ಪಂದ ಜಾತಿಗೆ ಸೇರದವರಾದುದರಿಂದ ಗಂಡನೊಂದಿಗೆ ಹೊಲದಲ್ಲಿಯೂ ತೋಟದಲ್ಲಿಯೂ ದುಡಿದು ತಮಗಾಗಿ ಅವನು ತೆತ್ತೆ ಹೊವನ್ನು ನಾಲ್ಕಾರು ವರ್ಷದಲ್ಲಿ ಸಂಪಾದಿಸಲು ಸಹಾಯ ಮಾಡುತ್ತಾರೆ. ಗಂಡನು ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿರುವುದು, ಹೆಂಡತಿಯು ಸುಖಿವಾಗಿ ಮನೆಯಲ್ಲಿ ಇರುವುದು ಇದು ಒಕ್ಕಲಿಗರ ಪದ್ಧತಿಯಲ್ಲ ಹೆಂಡತಿಯು ಕೆಲಸ ಮಾಡದಿದ್ದರೆ ಗಂಡನು ಅವಳನ್ನು "ನಿನ್ನಾಗಿ ಆರಿಪ್ಪತ್ತು (ಆರು ಇಪ್ಪತ್ತು ಅಂದರೆ ನೂರಿಪ್ಪತ್ತು ರೂಪಾಯಿ) ತೆತ್ತಿಲ್ಲ, ಗೊಬ್ಬರ ಹೊರೋಕೆ ಭಾ" ಎಂಬುದಾಗಿ ಕರೆಯುತ್ತಾನೆ. ಯೋಗ್ಯತೆಯಲ್ಲಿ ಪುಟ್ಟಮಲ್ಲಿಗೆಯ ತಂದೆ ನಿಂಗನಿಗೆ ತಾನು ಸಮಾನನೆಂದು ಹೇಳಿಕೊಳ್ಳುತ್ತಿದ್ದ ಕರಿಯನಿಗೆ ಮೂವತ್ತು ವರ್ಷವಾಗಿದ್ದರೂ ಮದುವೆಯಾಗಿರಲಿಲ್ಲ. ಕರಿಯನ ಹತ್ತಿರ ತೆರದ ಹಣ ಇರಲಿಲ್ಲ. ಅವನಿಗೆ ಯಾರೂ ಹೆಣ್ಣು ಕೊಟ್ಟಿರಲಿಲ್ಲ.

బెంగళూరు నగర విశ్వవిద్యాలయ, కన్నడ పత్ర, గణక సంపద - 1

హోసబియన్న మదువేయాగబేచెందు అవను అనేక హంచికెగళన్న మాడిదను. ఆదరే హోసబి అదొందన్నా లక్ష్మే తారదే మాదనన్నే మదువేయాదళు. హోసబియ మదువేయాద నంతర కరియను తన్న బలెయన్న పుట్టమల్లిగెయ కడెగే ఎసేయలు ప్రారంభిసిదను.

కరియనన్న నమూరినవరు "తళవార"నెందు కరేయుత్తారే. వాస్తవవాగి అవను నమూర తళవారనల్ల. నమ్మ ఉఱినల్లి పోలి దనగళన్న కూడలు సకారి దొడ్డి ఇల్ల. ఉఱిన ర్యైతరు దనగళన్న కాయువుదక్కే కరియనన్న నియమిసిద్దరు. నమూరిన ర్యైతరూ బాహ్యారూ దనగళన్న హెజ్జాగి పోలి బిడువుదరింద ర్యైతరు ఆ దనగళన్న కాయువుదక్కే ప్రతివఫ్ఫవూ ఒబ్బెంబ్బ "తళవార"నన్న గొత్తు మాడుత్తారే. నమ్మ హళ్లిగే ఐదారు వఫ్ఫగళిందలూ కరియనే తళవారనాగుత్తిద్దానే. ఉర సుత్త హోలగడ్డగళ ఒలి దనగళు బారదంతే తిరుగాడువుదు, బందరే అవుగళన్న ఓడిసువుదు ఇదు తళవారన కేలస. ఇదక్కాగి తళవారనిగె ర్యైతరు ఒక్కలిగే వఫ్ఫక్కే ఇప్పట్టు సేరు రాగియన్న కొడుత్తారే. హీగె మాడువుదరింద హళ్లయల్లి పేరిగే దనగళ హావళి బహళ కడిమెయాగిదే. తళవారన ఎజ్జరికెగే లక్ష కోడదే దనగళన్న హోలగళ మేలే పోలి బిట్టరే తళవారను అవుగళన్న హోడెముకొండు హోగి తన్న మనెయల్లి కట్టి హాకికొళ్లుత్తానే. దనగళ యజమాను ప్రతియేందు దనశ్శు తళవారనిగె ఎరడూవరే సేరు రాగియన్న కొట్టు దనగళన్న బిడిసికొండు బరబేశాగుత్తదే. కరియను తళవారనాగువుదక్కింత ముంజె ఇద్ద తళవారరు సాధారణ వాగి యార దనగళన్నా మనెగే హోడెముకొండు హోగి కట్టిహాకి కొళ్తుతీరలీల్ల. బంద దనగళన్న హోలగళింద మనెగే ఓడిసుత్తిద్దరు. ఆదరే కరియను తళవారనాద మేలే అవన కొట్టగేయల్లి హెజ్జాగి దనగళు సేరలు ప్రారంభవాయితు. కరియ బహళ జోరాద ఆసామి. అవన మాతు ఒందు మైలి డూర కేళిసుత్తిద్దతు. అవన దనిగె ముడుగరు బెచ్చుత్తిద్దరు. దనగళు కూడఁ అవన దనియన్న కేళి హెదరుత్తిద్దవు. కరియను రాగియ ఆసేయింద బీదియ దనగళన్నెల్లా కొట్టగేగే కూడికొళ్లు ప్రారంభిసిదను. యారాదరూ ఆశ్చేపిసిదరే గదరిసి దొణ్ణెయన్న తోరిసుత్తిద్దను. జిక్క ముడుగరు దనగళన్న మేయిసుత్తిద్దరే అవరన్న హెదరిసి ఓడిసి. దనగళన్న మనెగే అట్టికొండు బరుత్తిద్దను. ఆదుదరింద కరియనన్న ఉఱినల్లి అనేకరు ద్వేషిసుత్తిద్దరు. కరియను పుట్టమల్లిగెయన్న మదువేయాగలు బాయిబిడుత్తిద్దను. ఆదరే పుట్టమల్లిగెగే అవనన్న కండరే సేరుతీరలీల్ల. అవను బీదియ దనగళన్నెల్లా రాగియ ఆసేయింద తన్న మనెయల్లి కూడికొళ్లువుదన్న కండు అవళిగే మై

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಉರಿಯುತ್ತಿದ್ದಿತು. ತನ್ನನ್ನು ಮದುವೆಯಾಗಲು ಕರಿಯನು ಹವಣಿಸುತ್ತಿರುವುದು ಪ್ರಟಿಮಲ್ಲಿಗೆ ತಿಳಿದಿದ್ದಿತು. ಆದರೆ ಹೊಸಬಿಯು ಅವನ ಬಲೆಯಿಂದ ಪಾರಾದಂತೆ ತಾನೂ ಯಾವುದಾದರೂ ಉಪಾಯದಿಂದ ಪಾರಾಗುವೆನೆಂದು ಅವಜ್ಞ ನಂಬಿದ್ದಳು.

ನಮ್ಮ ಮಲೆನಾಡಿನ ರೈತರು ಭತ್ತವನ್ನು ರಾಗಿಯನ್ನೂ ಬೇಕಾದಂತೆ ಬೆಳೆಯುತ್ತಾರೆ. ಪ್ಯಾರು ಬೆಳೆದು ಹಣ್ಣಾಗಿ ಕುಯ್ಯವುದಕ್ಕೆ ಸಿದ್ಧವಾಗಿರುವಾಗ ಭತ್ತದ ಬೈಲು ಭೂಮಿಗೆಲ್ಲಾ ಚಿನ್ನದ ತಗಡನ್ನು ಹಾಸಿದಂತೆ ಇರುತ್ತದೆ. ಆ ಪೈರನ್ನು ಕುಯ್ಯಲು ಬೇರೆ ಉರುಗಳಿಂದ ಬೇಕಾದಂತೆ ಆಳುಗಳು ಬರುತ್ತಾರೆ. ಅವರು ನಮೂರಿನಲ್ಲಿ ಕೂಲಿ ಮಾಡಿ ರಾಗಿ ಭತ್ತವನ್ನು ಕುಯಿದು ಬಂದ ಉತ್ತರ್ವಿಯಿಂದ ಜೀವನವನ್ನು ಸ್ವಲ್ಪ ಕಾಲ ಸಾಗಿಸುತ್ತಾರೆ.

ವ್ಯಾಪಸಾಯಗಾರರಿಗೆ ಪೈರನ್ನು ಬಿತ್ತುವ ಕಾಲವೂ ಬೆಳೆದ ಪೈರನ್ನು ಕುಯ್ಯವ ಕಾಲವೂ ಬಹಳ ಮುಖ್ಯವಾದುವು. ಮಳೆ ಬಂದಾಗ ಭೂಮಿ ಬಿತ್ತನೆಗೆ ಹದವಾಗಿರುವುದನ್ನು ನೋಡಿ ಬಿತ್ತಬೇಕು. ಹೆಚ್ಚು ಮಳೆ ಬಿದ್ದು ನೆಲದಲ್ಲಿ ಶೈತ್ಯವಿದ್ದರೆ ಬೀಜವು ಕೊಳೆತು ಹೋಗುವುದು. ಕಡಿಮೆ ಮಳೆ ಬಿದ್ದು ಮಣ್ಣ ಸ್ವಲ್ಪ ಮಾತ್ರ ನೆನೆದಿದ್ದರೆ ಬೀಜವು ಮೊಳಕೆಯಾಗಲು ಬಿರಿದು ಸತ್ತು ಹೋಗುವುದು. ಮಣ್ಣ ಶೈತ್ಯದಿಂದ ಕೂಡಿ ಹುದುಹುಡಿಯಾಗಿರುವಾಗ ಬಿತ್ತಬೇಕು. ಇದೇ ಬಿತ್ತನೆಯ ಬೆರಗು. ಸಕಾಲದಲ್ಲಿ ಬಿತ್ತದಿದ್ದರೆ "ಕೃಷಿ ಕೆಡಗುಪೇಕ್ಕೆಯಲ್ಲಿ" ಎಂದಾಗುವುದು.

ಪೈರನ್ನು ಕುಯ್ಯವಾಗಲೂ ಸಕಾಲದಲ್ಲಿ ಕುಯ್ಯಬೇಕು. ಗಿಡವು ಹಳದಿಯಾಗಿ ರಾಗಿಯಾಗಲಿ ಭತ್ತವಾಗಲಿ ಮೂರಪಾಲು ಒಣಗಿರುವಾಗ ಪೈರಿಕೆ ಕುಡುಗೋಲನ್ನು ಹಾಕಬೇಕು. ರಾಗಿಯನ್ನು ಸಕಾಲದಲ್ಲಿ ಕುಯ್ಯದೆ ಅದು ಒಣಗಿದರೆ ಕಾಳು ನೆಲಕ್ಕೆ ಉದುರಿಹೋಗುವುದು. ಭತ್ತದ ಪೈರನ್ನು ಕಾಲ ಮೀರಿ ಕುಯ್ಯರೆ, ಕಾಳು ಹೆಚ್ಚಾಗಿ ಒಣಗಿ (ಕಡಿಗಿ) ಅಕ್ಕೆ ಬಹಳ ನುಚ್ಚಾಗುವುದು. ಪ್ಯಾರು ಎಲ್ಲಾ ಕಡೆಯೂ ಬಂದೇ ಕಾಲದಲ್ಲಿ ಕಟಾವಿಗೆ ಬರುವುದರಿಂದ ಕುಯ್ಯವ ಕಾಲದಲ್ಲಿ ರೈತರಿಗೆ ಆಳುಗಳ ಅವಶ್ಯಕತೆ ಬಳ ಹೆಚ್ಚಾಗಿರುತ್ತದೆ.

ಪೈರನ್ನು ಕುಯ್ಯವುದು ಬಹಳ ಸುಲಭವಾದ ಕೆಲಸ. ಹೆಂಗಸರೂ ಗಂಡಸರೂ ಎಲ್ಲರೂ ನಮ್ಮ ಹಳ್ಳಿಯಲ್ಲಿ ಇದನ್ನು ಕಲಿತ್ತಿದ್ದಾರೆ. ಅವರು ಪೈರನ್ನು ಕುಯ್ಯವುದನ್ನು ನೋಡಿದರೆ, ಅದು ಬಂದು ವಿಧವಾದ ಆಟದಂತೆ ತೋರುವುದೇ ಹೊರತು ಕಷ್ಟವಾದ ಕೆಲಸದಂತೆ ತೋರುವುದಿಲ್ಲ. ಆಗ ಅವರ ನಗುವೇನು, ಉತ್ಸಾಹವೇನು, ತಮ್ಮ ಕಷ್ಟದಿಂದ ಬೆಳೆದ ಪೈರನ್ನು ಕುಯ್ಯತ್ತಿರುವಾಗ ಉಂಟಾಗುವ ಸ್ವಾಪಲಂಬನದ ಹೆಮ್ಮೆಯೇನು! ಭೂಮಿತಾಯಿಯೂ ತೋಳಬಲವೂ ಇರುವವರೆಗೆ ಹೆದರುವುದಿಲ್ಲವೆಂದುಕೊಳ್ಳತ್ತಿರುವ ಅವರ ಮುಖಿದ ಧೈರ್ಯವೇನು! ಹೆದರುವುದಿಲ್ಲವೆಂಬ ಧೈರ್ಯವು ಅವರಿಗೆ ಇರುವಮ್ಮೆ ಪಟ್ಟಣದ ನಾಗರಿಕರಿಗೆ ಎಲ್ಲಿಂದ ಬಂದಿತು?

ನಮ್ಮ ಹಳ್ಳಿಗೆ ಸುಗ್ರಿಯ ಕಾಲದಲ್ಲಿ ಪೈರನ್ನು ಕುಯ್ಯವ ಆಳುಗಳು ತುಂಬಿ ಕೊಳ್ಳತ್ತಾರೆ. ಹಾಗೆ ಬರುವ ಕೂಲಿಗಳು ಆರಂಭಗಾರರಲ್ಲ. ವಷಾನುಕಾಲವೂ.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಅವರು ಒಂದಿಲ್ಲಿಂದು ರೀತಿಯಲ್ಲಿ ಕೂಲಿಯಿಂದಲೇ ಜೀವಿಸುತ್ತಾರೆ. ಅನೇಕ ರೈತರೂ ಜಮೀನುದಾರರೂ ನಮ್ಮೊರಿಗೆ ಬಂದು ಕಾದಿದ್ದು, ಪರ ಉರುಗಳಿಂದ ಅಲ್ಲಿಗೆ ಬರುವ ಕೂಲಿಗಳನ್ನು ಕರೆದುಕೊಂಡು ತಮ್ಮ ಉರುಗಳಿಗೆ ಹೋಗುತ್ತಾರೆ. ಹೋದ ಸಲ ನಮ್ಮೊರಿಗೆ ಪೈರು ಕಟಾವಿನ ಕಾಲದಲ್ಲಿ ಪೆರಿಯಾಪಟ್ಟಣದ ಸಾಹುಕಾರ ಬಸವೇಗೊಂಡ ಬಂದ. ಪೆರಿಯಾಪಟ್ಟಣ ನಮ್ಮೊರಿಗೆ ಮೂವತ್ತು ಮೈಲಿ ದೂರದಲ್ಲಿದೆ. ಕಟಾವಿಗೆ ಬಂದಿದ್ದ ಪೈರನ್ನು ಕುಯ್ಯಲು, ಆಳುಗಳನ್ನು ಕರೆದುಕೊಂಡು ಹೋಗುವುದೇ ಬಸಯ್ಯನು ನಮ್ಮೊರಿಗೆ ಬಂದ ಉದ್ದೇಶವಾಗಿತ್ತು. ಯಾರ ಜಮೀನಿನ ಪೈರನ್ನು ಆಳುಗಳು ಕುಯ್ಯತ್ತಾರೋ ಅವರೇ ಆಳುಗಳಿಗೆ ಹಿಟ್ಟಿನ್ನಿಕ್ಕಬೇಕು. ನಮ್ಮ ಹಳ್ಳಿಗೆ ಬಸವಯ್ಯ ಬಂದ ದಿನವೇ ಆಳುಗಳಿಗೆ ಗದ್ದೆಯಲ್ಲಿ ಹಿಟ್ಟಿನ್ನು ಬಡಿಸುತ್ತಿದ್ದ ಪುಟ್ಟಮಲ್ಲಿಗೆಯನ್ನು ನೋಡಿದನು. ಪುಟ್ಟ ಮಲ್ಲಿಗೆ "ಪೈನಾದ ಮುಡುಗಿ" ಎಂಬುದು ಆಗಲೇ ಅವನ ಮನಸ್ಸಿಗೆ ಬಂದಿತು.

ಬಸವಯ್ಯನ ತಂದೆ ನಮ್ಮ ಪ್ರಾಂತದಲ್ಲಿ ಅನುಕೂಲಸ್ತ ನೂರಾರು ಖಿಂಡುಗ ಭಕ್ತಿ ಬೇಕೆಯತಾನೆ. ಲೇವಾದೇವಿಯನ್ನೂ ಮಾಡುತ್ತಾನೆ. ಬಸಯ್ಯನಿಗೆ ಬಡಹುಡುಗಿಯಾದ ಪುಟ್ಟಮಲ್ಲಿಗೆಯನ್ನು ಮದುವೆಯಾಗಬೇಕೆಂಬ ಆಸೆ ಬಲವಾಯಿತು. ಆಳುಗಳನ್ನು ಕರೆದುಕೊಂಡು ಹೋಗಲು ನಮ್ಮೊರಿಗೆ ಬಂದ ಗೃಹಸ್ಥ, ತಾನೇ ಆಳಾಗಿ ಉಳಿದ ಕೂಲಿಗಳೊಡನೆ ಸೇರಿಕೊಂಡು ಪುಟ್ಟಮಲ್ಲಿಗೆಯ ಹೊಲಗಳನ್ನೂ ಗದ್ದೆಗಳನ್ನು ಕುಯ್ಯಲು ಪ್ರಾರಂಭಿಸಿದ ಅವನ ಗುರುತು ನಮ್ಮ ಉರಿನಲ್ಲಿ ಯಾರಿಗೂ ಇಲ್ಲದೆ ಇದ್ದುದರಿಂದ, ಅವರಿಗೆ ಇದರಿಂದ ಆಶ್ಚರ್ಯವಾಗಲಿಲ್ಲ. ಪುಟ್ಟಮಲ್ಲಿಗೆಯ ಕೈಯಿಂದ ಎಸರನ್ನೂ ಹಿಟ್ಟಿನ್ನೂ ತೆಗೆದು ಉಂಟಮಾಡುವುದೇ ಬಸವಯ್ಯನ ದೊಡ್ಡ ಆನಂದ ವಾಗಿದ್ದಿತು. ಪುಟ್ಟಮಲ್ಲಿಗೆಯೂ ನಮ್ಮ ಉರಿನ ಇತರರೂ ಅವನು ಒಬ್ಬ ಸಾಧಾರಣ ಕೂಲಿ ಎಂದು ತಿಳಿದಿದ್ದರು.

ಪೆರಿಯಾಪಟ್ಟಣದ ಕೂಲಿಗೆ ತನ್ನ ವಿಷಯದಲ್ಲಿ ಉಂಟಾಗಿದ್ದ ಮನೋಭಾವವು ಪುಟ್ಟಮಲ್ಲಿಗೆ ತಿಳಿಯದೆ ಇರಲಿಲ್ಲ. ಗಂಡಿಸಿನ ಮುಖಿದಲ್ಲಿಯೂ ಜರಿಯಲ್ಲಿಯೂ ಮಾತಿನಲ್ಲಿಯೂ ತೋರುವ ಪ್ರೇಮವನ್ನು ಹೆಂಗಸು ಬಹುಬೇಗ ಕಂಡುಕೊಳ್ಳತ್ತಾಳೆ. ಕೆಲವು ಹೆಂಗಸರು ತಾವು ಅರಿತುದನ್ನು ತೋರಿಸಿಕೊಳ್ಳಿದ ಗಂಡಸರೆದುರಿಗೆ ಹೆಮ್ಮೆ ಯಿಂದ ಯಾವುದರಿಂದಲೂ ವಿಚಲಿತರಾಗದವರಂತೆ ಇರುತ್ತಾರೆ. ಆದರೆ ಮತ್ತೆ ಕೆಲವರು ಗಂಡಸಿನಲ್ಲಿರುವ ಪ್ರೇಮಕ್ಕೆ ಪ್ರತಿಯಾಗಿ ಸರಳವಾದ ಪ್ರೇಮವನ್ನು ತೋರಿಸಿ ಅವನ ಆನಂದವನ್ನು ಪೂರಣ ಮಾಡುತ್ತಾರೆ. ಬಸವಯ್ಯ ಯಾವಾಗಲೂ.

ಪುಟ್ಟಮಲ್ಲಿಗೆಯ ಎದುರಿನಲ್ಲಿಯೇ ಇರುತ್ತಿದ್ದನು. ಬಿಸಿಲಿನಲ್ಲಿ ಕೆಲಸ ಮಾಡುವುದು ಅವನಿಗೆ ಬಹಳ ಅಭಾಸವಿಲ್ಲದ್ದರೂ ಪುಟ್ಟಮಲ್ಲಿಗೆಯ ಎದುರಿಗೆ ಅವನಿಗೆ ಯಾವ ಕೆಲಸವೂ ಕಷ್ಟವಾಗಿ ತೋರುತ್ತಿರಲಿಲ್ಲ.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಪೇರಿಯಾ ಪಟ್ಟಣದ ಕೂಲಿಯ ವಿಷಯದಲ್ಲಿ ಪುಟ್ಟಮಲ್ಲಿಗೆ ಉಂಟಾಗಿದ್ದ ಪ್ರೇಮದ ಮನೋಭಾವವು ನಮ್ಮ ಹಳ್ಳಿಯವರಿಗೆ ತಿಳಿದಿದ್ದಿತು. ಬಸವಯ್ಯನೇನೋ ಕಟ್ಟಮಸ್ತಾಗಿ ಗಟ್ಟಿಯಾದ ಆಳಾಗಿದ್ದನು, ಅದರೆ ಅವನು ಮಾಡುತ್ತಿದ್ದು ಕೂಲಿಯ ಕೆಲಸ. ನಮ್ಮ ಉರಿನವರ ಅಭಿಪೂರ್ಯದಲ್ಲಿ ರಾಣಿಯಾಗಿರಲು ಅರ್ಹಳಾದ ಪುಟ್ಟಮಲ್ಲಿಗೆ ಆ ಬಡ ಕೂಲಿಯನ್ನು ಯಾಕೆ ಮದುವೆಯಾಗಬೇಕೆಂಬುದು ಅವರಾರಿಗೂ ಬಗೆಹರಿಯದೆ ಹೋಯಿತು. ಪುಟ್ಟಮಲ್ಲಿಗೆಯ ತಾಯಿಗೆ ಬಸವಯ್ಯನಲ್ಲಿ ವಿಶ್ವಾಸವೇನೋ ಇತ್ತು. ಅದರೆ ಕೂಲಿಯಿಂದ ಜೀವಿಸುತ್ತಿರುವ ದೂರದ ಹಳ್ಳಿಯ ಒಕ್ಕೆಲಿಗಿನಿಗೆ ತನ್ನ ಗಣಿಮರಿಯನ್ನು ಕೊಡಲು ಅವಳಿಗೆ ಇಷ್ಟವಿರಲಿಲ್ಲ. ಅದರೆ ಪುಟ್ಟಮಲ್ಲಿಗೆ ಧ್ಯೇಯವಾಗಿ ತಾನು ಬಸವಯ್ಯನನ್ನೇ ಮದುವೆಯಾಗುತ್ತೇನೆಂದೂ ಅವನ ಜತೆಯಲ್ಲಿ ಎಲ್ಲಾದರೂ ಸರಿಯೆ ಸುಖಿವಾಗಿರುತ್ತೇನೆಂದೂ ತಾಯಿಗೆ ಹೇಳಿದಳು. ಅವಳ ತಾಯಿಯು "ನಿನ್ನ ಸುಕಕ್ಕೆ ನಾನ್ಯಾಕೆ ಅಡ್ಡಿ ಬಂದೇನು? ಅದರೆ ನನಗೆ ಏನೂ ತಿಳಿಯಲೊಲ್ಲದು" ಎಂದಳು.

ಪುಟ್ಟಮಲ್ಲಿಗೆಯೋಂದಿಗೆ ಬಸವಯ್ಯನ ವಿವಾಹಕ್ಕೆ ತಳವಾರ ಕರಿಯನು ಅಡ್ಡಿ ಯಾಗಿದ್ದನು. ಹೊಸಬಿಯು ಕೈ ತಪ್ಪಿದಂದಿನಿಂದ ಪುಟ್ಟಮಲ್ಲಿಗೆಯನ್ನು ಮದುವೆ ಯಾಗಲೇಬೇಕೆಂದು ಅವನು ಹವಣಿಸುತ್ತಿದ್ದನು. ನಿಂಗನು ತೀರಿಕೊಂಡ ಮೇಲಂತೂ ಅವನ ಮಗಳು ತನ್ನ ಬಲೆಗೇ ಬೀಳುವಳಿಂದು ಅವನಿಗೆ ನಂಬಿಕೆಯಾಗಿದ್ದಿತು. ಬಸವಯ್ಯ ನಮೂರಿಗೆ ಬರುವವರೆಗೆ ಪುಟ್ಟಮಲ್ಲಿಗೆ ತನ್ನ ಹಂಡತಿಯಾಗುವಳಿಂಬ ವಿಚಾರದಲ್ಲಿ ಕರಿಯನಿಗೆ ಸ್ಪೂಲ್ವಾ ಅನುಮಾನವಿರಲಿಲ್ಲ. ಪುಟ್ಟಮಲ್ಲಿಗೆಯು ಮನೆಯಿಂದ ಹಿಟ್ಟನ್ನೂ ಎಸರನ್ನೂ ದೊಡ್ಡ ಕುಕ್ಕೆಯಲ್ಲಿ ಹೊತ್ತುಕೊಂಡು ಬಂದು ತನ್ನ ಗದ್ದೆಯ ಆಳಗಳಿಗಲ್ಲಾ ಬಡಿಸುತ್ತಿರುವಾಗ ಅವಳ ಕಡೆಗೆ ಬಸವಯ್ಯನು ಎಸೆದ ನೋಟಗಳಿಂದ ಅವಳಲ್ಲಿ ಬಸವಯ್ಯನಿಗೆ ಮನಸ್ಸಂಟಾಗಿದೆಯೆಂದು ಕರಿಯನಿಗೆ ಚೆನ್ನಾಗಿ ಗೊತ್ತಾಯಿತು. ಪುಟ್ಟಮಲ್ಲಿಗೆ ತನ್ನನ್ನು ಬಿಟ್ಟು ಎಲ್ಲಿಗೆ ಹೋದಾಳಿಂದು ಅದುವರೆಗೆ ಧ್ಯೇಯದಿಂದಿದ್ದ ಅವನಿಗೆ ಆಗಿನಿಂದಲೇ ಬಸವಯ್ಯನ ಮೇಲೆ ದ್ವೇಷ ವುಂಟಾಯಿತು. ಅಲ್ಲಿಂದ ಮುಂದೆ ಈ ಮದುವೆಯನ್ನು ಹೇಗೆ ಮಾಡಿ ಮುರಿಯ ಬೇಕೆಂಬುದೇ ಅವನ ಯೋಜನೆಯಾಯಿತು.

ಪುಟ್ಟಮಲ್ಲಿಗೊ ಅವಳ ತಾಯಿಗೂ ದೇವರು, ಶಕುನ ಮುಂತಾದವುಗಳಲ್ಲಿ ಹಳ್ಳಿಯ ಜನರಿಗಲ್ಲಾ ಸಾಧಾರಣವಾಗಿ ಇರುವಂತೆ ಹೆಚ್ಚಾದ ನಂಬಿಕೆಯಿದ್ದಿತು. ಕರಿಯನಿಗೆ ಇದು ಚೆನ್ನಾಗಿ ಗೊತ್ತು. ಪುಟ್ಟಮಲ್ಲಿಗೆ ಶಕುನದ ಮೂಲಕ ತನ್ನನ್ನೇ ಮದುವೆಯಾಗುವುದು ಒಳ್ಳಿಯದೆಂಬ ನಂಬಿಕೆಯನ್ನುಂಟುಮಾಡಿದ ಹೊರತು ಪೆರಿಯಾ ಪಟ್ಟಣದ ಆಳಿನ ಆಸೆಯು ಅವಳಿಗೆ ಜಿಡಲಾರದೆಂದು ಅವನಿಗೆ ತೋರಿತು. ಕರಿಯನ ಈ ಉದ್ದೇಶವನ್ನು ಸಾಧಿಸುವುದಕ್ಕೆ ನಮ್ಮ ಉರ ಪೂಜಾರಿ ಸಹಾಯಕ ನಾದನು. ಇದಕ್ಕೆ ಬಂದು ಕಾರಣವಿತ್ತು ಪೂಜಾರಿಯ ಮನೆಯಲ್ಲಿ ಬಂದು ಬಸವ ಇದೆ. ಅವನು ಅದನ್ನು ಬೇರೆ ಉರುಗಳಿಗೂ ಸಂತೆಗಳಿಗೂ ಸವಾರಿ ಮಾಡಿಕೊಂಡು ಹೋಗಲು ಉಪಯೋಗಿಸುತ್ತಾನೆ.

ఈ బసవ నమ్మి హళ్ళియల్లి ఎల్లా హొల గద్దెగలగూ నుగ్గి రాగియన్నా భత్తచెన్నా బేకాదంతే మేయుత్తదే. పూజారియు అదన్న ప్రతి రాత్రియూ పోలి బిడుత్తానే. అదు రాగియ గుడ్డెయిన్న ఏతిమీరి మేదు జీఎస్‌ఎస్‌కోళ్ళలారదే, సగణేయిల్లెల్లా రాగియే సేరికోండు దేవస్థానద ప్రాకారదల్లెల్లా రాగియ పేరు బేళెదు హొలవాగిదే. బసవనన్న పోలి బిట్టుదక్కే రైతరు కూగాడిదరే పూజారి "ఇదు దేవ బసవ" ఎన్నట్టానే. ఇన్నా హచ్చాగి కూగాడిదరే "తళవారనే హేళు. దన పోలి బిట్టే కూడెన్నట్టోదు అవన కేలస" ఎన్నట్టానే. ఆదరే తళవారను పూజారియ బసవనన్న దోషిగే కూడికోళ్ళతీల్ల. ఇదన్న కండు కేలవరు కరియనిగే దేవరల్లి భక్తి హచ్చాగిదే ఎన్నట్టారే. ఇన్న కేలవరు కరియనిగూ పూజారిగూ బహళ స్వీహపంచుకోళ్ళత్తారే. తన్న బసవను ఈ రీతియాగి కోబ్బి పోలి మేయుత్తిరువుదరింద పూజారియూ కరియన విషయదల్లి దయావంత నాగిద్దానే.

ఒందు దివస పూజారియు దేవస్థానదల్లి తూకడిసుత్తా కుళిత్తిద్దను. "బసవనంతూ ఉండి వేళ్ళదల్లి మేదు కోణానాగ్త ఇదే. ఇదేనోఏ సవారిగే ఆయ్య; ఇన్నొందు కరావిన హస ఏకే ఇడబారదు? ఆగ బసవన జతేగే అదర యజమానన మృయూ బేళెయుత్తే" ఎంబుదాగి అవను యోచిసుత్తిద్దను. ఆ హోత్తిగే తళవార కిరియను అల్లిగే బందను. బందవనే "ఐనార, నిమ్మింద నన్న ఒండ్చేలస ఆగబేకల్ల?" ఎందను. ఐనారు "ఆగలి అదక్కేను" ఎందను. తళవారను "ఆ తుంట ముడుగి పుట్ట మల్లిగే నన్న బిట్టు పేరియాపట్టణద ఆలన్న మద్ద ఆగ్తాళే. అవళ మద్ద ఆగబేకు అంత హత్తు వషాదింద బాయిబిట్టుకోండు కూతిదీని. అవళిగే నిమ్మి మాతినల్లి బారి విశ్వాస, నీవు అవళిగే 'ఈ మద్దే ఇంద బారి నష్ట ఆయ్యే ఇబ్బరిగూ ఒళ్ళేదల్ల' అంత హేళిబిట్టే ఎల్లా సరిహోయ్దదే" ఎందను. తళవారన మాతన్న కేళి, ఐనారు "ఇల్ల, ఆగోకిల్ల. ఆ ముడుగి బలు ఒళ్ళే ముడుగి. దేవరల్లి అద్దే భారి భక్తి అయ్య నన్నొండ్తే దేవత్యండంగే నడ్డొత్తాళే. నా ఒల్లే, నీనే అవళిగే బేకాద సకన, సాలావళి హేళు" ఎందను. తళవారనిగే బహళ కోప వుంటాయితు. అవను "ఏ పూజారి, హంగోఏ. ఆగ్గి నిన్నే నన్నింత ఆ ముడుగి హచ్చాగిమోయ్యు నాళే ఇంద నిన్న బసవన్న బీదిగే బిందోదు తోరిస్తేని, నాళే మాత్ర నీను బిడు. ఒందు వషాదింద పోలి మేయించ్చిద్ద రాగి నాల్చు ఖండగ తెర్స్తీని, పూజారిగళ నంబోఱాగదు. దేవర గంటి నుంగోరు మనసన గంట తిన్నదే బిడ్డారా ?" ఎందను. పూజారి ఆయ్యనిగే నాల్చు ఖండుగ రాగి తెరువుదక్కే సుతారాం ఇష్టవిరలిల్ల. నిక్క తన్న బసవనన్న ఆనేయంతే పోలి మేయిసుత్తిద్ద

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ತಳವಾರನೊಂದಿಗೆ ಹೊಡೆದಾಡಲೂ ಅವನಿಗೆ ಮನಸ್ಸಿರಲಿಲ್ಲ. ಆದುದರಿಂದ ಪ್ರಜಾರಿಯು ತಳವಾರನ ಮಾತಿನಂತೆ ಪುಟ್ಟಮಲ್ಲಿಗೆ ಪೆರಿಯಾ ಪಟ್ಟಣದ ಆಳನ್ನು ಮದುವೆ ಆಗದಂತೆ ಹೇಳುವೆನೆಂದು ಒಟ್ಟಿಕೊಂಡನು.

ಮರುದಿವಸ ಆಳುಗಳೆಲ್ಲರೂ ಪುಟ್ಟಮಲ್ಲಿಗೆಯ ಹೊಲದಲ್ಲಿ ರಾಗಿಯನ್ನು ಕುಯ್ಯಾತಿದ್ದರು. ಹೊಲದ ಒಂದು ಭಾಗ ಅನೇಕ ವರ್ಷಗಳಿಂದ ಮೇಡಾಗಿದ್ದು (ಎತ್ತರ) ಅದನ್ನು ಈ ವರ್ಷ ಕಡಿದು ಸರಿಮಾಡಿ ಮೊದಲನೆಯ ಸಲ ಅದಕ್ಕೆ ರಾಗಿಯನ್ನು ಹಾಕಿದ್ದರು. ಅಲ್ಲಿ ರಾಗಿಯು ಹೊಲದ ಉಳಿದ ಭಾಗಗಳಿಗಿಂತ ಬಹಳ ಹಲುಸಾಗಿ ಬೆಳೆದಿದ್ದಿತು. ತನೆಗಳೆಲ್ಲಾ ಕಾಳುಗಳಿಂದ ತುಂಬಿ ದಪ್ಪವಾಗಿ, ಆ ಕಾಳುಗಳ ಹೊರೆಯನ್ನು ಶಾಳಲಾರದೆ ಪೈರು ನೆಲಕ್ಕೆ ಬಾಗಿದ್ದಿತು. ನಮ್ಮ ಹಳ್ಳಿಯಲ್ಲಿ ಯಾವಾಗಲೂ ಯಾರ ಹೊಲದಲ್ಲಿಯೂ ಬೆಳೆಯದಪ್ಪ ಸೊಂಪಾಗಿ ಆಗ ಪೈರು ಬೆಳೆದಿದ್ದಿತು. ಆ ಪೈರನ್ನು ನೋಡಿದರೆ ಆಶ್ಚರ್ಯವಾಗಿ ದೃಷ್ಟಿ ತಗಲುವಂತೆ ಇತ್ತು ಹೊಲದ ಉಳಿದ ಕಡ ನಾಲ್ಕು ಮುಂಬು(ಸಾಲು)ಗಳನ್ನು ಕುಯ್ಯಾವ ಹೊತ್ತಿಗೆ ಅಲ್ಲಿ ಎರಡೇ ಮುಂಬುಗಳನ್ನು ಕುಯ್ಯಾಬಹಾಗಿದ್ದಿತ್ತು. ಪುಟ್ಟಮಲ್ಲಿಗೆಯೂ ಪೆರಿಯಾಪಟ್ಟಣದ ಕೊಲಿಯೂ ಒಬ್ಬರ ಮಗುಲಲ್ಲಿಬ್ಬರು ಆ ಭಾಗದಲ್ಲಿ ಪೈರನ್ನು ಕುಯ್ಯಾತಿದ್ದರು.

ಆ ವೇಳೆಗೆ ಅಲ್ಲಿಗೆ ಐನೂರು ಬಂದನು. ತಳವಾರ ಕರಿಯನೂ ಉಳಿದವರ ಜತೆಯಲ್ಲಿ ಅಲ್ಲಿಯೇ ಹೊಲವನ್ನು ಕುಯ್ಯಾತಿದ್ದನು. ಪುಟ್ಟಮಲ್ಲಿಗೆಯೂ ಬಸವಯ್ಯನೂ ಕುಯ್ಯಾತಿದ್ದ ಜಾಗವು ಉಳಿದವರು ಕುಳಿತ್ತಿದ್ದ ಜಾಗದಿಂದ ಇಪ್ಪತ್ತು ಮಾರು ದೂರದಲ್ಲಿತ್ತು. ಮಧ್ಯ ಪೈರು ಹೆಚ್ಚಾಗಿ ಬೆಳೆದು ಎತ್ತರವಾಗಿದ್ದುದರಿಂದ ಉಳಿದವರಿಗೆ ಅವರು ಕಾಣುತ್ತಿರಲಿಲ್ಲ. ಪ್ರಜಾರಿ ಅಯ್ಯನು ಎರಡು ಮೂರು ಸಲ ನಿಟ್ಟಿಸಿರುಬಿಟ್ಟು ಪುಟ್ಟಮಲ್ಲಿಗೆಯೂ ಬಸವಯ್ಯನೂ ಕುಯ್ಯಾತಿದ್ದ ಪೈರಿನ ಕಡೆ ನೋಡುತ್ತಾ "ಗ್ರಹಚಾರ, ಒಳ್ಳೇ ಹುಡ್ಡಿ. ಅಯ್ಯೋ ಪಾಪ! ಅಧ್ಯೇ ಪೈರು ಹಂಗೆ ಬಂದಯ್ತೇ" ಎಂದನು. ತಳವಾರ ಕರಿಯನು "ಅದೇನು ನೀವು ಹೇಳೋದು ಐನೂರು?" ಎಂದನು. ಐನೂರು "ನಿನಗೇನು ಆ ಸಮಾಜಾರ ಕಟ್ಟೊಂದು? ನಿಸ್ತೇಂದ್ರಿಯ ನೀ ನೋಡು' ಎಂದನು. ಹೊಲದಲ್ಲಿ ಪೈರನ್ನು ಕುಯ್ಯಾತಿದ್ದ ಉಳಿದವರೆಲ್ಲಾ "ಅದೇನು ಹೇಳಿ ಐನೂರು?' ಎಂದನು. ಐನೂರು ಗಂಭೀರವಾಗಿ "ಇಂತಾ ಇಚಾರ ನಾವು ಹೇಳಬಾರದು. ವಿಶ್ವೇಶ್ವರನವಿಷ್ವಾಮಿದ್ದಂತೆ ಆಗಲಿ. ಅಲ್ಲಿ ನೋಡಿ ಪುಟ್ಟಮಲ್ಲಿಗೆ ಆಳನೊಂದಿಗೆ ಪೈರು ಕುಯ್ಯಾ ಇದಾಳಲ್ಲ. ಅಂತಾ ಬೆಳೆ ಈ ಉರಲ್ಲಿ ಇನ್ನಾವದಾದರೂ ಹೊಲದಲ್ಲಿ ಬೆಳೆದಿದ್ದನ್ನು ನೀವು ನೋಡಿದಿರಾ? ಇದೇ ಹೊಲದಲ್ಲಿ ಹಿಂದೆ ಹಿಂಗೆ ಎಂದಾದರೂ ಬೆಳೆದಿತ್ತೇ? ಇಲ್ಲ. ಈ ಬೆಳೆ ಸುಖಿಕ್ಕೆ ಬಂದಿಲ್ಲ. ಕೇಡ್ಡಾಲೆ ಬಂದಿದೆ. ಪುಟ್ಟಮಲ್ಲಿಗೆ ಕೇಡ್ಡಾಲ್ಕೆ ಈ ಬೆಳೆ ಒಂದೇ ಬಂದಿಲ್ಲ. ಇನ್ನೊಳಿಪ್ಪ ಮನಸನೂ ಈ ವರ್ಷ ಬಂದ?" ಎಂದನು. ತಳವಾರ ಕರಿಯನು "ಆ ಇನ್ನೊಳಿಪ್ಪ ಮನುಸ್ಸು ಹೆಸರೇನು!" ಎಂದನು. ಐನೂರು ಬೆರಳುಗಳನ್ನು ಮಡಿಸಿ ತರೆದು ಎಣಿಕೆ ಹಾಕಿ ತಿರುಗಿಸಿ "ವೀಶ್ವರನ ಮುಂದೆ ಕುಳಿತ್ತಿರೋರು ಯಾರು?" ಎಂದನು. ಆಳುಗಳೆಲ್ಲಾ

బింగళూరు నగర విశ్వవిద్యాలయ, కన్నడ పత్ర, గణక సంపద - 1

"బసవర్ణు" ఎందు శాఖిదరు. ఐనూరు 'ఈగ బందిరోన్నా అదే హేసరు. పుట్టమల్లిగేగూ అవన్నూ జోస్తి బేళితయ్య ఇదు "ఒళ్ళేదల్ల. విశ్వేశ్వరినిగివిష్టవల్ల" ఎందు హేళి హోరటను. పూజారి, తాను సంస్కృతజ్ఞానేందు తోరిసికొళ్లు ఈశ్వర ఎన్నపుదర బదలు ఏశ్వర, ఇష్ట ఎన్నపుదక్కే ఎష్ట ఎన్నటిద్దను. ఉట ఎన్నపుదక్కే ఉష్ట ఎన్నటిద్దను. సంస్కృతదల్లి మాత్రానాడబేచేందు అవనిగే ఆనే. ఒందు సల అవను సంస్కృతజ్ఞరాద నమూర పుఱోహితరల్లి ఒందు "రాత్రి నన్న హేండతిగే మూరు సల వపనవాయితు. పను మాడలి?" ఎందు కాతరనాగి కేళిదను. ఆగిద్దుదు వమన (వాంతి), వపనవల్ల. పురోహితరూ సరసిగళు. అవరు "ఒందు రాత్రిగే మూరు సల వపనవే? ఒళ్ళీయదల్లవల్ల. ఒందు సలవాదరే పరవాయిల్ల" ఎందరు. పూజారియు అదే నాను హేళోందు ఎందుకొండు మనిగమోందను. కిరియను "ఐనూరు, పుట్టమల్లిగేనే కిరీతిని, నీవే అవస్థ హేళిబిడ" ఎందను. ఐనూరు "బేడ. నాన్నాకే అవళిగే సుమ్మనే భయ హత్తిసలి. ఒళ్ళీ ముడుగి ఎందుకొండు హోరటుమోందను. అష్ట జనర ఎదురిగే నాను హేళిద విచార పుట్టమల్లిగేగే, ఒందక్కే హత్తాగి అవర బాయింద గొత్తాగువుదెందూ, అదరింద తలవారన ఉద్దేశపు, తానే పుట్టమల్లిగేగే హేళిద్దరే హేగో అదక్కింత హచ్చాగి సాధిసువుదెందూ అవనిగే చేనాగ్గి తిళిదిద్దితు.

పూజారి అయ్యన ఈ ఉహయు తప్పాగలిల్ల. హత్తు నిమిషగళోళగాగి పుట్టమల్లిగేగే విషయవు గొత్తాయితు. ఒబ్బోబురు ఒందోందు రింతియింద హేళకొడగిదరు. ఒబ్బురు హేళిదుదక్కింత మత్తోబ్బురు హేళిదుదు హచ్చి భయంకరవాగిద్దితు. పుట్టమల్లిగేగే మోదలే శకున సాలావళిగళల్లి నంబికే హచ్చాగిత్తు. అవటు ఆ రాత్రి దేవస్థానక్కే మోగి ఐనూరన్న తన్న విషయదల్లి అవను హేళిద్ద మాతుగళు నిజవే ఎంబుదాగి విచారిసిదభు. ఐనూరు "నాను దేవర కేళి: స్వామి హంగే హేళా బేకాదై అవన్నాత నంబు, ఇల్లిదై బిడు" ఎందను.

ఐనూరు హేళిద మాతన్న కేళి పుట్టమల్లిగేయ తాయిగే భయ హచ్చాయితు. అవటు "బసవయ్య యారో నమ్మీ గొత్తిల్ల. అవన కుల యావుదో మనే యావుదో కండోరు యారు? అష్ట దూరక్కే హెణ్ణు కొట్టు కష్ట అనుభోగిసోందు నమగే బేడ. బసవయ్యనూ బేడ, మదువేనూ బేడ" ఎందుబిట్టు. అంతూ బసవయ్యనిగే ఎల్లా కండే గళిందలూ అడజణేయే ఉండాయితు.

బెంగళూరు నగర విశ్వవిద్యాలయ, కన్నడ పత్ర, గణక సంపద - 1

ఆ దివస బసవయ్య హోసబియ మనేయల్లి హోసబియ గండ మాదనోందిగే మాతనాడుత్తా కుళితిద్ద. ఉఱడద హోతాయితు. మార బసవయ్యనన్న "క్షేకాల్లి నీర తకోళి" ఎంద. బసవయ్య "తకోళో హంగిల్ల" ఎంద. మాద "ఆగదు, లుణోకే ఏళ" ఎంద. బసవయ్య "లుణో హంగిల్ల" ఎంద. హళ్ళగళల్లి అదరల్లు ఒక్కలిగర మనేగళల్లి ఉఱడద హోత్తిగే యారు హోదరూ "లుణోకే ఎళ" ఎంబుదాగి బలాత్కరిసద మనే ఇల్ల. అతిధియిరలి అభ్యాగతనిరలి బేకాదవను బందిరలి, తాను మాత్ర ఒళక్కే హోగి ఉఱ మాడిచోండు బందు బిడువ స్ఫ్యావ ఒక్కలిగనిగే ఇల్ల. ఒక్కలిగను ఒళగే అడిగే ఆగిరలి ఇల్లదిరలి, ఉఱడద హోత్తిగే మనేగే బందవరన్న బలాత్కారవాగి ఉఱక్కే ఎజ్జిసుత్తానే. బందవనిగూ సాకాగువన్న అడిగే ఒళగే ఆగదే ఇద్దరే, ఇరువుదన్నో ఎల్లరూ హంజిచోళ్ళత్తారే. ఆదరే ఒక్కలిగను సాధారణవాగి మత్తొబ్బర అన్నక్కే ఆసే పడువుదిల్ల. ఉఱడద ఖుంపన్న తాను యావ రీతియిందలాదరూ యావాగలాదరూ తీరిసియే నేంబ నంబికే అవనిగే ఇద్దరే హోరతు ఇల్లదిద్దరే అవను కండవర మనేయల్లి బాయిగే నీరన్న సక బిడువుదిల్ల. మాదను బసవయ్యనన్న బలాత్కారదింద ఉఱక్కే ఒప్పిసిదను. బసవయ్యను విధియిల్లదే ఏళబేకాయితు.

పిట్టిన ముద్దెయన్న నుంగుత్తా సారోళగిన కాళుగళన్న సూరిన కచే నోడిచోండు అగియుత్తిరువాగ, మాదనిగే బసవయ్యను ఏనోఇ "వేచెఁఁ" మాడుత్తిరువుదు గొత్తాయితు. బసవయ్యనిగే తన్న విజారదల్లి ఐనూరు హోరడిసిద్ద హేళికే గొత్తాయితు. ఇదు ఐనూరిన కుజేఁఁ ఎంబుదూ అవనిగే జెన్నాగి గొత్తాగిద్దితు. ఆదరే పుట్టమల్లిగయూ అవళ తాయియూ దేవరు ప్రంజారిగే హేళిద మాతన్న ప్రంణవాగి నంబిదుదరింద బసవయ్యను ఏను మాడువుడశ్శూ తోళకే మంకాగిద్దను. మాదను "ఏను బసవయ్య, నమూరు బేసరే బంతా?" ఎందను. బసవయ్యను "బేసరే యాకే. బల్ల సందాగడే నిమూరు. ఇల్లి ఎమ్మ వష బేసాద్దు ఇరతీని" ఎందను. మాదను "హౌదు హౌదు, బేసరే బరోకే నిస్సేను ననో ఇరో అంతా హెండ్రై అవళే?" ఎందను. హోసబియు "హౌదు, నన్నింద నిమ్మ బారి కష్ట అల్ల? యాక్కెడ్డే ఆద్రి?" ఎందళు. మాదను "ఇల్లి నోడు బసవయ్య, ఇవళు సగణి తట్టబేకాద్రే, నానివళ ఆళినంగే కేరే ఇంద నీరందు సగణిగే హాకి అదన్న కలసిచోడబేకు. ఇవళు ఎమ్మ హాలు కరెయబేకాదరే, ఇవళుందే అదర కర హిడేఁఁండు ఇవళు బిడు అంద్రే బిట్టండు హిడేఁఁ అంద్రే హిడేఁఁండు నా నింతిరబేకు. హిత్తు బద్దెగిఁష్ట ఇవళు నీరు హాకువాగ నాను క్షేల గుద్ది హిడేఁఁండు ఇవళేళంగ మణ్ణ ఆజే ఈజే ఎళేద్దాకబేకు. ఈ జీత మాడి నా సణ్ణాద బసవయ్య, హెంజిన మనే

బింగళూరు నగర విశ్వవిద్యాలయ, కన్నడ పత్ర, గణక సంపద - 1

యాలక్ష్మి నేగిల మేలే క్షేయిట్ట ఉళ్ళాండొందు బిట్టి. ముల్లు కడ్డి ఈ కడెయింద ఆ కడెగే ఎత్తి జడోవంగిల్ల” ఎందను. హోసబియు “అష్టే యాలక్ష్మి మద్ది హోడెదాటి మూరు హోత్తు సామాను ఒందిద్దే ఒందిల్ల. సగసే గొబ్బ ఎల్ల బాగల్చుండేనే తిష్టే హిత్తల్లి చెల్లిద బీజ మళే ఒందాగ్గే నీరాడోదు. గొబ్బరానో, విభూతి హచ్చికోండు కొడ హోలగద్దే మేలే తిరగో హంగిల్ల. మనె హిందుగడే కాడ్లల్లి ఇదే సౌదె. ఒడెదు తందోహిల్లద ఒందోరే ఒందు గుటుకు గంజి నీడబోకాద్దే మధ్యాహ్నద అరకట్టోఱే హోత్తాయ్యదే. నమ్మ మనేలి ఒందిన హంగే బదుకు మాడోకాగదే?” ఎందశు. మాదను కుజేష్టేయింద “ముఖ్య నిన్న మద్ద ఆద్ద నన్న తప్ప” ఎందను. హోసబియు “నానేను మద్ద ఆగ్రహ్య అంత బేచ్చోండ్రె? హిందే ముందే తిరుగి, క్షేకాలు కళ్ళాండు, మద్ద ఆగిద్దే పరాణ బిడ్డోని అంత హేళిచోరు యారు?” ఎందశు. అనంతర పూజారియు ప్రశంసిద హేళికేయ విజార జచ్చేగే ఒంతు. హోసబియు “ఆ పూజా ఐనూర మాతు ననగె నంబికేయిల్ల. ఇద్దల్లోనో తళవారన మోస సేరయ్య, పుట్టమల్లిగే మద్ద విజార దేవరు ఐనూరిగే యాకే హేళబేచు?” ఎందశు. మాదను జాగటే సుణ్ణవన్ను (సుణ్ణదల్లి కల్లు హరశు, మరశు ఇద్దరే అదన్ను ఏటేయదలేగే హాకి, ఆ కల్లు ఉదురులు అదన్ను బెరళినింద కొడవబేచు. ఆదుదరింద ఆ సుణ్ణస్కే జాగటే సుణ్ణవెందు నమ్మ ఉరినవరు హేళుత్తారే). ఎలెగే సవరుత్తా “పుట్ట మల్లిగెయ అవ్వనిగే నావు హేళ్తివి. నీను వేజణే మాడబేడ” ఎందు ఒసవయ్యనిగే ద్వయ హేళిదను. తన్న విషయదల్లి ఆ దంపతీగళిగే ఇద్ద కనికరవన్ను కండు ఒసవయ్యనిగే సంతోషపుంటాయితు. ఈ మద్ద నమ్మ ఉరిగే బుడబుడకి దాసయ్యగళ గుంపు ఒందు ఒందితు. బుడబుడకి దాసయ్యగళు నమ్మ కడే జనర క్షేగళన్ను నోడి తకున హేళుత్తారే. అవర హంగసరిగూ అదే కేలస. దాసయ్యగళు బుడబుడక హిడిదుకోండు ఉరించారు తిరుగుత్తా “హళ్ళి మరద మేలే కుళితు హేళువ మాతుగళన్ను” జనరిగే తిళిసుత్తారే. ఆదరే అవర హంగసరు కుళితల్లియే గుడిసలుగళన్ను హాకికోండు అట్లో శెపునవన్ను హేళుత్తారే.

బుడబుడకి దాసయ్యగళు నమ్మ ఉరు నదీ తీరద తోపినల్లి గుడిసలు హాకికోండరు. ఆ ఒందిద్ద గుంపినల్లి మూరు జన గంజసరు, హదినారు – హదినేళు వష్టద హడుగియోబ్బుళు, ఆరు పళు వష్టద హడుగియోబ్బుళు, అరవత్త వయస్సిన ముదుకియోబ్బుళు ఇద్దరు. అవరు ఒంద దినవే నమ్మ ఉరిగే మూరు మృలి దూరదల్లిరువ నదీ తీరద “దేవర తోపి”నల్లి

బెంగళూరు నగర విశ్వవిద్యాలయ, కన్నడ పత్ర, గణక సంపద - 1

సంతేయాదుదరింద దాసయుగభు సంతేమాళదల్లి ఒందు గుడిసలన్న హాచదరు. ముదుకియు అల్లి కుళితు ఒందవరిగెల్లు “సకన” హేళుత్తిద్దులు.

ముదుకియ శకున కేళువుదరల్లి హళ్ళియవరిగెల్లు ఒపళ ఉత్సాహ వుంటాగిత్తు. ముదుకియు సాధారణవాగి అవరవర స్థిభావగళన్న అరితు ఎల్లరిగూ ఒళ్ళేయ శకునగళన్నే హేళుత్తిద్దులు. ఇదరింద జనరిగే అవళల్లి కుతూహలద జతేగే విశ్వాసపురా ఉంటాయితు. ముదుకియు హోసబియ హసువు హోరిగరు హాకువుదెందూ అదరింద హోసబిగే ఇన్నారు రూపాయి లాభ బరువుదెందూ హేళి, అవళింద ఒందు బళ్ళ రాగి సంపాదిసిదఱు. కాసే గిడ్డన కచ్చిన గద్దెయల్లి హేచ్చు బెల్ల బరువుదెందు హేళి ఆ జిప్పుణనిందలూ రాగి సంపాదిసిదఱు. తళవార కరియనూ అవళ శకునవన్న కేళిదను.

పూజారి హేళిద మాతినింద గాబరిగొండ పుట్టమల్లిగే ముదుకియ ఒళి శకునవన్న కేళువళీందు తళవార కరియనిగే గొత్తిత్తు. ఆదుదరింద ముదుకిగే ఏనాదరూ ఆసే తోరిసి, అవళు తన్న ఇష్టదంతే శకునవన్న హేళువంతే మాడబేచేందు అవను సంతేగే బందిద్దను. శకునద ముదుకి సంతేమాళద ఆలద మరద నేరాలినల్లి ఒందు కడె గుడిసలన్న హాకికోండిద్దులు. గుడిసలిన ముందే జన హేచ్చాగి సేరిత్తు. ఒట్టరిగింత ఒట్టరు ఒళక్కే ముందే నుగ్గలు ఉత్సాహవ్యాపరాగిద్దరు. అనేకరు శకునవన్న కేళిదే హోగకొడదెందు గుడిసలిన బాగిలన్న కాయుత్తా నింతిద్దరు. తళవార కరియనూ అల్లిగే అవసరదింద ఒందను. ఆదరే నేరెద్ద గుంపన్న నోడి అవరన్న తళ్ళకోండు ఒళగే హోగలారదే తానూ ఉళిదవర జతెయల్లి బాగిలినల్లి నింతను.

బసవయ్యనూ కొడ సంతేగే ఒందను. అవనిగే పుట్టమల్లిగేయ యోజనే బలవాగి హిదిదిత్తు. పూజారి అయ్యన మాతన్న కేళి పుట్టమల్లిగేగే భయ వుంటాగిరువుదు అవనిగే చెన్నాగి తిళదిత్తు. ఆదరే ఆ భయదింద అవళు తప్పిసి కోళ్ళవ దారి అవనిగే యావుదూ కాణలిల్ల. “క్యేగే ఒంద తుత్తు అన్నాయివాగి బాయిగే బరదంతే ఆయితల్లా!” ఎంబుదాగి అవనిగే బవళ యోజనే హత్తితు. అవన ఉద్దేశవిల్లదే అలేయుత్తా సంతేమాళక్కే ఒందిద్దను. అల్లి మూరుకాసిన బీడియన్న తెగుచోండు సేదలు మనస్సిల్లదే ఎసేదను. హలసిన తోళిగళన్న పిసపిసనే ఏనోఇ హేళిదను. మోదమోదలు ముదుకియు అవను హేళిద మాతన్న ఒప్పలిల్ల. తళవార కరియను దణ్ణయింద మత్తోందు రూపాయియన్న తేగెదు కాలుమణియ మేలే హాకిదను. ముదుకియు అదన్న జీలుక్కే సేరిసికోండు ”హూం” ఎందఱు. కరియను హోరదువాగ మత్తే ”మరియబేడ. నన్న మాతిగే ఒప్పిదరే దేవరిగే ఒప్పిత. ఎల్లా ఒళ్ళేదాగుతే. ఇల్లిదై అనిష్ట

బింగళూరు నగర విశ్వవిద్యాలయ, కన్నడ పత్ర, గొక సంపద - 1
గుంటాయ్దే' ఎంత హేళోకు" ఎందు హేళిదను. ముదుకియు "ఆగలి"
ఎందు తలేయల్లాడిసిదభు.

కరియను హోరక్కె హోద నంతర మత్తారో ఇబ్బరు లకునక్కె బందరు.
అనంతర పుట్టమల్లిగెయూ బందభు. ముదుకియు పుట్టమల్లిగెయ క్షేయన్న
నోడి, స్టేప్ హోత్తు కెఱ్లు ముజ్జి యోజిసికోండిద్దు అనంతర "నిన్నె ఈగ
మనస్సిగే ఒందు వేజనే హిడిదిదే. నిన్న కణ్ణే ఎరడు జన కాడ్తారే. అవరిబ్బరూ
నీను బేచు. ఆదరే ఒందు హెఱ్లు ఇబ్బరు మద్దె ఆగో హంగిల్ల. ఇల్లింద నీను
హోరికే హోద తక్కణ ఒబ్బ మనస బానే - నిన్నండ్లే అవనే పరాణ. నీ
హేళ్తంగే కేళ్తోండు నిన్నక్కె మనస్సుచేయోండు ఇద్దునే. అంతా గండ యారే
సిక్కేకాద్యు అద్యష్ట మాడిరబేచు. నినీగ హోరికే హోద కూడ్లే అవ నిన్న
ఒందిచార కేళ్తానే. ఆగ్గి అంత ఒప్పేలే. ఒకోండ్లే దేవరే ఒట్టిత. ముందే నిన్న
బారి ఒళ్తేదాగ్గదే. ఒమ్మోళే ఇద్దే నోడేయ్యు బారి కష్ట బరదే. ఈగలే హేళీ"
ఎందభు గుడిసలిన మూలేయల్లి తలేయిట్టిద్ద బసవయ్య "ఎలా కరియ"
ఎందుకోండను. అనంతర "ఇరలి, ఇవన లుపాయక్కె తక్క లుపాయ మాడేనే"
ఎందుకోండు గుడిసలన్న సుతీకోండు పుట్టమల్లిగే బరువ వేళిగే సరియాగి
బాగిలిగే బందను. కరియను ఇష్టు బేగ పుట్టమల్లిగెయు హోరక్కె
బరలారళేందు తిళదు, బీడిగళన్న తరలు అంగడిగే హోగిద్దను. ఉప్పు,
మేంసినకాయి, సిమేవణ్ణే సిసే - ఇప్పగళన్నెల్లా తుంబిద్ద పుట్టమల్లిగెయ
కుక్కేయన్న బసవయ్యను తలేయ మేలే హోత్తుకోండు "పుట్టమల్లిగే, సంతేలి
ఇన్నేనార కేల్ల అదా?" ఎంబుదాగి హేళిదను. పుట్టమల్లిగే "పనూ కేల్ల ఇల్ల.
వ్యాపారనెల్లా ముగిద్దే" ఎందభు. బసవయ్యను "హంగాద్దే మనిగే హోగోణ,
నది" ఎందను. ఇబ్బరూ మనేయ కడె హోరటరు.

నాల్చు హేజ్జె ఇక్కువుదరోళగాగి బసవయ్యను "పుట్టమల్లిగే, నన్న మద్దె
అడ్డీయయ?" ఎందను. పుట్టమల్లిగెయు ముదుకియు హేళిద మాతు ఇన్నెల్లా
కివియల్లే ఇత్తు. అల్లదే హోరక్కె బంద కూడలే బసవయ్య కణ్ణిగే బిద్దిద్దను.
ఆదుదరింద తన్న మనస్సినల్లి ఇరువుదే దేవర మనస్సినల్లా ఇరువుదెందు
అవళిగే సంతోషవాయితు. అవభు 'అదేను. అమ్మ మా అంద్రే ఆగి' ఎందభు.
అనంతర బసవయ్యను "ఆ పూజారి ఐనూర మాత నంసోబేడ అవ తలవార
కరియన జతే సేరేందు అవన మాత్ర కేళ్తోండు నిన్న హేదరస్తానే" ఎందను.
బసవయ్యనూ పుట్టమల్లిగెయూ ముందే హోగుతీద్దుదన్న కండు తలవార
కరియను ఏదుత్తు ఓడిబందను. అవనిగే బసవయ్యన మేలే కోపవుంటాగిత్తు.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1
ಆದರೆ ಅವನು ಅವರೊಂದಿಗೆ ಮಾತನಾಡಿದೆ. ಇನ್ನು ತನ್ನ ಪ್ರಯತ್ನ
ವಿಫಲವಾಯಿತೆಂದುಕೊಂಡು ಮುಂದೆ ಮುಂದೆ ಹೊರಟು ಹೋದನು.

ಆ ರಾತ್ರಿ ಬಸವಯ್ಯ ಹೋಸಬಿಯ ಮನೆಗೆ ಹೋಗಿ ನಡೆದ ವಿಚಾರಗಳನ್ನೇಲ್ಲಾ ತಿಳಿಸಿದನು. ಹೋಸಬಿಯೂ ಮಾದನೂ ಬಸವಯ್ಯನ ಜತೆಯಲ್ಲಿ ಪುಟ್ಟಮಲ್ಲಿಗೆಯ ಮನೆಗೆ ಹೋದರು. ಪುಟ್ಟಮಲ್ಲಿಗೆಯ ತಾಯಿಯು ಹೊದಲು ಹೊದಲು ಇನೊರ ಹೇಳಿದ್ದ ಮಾತನ್ನೇ ಪಟ್ಟಿ ಹಿಡಿದು ಕೂತಿದ್ದಳು. ಆದರೆ ಮಾದನು ಬುಡಬುಡಕೆ ಯವಳು ಹೇಳಿದ ಮಾತನ್ನೂ ಅದರಂತೆ ಸ್ವಲ್ಪವೂ ತಪ್ಪದೆ ಆಮೇಲಿ ನಡೆದ ವಿಚಾರಗಳನ್ನೂ ಹೇಳಿ ಪುಟ್ಟಮಲ್ಲಿಗೆಯು ಬಸವಯ್ಯನನ್ನೇ ಮದುವೆಯಾಗ ಬೇಕೆಂಬುದು ದೇವರ ಇಚ್ಛೆಯೆಂದು ತಿಳಿಸಿದನು. ಸರಿಯಾದ ತೆರದ ಹಣವನ್ನು ಕೊಡಿಸಲು ಮಾದನು ಒಟ್ಟುಕೊಂಡುದರಿಂದ ಪುಟ್ಟಮಲ್ಲಿಗೆಯ ತಾಯಿಯು ಇನ್ನಾವ ಆಕ್ಷೇಪಣೆಯನ್ನೂ ಒಡ್ಡಲಿಲ್ಲ.

ಬಸವಯ್ಯನು ಆನಂದದಿಂದ ಒಂದು ಸಲ ಕುಣಿದು ಮದುವೆಯ ಏಪಾರದು ಮಾಡಿಕೊಂಡು ಬರುತ್ತೇನೆಂದು ಪೆರಿಯಾಪಟ್ಟಣಕ್ಕೆ ಹೋದನು. ಮಾದನು "ನೀನೇನೂ ಹೆಚ್ಚಾಗಿ ಸವರಿಸಬೇಕಾದ್ದಿಲ್ಲ. ಬಿಗ್ಗ ಬಂದ್ದಿಡು" ಎಂದನು. ಬಸವಯ್ಯನು "ಕೂಲಿ ಆಳು. ಸವರಿಸೋಂದು ಏನಯಿ" ಎಂದನು. ಪುಟ್ಟಮಲ್ಲಿಗೆಯು "ಕೂಲಿ ಆದೆ

ವಿನು ಕೆಟ್ಟಿ. ನಾವೆಲ್ಲಾ ಕೂಲಿಗ್ರೇ ಅಲ್ಲಾ. ಅಪ್ಪ ಹೊದಮೊದಲು ಕೂಲಿ ಮಾಡ್ತಾ ಇನ್ನಿಲ್ಲೇ. ನಮ್ಮ ಕೈಲಿ ಶ್ರಾಣ ಆಯ್ದು ಯಾವ ಕಷ್ಟ ಬಂದರೂ ಸ್ವೇಸೋಣ" ಎಂದಳು. ಬಸವಯ್ಯನು ಪೆರಿಯಾಪಟ್ಟಣಕ್ಕೆ ಹೋಗಿ "ಅಪ್ಪಾ, ನಾನೋಂದು ಮದುಗಿ ಗೊತ್ತು ಮಾಡಿಕೊಂಡು ಬಂದಿದ್ದೇನೆ" ಎಂದನು. ಮಗನಿಗೆ ವಿದ್ಯಾವಂತಳಾದ ಪಟ್ಟಣದ ಒಕ್ಕೆಲಿಗರ ಹೆಣ್ಣಿನ್ನು ಮದುವೆ ಮಾಡಿ ತನ್ನ ಮನೆಯಲ್ಲಿ ನಾಗರಿಕತೆಯನ್ನು ಬೆಳೆಸಬೇಕೆಂದಿದ್ದ ಅವನ ತಂದೆಗೆ ಮಗನು ಹಳ್ಳಿಗಾಡಿನ ಗೊಬ್ಬರದ ಮದುಗಿಯನ್ನು ಆರಿಸಿಕೊಂಡು ಬಂದುದನ್ನು ಕಂಡು ಬಹಳ ಕೋಪವುಂಟಾಯಿತು. ಅವನು "ನಿನ್ನ ವೇಗ್ಯತೆಗೆ ಗೊಬ್ಬರದ ಹೆಣ್ಣೆ ಸರಿ. ಪಟ್ಟಣದಿಂದ ಚೆಂದುಳ್ಳ ಮದುಗಿನ ತಂದು ಮದ್ದೆ ಮಾಡಬೇಕು ಅಂತ ಮಾಡಿದ್ದೆ. ನೀನು ಹಳ್ಳಿದ ಹಿಟ್ಟಿ ಮಡೋನಾಯಿ ಹಂಗೆ ಎಲ್ಲೋ ಹೋಗಿ ಕುಲಗೋತ್ತು ಗೊತ್ತಿಲ್ಲ ತಿರುಕರ ಹೆಣ್ಣುತ್ತಂದೆ" ಎಂದು ಗದರಿಸಿ ಕೂಗಾಡಿದನು. ಬಸವಯ್ಯನು ಗೌರವದಿಂದ "ನಾನು ತಂದಿರುವ ಮದುಗಿಯನ್ನು ನೋಡಿದೆ ಅವಳಿಗೆ ಕುಲಗೋತ್ತುಗಳಿಲ್ಲವೆಂದೂ ತಿರುಕರ ಹೆಣ್ಣೆಂದೂ ಹೇಳಬೇಡಿ. ಅವಳು ಬಡಮದುಗಿ ಹೋದು. ಆದರೆ ಮದುಗಿ ಚೆಂದಾಗಿದ್ದಾಳೆ. ಒಳ್ಳೇಗುಣ" ಎಂದು ವಾದಿಸಿದನು.

ಬಸವಯ್ಯನ ತಂದೆಗೆ ಪಟ್ಟಣದ ಒಕ್ಕೆಲಿಗರ ಸಂಬಂಧ ಮಾಡಬೇಕೆಂದೂ ರಾವಬಹದೂರು, ಧರ್ಮಪರಾಯಣ ಮುಂತಾದ ಬಿರುದುಗಳನ್ನು ಸಂಪಾದಿಸಿ ಪ್ರಜಾಪ್ರತಿನಿಧಿ ಸಭೆಗೆ ಮೆಂಬರ್‌ದಾರನಾಗಬೇಕೆಂದೂ ಬಹಳ ದಿವಸಗಳಿಂದ ಆಸೆಯಿತ್ತು. ತನ್ನ ಇಶ್ವರ್ಯಕ್ಕೆ ಮರುಳಾಗಿದ್ದ ದೊಡ್ಡ ಅಧಿಕಾರಿಗಳೊಬ್ಬರ ಮಗಳನ್ನು ತಂದು ತನ್ನ ಮಗನಿಗೆ ಮದುವೆ ಮಾಡಬೇಕೆಂದು ಅವನು ಗೊತ್ತು ಮಾಡಿದ್ದನು. ಆ ಮದುವೆಯನ್ನು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಹೇಗೆ ಹೇಗೆ ಮಾಡಬೇಕು, ಅದಕ್ಕೆ ಖಿಚೆಸ್ಪು, ಅದರ ವೈಭವ ವೈಶಿರಿಗಳೇನು. ಯಾವ ರೀತಿ ಹಳ್ಳಿಯವರನ್ನೆಲ್ಲ "ಡಂಗ್" ಮಾಡಿ ಪಟ್ಟಣದವರಿಗೆ ತನ್ನಲ್ಲಿ ಗೌರವ ಹೆಚ್ಚಿದಂತೆ ಮಾಡಬೇಕು ಮುಂತಾದವುಗಳನ್ನೆಲ್ಲ ಅವನು ಹತ್ತಾರು ವರ್ಷಗಳಿಂದಲೂ ಯೋಚಿಸಿ ಗೊತ್ತು ಮಾಡಿದ್ದನ್ನು ಇಂಗ್ಲೀಷ್ ಕಲಿತು ಕಾಲಿಗೆ ಜೋಡನ್ನು ಹಾಕಿಕೊಂಡು ತಿರುಗುವ ಗಂಗಡಿಕಾರರ ಹುಡುಗಿಯು ನಮ್ಮ ಹಳ್ಳಿಗೆ ಬರುತ್ತಾಳೆಂಬುದು ನಮ್ಮ ಪ್ರಾಂತ್ಯದಲ್ಲಿಲ್ಲ ಸುಧ್ವಿಯಾಗಿತ್ತು. ಪರಿಯಾಪಟ್ಟಣವಂತೂ ಆ ದೇವತೆಯನ್ನು ನೋಡಲು ಹುಣಿದ್ದು ಕುನಿಯುತ್ತಿತ್ತು. ಹಳ್ಳಿಗಳಲ್ಲಿ "ಬರಾಪು" ಕಂಡ ಗಂಡಸರೇ ಅಪ್ಪಾರ್. ಇಂಗ್ಲೀಷ್ ಕಲಿತ ಒಕ್ಕಲಿಗರ ಹುಡುಗಿ ಅಲ್ಲಿಗೆ ಬರುವುದೆಂದರೆ ನಮ್ಮ ಜನರಿಗೆ ಅದಕ್ಕಿಂತ ಬೇರೆ ಸುಧ್ವಿಯೇ ಬೇಕಿರಲಿಲ್ಲ. ಪ್ರತಿಯೊಬ್ಬರೂ ಬಸವ್ಯನ ಅಪ್ಪನಿಗೆ "ಜಾಗ್ರತೆ ಮದ್ದ ಮಾಡಬಿಡಿ. ಆ ವೈಭವ ನೋಡಿ ಬಿಡೋಣ" ಎಂಬುದಾಗಿ ಹೇಳುತ್ತಿದ್ದರು. ಮಗನ ಈ ಅವಿವೇಕದಿಂದ ಹಳ್ಳಿಯವರ ಎದುರಿಗೆ ತನ್ನ ವೈಭವವನ್ನು ಪ್ರಕಾಶಪಡಿಸಲು ಅವಕಾಶವಾಗಲಿಲ್ಲವಲ್ಲ. ಉಳಿದದ್ದೆಲ್ಲಾದರೂ ಹೋಗಲಿ ಎಂಬುದೇ ಬಸವಯ್ಯನ ತಂದೆಯ ಕೊರತೆಯಾಗಿತ್ತು. ಅವನು ಕಣ್ಣನ್ನು ಕೆಂಪೆಗೆ ಮಾಡಿಕೊಂಡು "ಅವೇಗ್ನ. ನನ್ನ ಮಾನ ಹಾಳ್ಯಾಷ್ಟೆ ನಾನೆಲ್ಲಾರೂ ಪಟ್ಟಣದ ಚೆಂದುಳ್ಳ ಹುಡ್ಡಿ ತತ್ತೇನೆ. ಅವಳ ಶಾಲೆ ಸೆಣೆಯೋಕೂ ಕಾಲು ತೊಳೆಯೋಕೂ ನಿಮಗೆ ವೇಗ್ತಾತ್ಮಕ ಇಲ್ಲ ಅಂತ ಜಂಬ ಹೊಡಿತೆದ್ದೆ. ಈಗ ಅವರೆಲ್ಲಾ ನನ್ನ ಹಾಸ್ಯ ಮಾಡ್ತಾರೆ. ಹತ್ತು ವರ್ಷದಿಂದ ಜಂಭ ಹೊಡಿದ ಹಳ್ಳಿ ಹುಡುಗಿರನ್ನೆಲ್ಲಾ ದೂರಿದ ನಾನು ಇನ್ನು ಇವರೆದರೆ ತಲೆ ಎತ್ತಂಡು ತಿರಸೋದು ಹೇಗೆ...? ಹೋಗು ನನ್ನ ಮನ ಬಿಟ್ಟು ತಿರಹುಡ್ಡಿನ ಮದ್ದ ಆದದ್ದೆ ತಿಪ್ಪೆ ಮಾಡ್ಯ ಹೊಟ್ಟೆ ಹೊರೊ, ನಾನು ದುಡಿದು ಗಳಿಸಿರೋ ಹಣ ಕಂಡು ಹುಡುಗಿ ಉಪಾಯವಾಗಿ ನಿನ್ನ ಬಲೆಗೆ ಕೆಡವಿಕೊಂಡಿದಾಳೆ. ನಿನಗೊಂದು ಕಾಸೂ ಇಲ್ಲ ಅಂತ ತಿಳಿದ್ರೆ ಒದ್ದು ಓಡಿಸ್ತಾಳೆ. ಅವರ ಮಂಕಿಗೆ ನಾನು ಬಿಳೋನೆಲ್ಲ. ನನ್ನದೊಂದು ಕಾಸೂ ನಿನ್ನ ಇಲ್ಲ. ಹೊರಡು ಮನ ಬಿಟ್ಟು ತೆರದ ಹಣ ಇಲ್ಲೆ ಹಂಗೆ ಮದ್ದ ಆಗಿಯ ನೋಡ್ತೇನಿ" ಎಂಬುದಾಗಿ ಕೂಗಾಡಿದನು. ಬಸವಯ್ಯನು ಸಮಾಧಾನದಿಂದ "ಮನೆಬಿಟ್ಟು ಹೋಯಿಯಿನಿ. ಆದರೆ ನಾನು ನಿಮ್ಮ ಮಗ ಅನ್ನೋದು ಹುಡುಗಿಗೆ ಗೊತ್ತಿಲ್ಲ. ಹಣ ಅಯ್ಯೆ ಅಂತ ಹೇಳಿ ನಾನು ಅವಳ ಬಲೆಗೆ ಕೆಡವಿಕೊಳ್ಳಲಿಲ್ಲ. ಅವಳು ನಾನೊಬ್ಬ ಕೂಲಿ ಆಳು ಅಂತ ತಿಳಿದಿದ್ದಾಳೆ. ನಿಮ್ಮ ಇಶ್ವರ್ಯ, ನಿಮ್ಮ ಪಟ್ಟಣದ ಹುಡ್ಡಿ. ಪಟ್ಟಣದ ನೆಂಟರು ಎಲ್ಲಾನೂ ನೀವೇ ಇಟ್ಟಳಿ. ನನಗೆ ಹಳ್ಳಿ ತಿಪ್ಪೆ ಹುಡುಗಿನೆ ಸಾಕು. ಎಲ್ಲಾದರೂ ಕೂಲಿ ಮಾಡಿ ಹೊಟ್ಟೆ ತುಂಬೋತ್ತೇನೆ" ಎಂಬುದಾಗಿ ಹೇಳಿ ಹೊರಟಿಹೋದನು.

ಬಸವಯ್ಯ ತಂದೆಗೆ ಒಬ್ಬನೇ ಒಬ್ಬ ಮಗ. ಅವನು ಮತ್ತೆಂದಿಗೂ ಹಿಂದಿರುಗು ವುದಿಲ್ಲವೆಂದು ಮನೆಬಿಟ್ಟು ಹೋಗುತ್ತಿರುವುದನ್ನು ಕಂಡು ಅವನ ತಂದೆಗೆ ತುಂಬಾ ದುಃಖವಂತಾಯಿತು. ಅವನ ಮನೆಯೂ ಆಗಲೇ ಬರಿದಾಗಿ ಕಂಡಿತು. ಮಗನು ಹೋದಮೇಲೆ ತನ್ನ ಇಶ್ವರ್ಯವೆಲ್ಲಾ ವ್ಯಧರವೆಂದು ಅವನಿಗೆ ಎನ್ನಿಸಿತು. ಅವನು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಹೋಸುತ್ತಿದ್ದ ಬಸವಯ್ಯನನ್ನು ಹಿಂದಕ್ಕೆ ಕರೆದನು. ಬಸವಯ್ಯನ ಕಣ್ಣಿನಲ್ಲೂ ನೀರು ತುಂಬಿತ್ತು. ಹಿಂದಕ್ಕೆ ಬಂದ ಮಗನನ್ನು ಕುರಿತು ತಂದೆಯು "ನಿನ್ನ ಇಷ್ಟ ಈ ಮದುವೆಗೆ ಬರಲು ನನಗೆ ಮೊಮೆ ಇಲ್ಲ. ಮದ್ದ ಆಗೋಗಂಟ ನೀನಾರೆಂಬೋ ಆ ಹುಡಿಗ ಹೇಳೋಡ... ಆಹಾ ಎಂತಾ ಹಡ್ಡಿ ಗೊತ್ತು ಮಾಡಿದ್ದೀ! ಹೋಗಲಿ" ಎಂದನು. ಬಸವಯ್ಯನು ತಂದೆಯ ಮಾತಿನಂತೆ ಒಟ್ಟಿಕೊಂಡು ಪರಿಯಾಪಟ್ಟಣಾದಿಂದ ನಮ್ಮ ಹಳ್ಳಿಗೆ ಹಿಂತಿರುಗಿದನು.

ಬಸವಯ್ಯ ನಮೂರಿಗೆ ಹಿಂದಿರುಗಿದ ನಂತರ ಮದುವೆಯ ಸಿದ್ಧತೆಗಳೆಲ್ಲ ನಡೆದುವು; ಬಸವಯ್ಯನ ಬಂಧು, ಬಳಗ, ತಂದೆ ತಾಯಿ ಯಾರೂ ಬರಲಿಲ್ಲವೆಂಬುದಾಗಿ ಉರಿನಲ್ಲಿ ಸ್ವಲ್ಪ ಚರ್ಚೆಯಾಯಿತು. ಮಾದನು "ಬರದಿದ್ದರೆ ಏನು?

ಅವರಿಗೂ ಮುಖ್ಯ. ರಸ್ತೆ ಇಲ್ಲ ಈ ದಾರಿ ಮೂವತ್ತು ಮೈಲಿ ನಡೆಯೋದು ಈ ಕಾಲದಲ್ಲಿ ಸುಖಿ ಅಲ್ಲ. ಮದ್ದೆ ಮಾಡ್ಬೂಂಡು ಹೋಗ್ಗಿ ಸೋಸೇನ ಕಣ್ಣಿಂಬ ನೋಡಿ ಸಂತೋಷಪಡ್ತಾರೆ" ಎಂದನು. ಜನರಿಗೆಲ್ಲಾ ಮದುವೆಯ ಉತ್ಸಾಹದ ಜ್ಞಾನವಿದ್ದುದರಿಂದ ಆ ವಿಚಾರದಲ್ಲಿ ಯಾರೂ ಹೆಚ್ಚಿಗೆ ಪ್ರಶ್ನೆ ಮಾಡಲಿಲ್ಲ.

ಪದ್ಧತಿಯಂತೆ ಆ ಸೋಮವಾರ ಮಾದನು ಉರಿನವರನ್ನೆಲ್ಲಾ ದೇವಸ್ಥಾನದಲ್ಲಿ ಸೇರಿಸಿದನು. ಮರುದಿವಸ ಉರಿನವರೆಲ್ಲಾ ಮನೆಗೆ ಬಂದಾಳಿನಂತೆ ಹೋಗಿ, ಉರ ಒಂದಲ ಕಾಡಿನಲ್ಲಿ ಸೌದೆಯನ್ನು ಕಡಿದು ಮದುವೆಯ ಮನೆಗೆ ಹಾಕಬೇಕೆಂದು ಗೊತ್ತಾಯಿತು. ಹಳ್ಳಿಯಲ್ಲಿ ಯಾವ ಮದುವೆಗಾದರೂ ಅಷ್ಟೆ ಸೌದೆಯನ್ನು ಒದಗಿಸು ವುದು ಹೀಗೆಯೇ ಅನಂತರ ಪ್ರತಿ ಮನೆಗೂ ಹತ್ತು ಬಳ್ಳ ರಾಗಿ, ಹತ್ತು ಬಳ್ಳ ಭತ್ತವನ್ನು ರಾಗಿಯ ಹಿಟ್ಟಿ ಅಕ್ಷಯನ್ನು ಮಾಡಲು ಕೊಟ್ಟಿದ್ದಾಯಿತು. ಸುತ್ತಾ ಹನ್ನೆರಡೂ ಹಳ್ಳಿಗಳಿಗೂ ಉಟ್ಟದ ಚೀಟಿಗಳು ಹೋದುವು. ಹಣ್ಣಿಗೆ ಕೊಡಬೇಕಾದ ತೆರೆದ ಹಣ, ಅಕ್ಷರಾಗಿ ಇವುಗಳನ್ನೆಲ್ಲಾ ಬಸವಯ್ಯನು ಸರಿಯಾಗಿ ಒಟ್ಟಿಸಿಬಿಟ್ಟಿನು. ಅವುಗಳಿಗೆಲ್ಲಾ ಹೋಸಬಿಯ ಗಂಡ ಮಾದನೇ ಅವನ ಪರವಾಗಿ ಯಜಮಾನನಾಗಿದ್ದನು.

ನಮ್ಮ ಕಡೆ ರೈತರಲ್ಲಿ ಹಾರುವದಾರೆ. ಬಳಗದಾರೆ ಎಂಬುದಾಗಿ ಎರಡು ತರಹ ಉಂಟು. ಹಾರುವದಾರ "ಎರೆಸುವುದೇ" ಹೆಚ್ಚು ಗೌರವವಳ್ಳ ವಿವಾಹಕ್ರಮ. ಹಾರುವದಾರೆಗೆ ನಮೂರ ಜೋಯಿಸ ಹೋಗಲೇಬೇಕು. ಅವನಿಗೆ ಎಂಟು ಮೊಳದ ಒಂದು ಕಿರಿಗೆ ಸೀರೆ, ಒಂದು ತೆಂಗಿನಕಾಯಿ, ನಾಲ್ಕು ಬಾಳೆಯ ಹಣ್ಣು, ಒಂದು ರೂಪಾಯಿ, ಎಲೆ-ಅಡಿಕೆ ಇಪ್ಪು ದೊರೆಯತ್ತದೆ. ಬಳಗದಾರೆಯಲ್ಲಿ ಜೋಯಿಸನಿದ್ದರೂ ಅವನ ಕೆಲಸ ಹೆಚ್ಚಿಲ್ಲ. ಒಕ್ಕಲಿಗ ಬಂಧುಬಳಗದವರೆಲ್ಲಾ ಗಂಡ-ಹೆಂಡಿರ ಕೈಯನ್ನು ಒಟ್ಟಿಗೆ ಸೇರಿಸಿ ಧಾರೆ ನೀರು ಬಿಡುತ್ತಾರೆ.

ನಮೂರ ಜೋಯಿಸ ಒಕ್ಕಲಿಗರಿಗೆಲ್ಲಾ ಸಾಧಾರಣವಾಗಿ ಮದುವೆ ಮಾಡಿಸುತ್ತಾನೆ. ಆದರೆ ಒಂದೊಂದು ದಿವಸ ಸುತ್ತಮುತ್ತ ನಾಲ್ಕಾರು ಹಳ್ಳಿಗಳಲ್ಲಿ ಲಗ್ನವಿದ್ದರೆ ಎಲ್ಲವನ್ನೂ ಮಾಡಿಸಲು ಒಬ್ಬನಿಗೇ ಆಗುವುದಿಲ್ಲ. ಆ ಸಮಯದಲ್ಲಿ ಜೋಯಿಸ ನಾಣಿಯನ್ನು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ಒಂದೊಂದು ಕಡೆ ಕಳುಹಿಸುತ್ತಾನೆ. ನಾಣಿಗೆ ಮದುವೆ ಮಾಡಿಸುವುದು ಬರುವುದಿಲ್ಲ. ಆದರೆ ಅವನಿಗೆ ಒಕ್ಕಲಿಗರಲ್ಲಿ ನಿಜವಾದ ಪ್ರೀತಿ ಇದೆ. ಅವರೊಂದಿಗೆ ವಿನೋದವಾಗಿ ಮಾತುಕೆ ಆಡುತ್ತಾನೆ. ವಧೂವರರನ್ನು ಕುಚೇಷ್ಟೆ ಮಾಡುತ್ತಾನೆ. ಹೋದ ಕಡೆ ನಗುನಗುತ್ತಾ ಯಥ್ಕಗಾನದ ಪದಗಳನ್ನೂ ಗಾಡಿ ಪದಗಳನ್ನೂ ಬೀಗರ ಹಾಡುಗಳನ್ನೂ ಹಾಡುತ್ತಾ ಜನರಿಗೆ ಜೀವವನ್ನು ತುಂಬುತ್ತಾನೆ.

ಆದುದರಿಂದ ಪುರೋಹಿತರಿಗಿಂತಲೂ ಒಕ್ಕಲಿಗರಿಗೆ ಅವನಲ್ಲಿ ವಿಶ್ವಾಸ ಹೆಚ್ಚಾಗಿದೆ. ಒಂದು ದಿವಸ ನಮ್ಮೂರ ಶೀನಪ್ಪ, ನಾಣಿಯನ್ನು ಕುರಿತು "ಬಿನೋ, ಎಲ್ಲಾ ಕಡೆನೂ ನೀನೇ ಹೊರೋಹಿತ್ಯ ಹಿಡಿದುಬಿಟ್ಟೆ ಯಾವ ಗುರುವಿನ ಹತ್ತ ಮಂತ್ರ ಕಲ್ಪ? ನೀನು ಮಾಡಿಸಿದ ಮೇಲೆ ಆ ಗಂಡ ಹೆಂಡರು ಉದ್ದಾರವಾದಂತೆಯೇ!" ಎಂದನು. ನಾಣಿಯು ಶೀನಪ್ಪನಿಗೆ ಪ್ರತ್ಯುತ್ತರವನ್ನು ಕೊಡುವುದಕ್ಕೆ ಮುಂಚೆ ನಮ್ಮೂರ ನರಸಿಂಹ ಜೋಯಿಸರು 'ಬಿಂದೋ ಮಹಾ, ಒಕ್ಕಲಿಗನಿಗೆ ಮದುವೆ ಮಾಡಿಸೋಕೆ ಯಾವು ಮಂತ್ರ ಬರಬೇಕೋ, ಆ ಹಿಂದುಳಿದ ಅನಾಗರಿಕರಿಗೆ ವೇದದ ಮಂತ್ರ ಹೇಳ ಬೇಕೋ?' ಸಾಕು ಸಾಕು. ಅಮರಕೋಶದ ಎರಡು ಶೈಲೀಕ ಹೇಳಿದರೆ ಶೀರಿತು" ಎಂದರು. ನಾಣಿಯು ನರಸಿಂಹ ಜೋಯಿಸರೋಂದಿಗೆ "ಸ್ಥಾಮಿ, ರ್ಯಾತನಿಗೆ ಹಾರುವನು ಹೇಳುವ ಮಂತ್ರವೇನೋ ಗೊತ್ತಿಲ್ಲ. ಆದರೆ ಹಾರುವರೆಂದುಕೊಳ್ಳುವ ನಮ್ಮಲ್ಲಿ ಎಷ್ಟು ಜನರಿಗೆ ಮಂತ್ರ ಗೊತ್ತಿದೆ ಸ್ಥಾಮಿ? ನಮ್ಮಲ್ಲಿ ಅನೇಕರಿಗೆ ಮಂತ್ರವೆಂದರೇನೋ ಅದೇ ಗೊತ್ತಿಲ್ಲ. ಹಿಂದುಳಿದವರೆಂದು ನೀವು ಹೇಳಿದರಲ್ಲ. ನಮ್ಮಲ್ಲಿ, ಹಾರುವರಲ್ಲಿ ಶೇಕಡ 95 ಮಂದಿ ಹಿಂದುಳಿದವರಿದ್ದಾರೆ. ವಿದ್ಯದಲ್ಲಿಯೂ ನಾಗರಿಕತೆಯಲ್ಲಿಯೂ, ಐಶ್ವರ್ಯ ದಲ್ಲಿಯೂ ಆಚಾರ- ವಿಚಾರದಲ್ಲಿಯೂ ಈ ನಾಮದ ಅಥವಾ ಅಕ್ಷತೆಯ ಒಕ್ಕಲಿಗರು ಹಿಂದುಳಿದ ದಟ್ಟಿ ಒಕ್ಕಲಿಗರಿಗಿಂತ ಯಾವ ವಿಧದಲ್ಲಿಯೂ ಮುಂದಾಗಿಲ್ಲ. ಹಿಂದುಳಿದವರೆನ್ನುವ ಒಕ್ಕಲಿಗರ ಪೈಕಿ ಪ್ರತಿಯೊಂದು ಪಿಳ್ಳಿಯೂ ಮನೆಯಲ್ಲಿ ದುಡಿದು ತನ್ನ ಜೀವನವನ್ನು ತಾನು ಸಂಪಾದಿಸುತ್ತದೆ. ಮುಂದುಳಿದ ಹಾರುವರ ಪೈಕಿ ಮನೆಗೆ ಒಬ್ಬ ದುಡಿಯುವುದೂ ಕಷ್ಟ. ಹಿಂದುಳಿದ ಒಕ್ಕಲಿಗರಲ್ಲಿ ಮಿತವ್ಯಯ ನೇಲಿಸಿದೆ. ಮುಂದುವರಿದ ಹಾರುವನಲ್ಲಿ ದುಂಡುಗಾರಿಕೆ ಹೆಚ್ಚಾಗಿದೆ. ಹಿಂದುಳಿದ ಒಕ್ಕಲಿಗನಿಗೆ ಸ್ಥಾತಂತ್ರದ ಅಭಿಮಾನ ಹೆಚ್ಚಾಗಿ, ಒಂದು ಎಕರೆ ಜಮೀನಿದ್ದರೂ ಅವನು ಅದರಿಂದಲೇ ಜೀವನವನ್ನು ಸಂಪಾದಿಸಿಕೊಂಡು ತಲೆ ಎತ್ತಿಕೊಂಡಿರಲು ಪ್ರಯತ್ನ ಪಡುತ್ತಾನೆ. ಮುಂದುಳಿದ ಹಾರುವನಲ್ಲಿ ಸಂಪಾದನೆಗೆ ಮೀರಿದ ಖಿಚ್ಚ ಹೆಚ್ಚಿ, ದುಡಿಯಲು ಒಕ್ಕಲಿಗನಂತೆ ತ್ರಾಣವಿಲ್ಲದೆ, ಅವನಂತೆ ಸರಳ ಜೀವನವನ್ನು ನಡೆಸಲು ಅಭ್ಯಾಸವಿಲ್ಲದೆ ಕಂಡವರ ಗುಲಾಮನಾಗುವ ಹಂಬಲ ಹೆಚ್ಚಾಗಿದೆ. ನಮ್ಮ ಉರು ನಮ್ಮ ಮನ, ನನ್ನ ಜಮೀನು, ನಮ್ಮಪ್ಪ ಉತ್ತರೋಲ, ನಮ್ಮಜ್ಞ ಪ್ರೋಜೆಸಿದ ಗುಡಿ. ನಮ್ಮ ದೊಡ್ಡ ಹೋರಿ ಮೇದ ಕಾವಲು ಈ ರಾಷ್ಟ್ರೀಯ ಭಾವನೆ ಅವನಿಗೆ ತಿಳಿಯ ದಂತೆಯೇ ಒಕ್ಕಲಿಗನಲ್ಲಿ ನೇಲಿಸಿದೆ. ತನ್ನ ಹಳ್ಳಿ, ತನ್ನ ಹಳ್ಳಿಯ ಗೌರವ ಎಂದರೆ ಹಿಂದುಳಿದ ಒಕ್ಕಲಿಗನಿಗೆ ಪ್ರಾಣ. ಬುದ್ಧಿಶಕ್ತಿಯಲ್ಲಿಯೂ ಪರಂಪರೆಯಾದ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಮೂಡಬಜಾರವನ್ನು ಕುರುಡರಂತೆ ಅನುಸರಿಸುವುದರಲ್ಲಿಯೂ ಮುಂದುಳಿದ ಹಾರುವನು ಹಿಂದುಳಿದ ಒಕ್ಕಲಿಗನನೆಯೇ ಮಂಕಾಗಿ ಆಚಿರಿಸುತ್ತಾನೆ. ಹೀಗಿರುವಲ್ಲಿ ಒಕ್ಕಲಿಗ ಯಾಕೆ ಸ್ವಾಮಿ ಹಿಂದು, ಅವ ಯಾಕೆ ಸ್ವಾಮಿ ಅನಾಗರಿಕ? ನಿಮ್ಮ ಹಾರುವ ಯಾಕೆ ಮುಂದು, ಯಾಕೆ ನಾಗರಿಕ? ಎಂದನು. ನರಸಿಂಹ ಜೋಯಿಸರು "ನಿನ್ನದು ರಷ್ಟಾದ" ಎಂದರು. ನಾಣಿಯು "ಸ್ವಾಮಿ, ನಮ್ಮಾರು ಹಾರುವರ ಮುಂದುವರಿದರೆ ತಮಗೆ ಗೊತ್ತಿಲ್ಲವೇ? ಹೆಗ್ಗಣಾದಯ್ಯನ ತಮ್ಮನಿಗೆ ಪ್ರಸ್ತಾವಾದಾಗ, ಅವನ ತಮ್ಮನೂ ತಮ್ಮನ ಹೆಂಡತಿಯೂ ಬ್ರಾಹ್ಮಣರ ಆಶೀರ್ವಾದಕ್ಕಾಗಿ ಹಸೆಮಣೆಯ ಮೇಲೆ ಕೂತಿರಲಿಲ್ಲವೇ? ಆಗ ಹೆಗ್ಗಣಾದಯ್ಯನ ತಮ್ಮ ಹೆಂಡತಿಯೊಂದಿಗೆ ಕಿವಿಯಲ್ಲಿ ಏನೋ ಹೇಳಲು ಬಗ್ಗಿದ್ದಾಗ, ಹೆಗ್ಗಣಾದಯ್ಯ, 'ಇದಾವ ಕರ್ಣಮಂತ್ರಗಳು' ಎನ್ನಲಿಲ್ಲವೇ? ಆಗ ತಾವು 'ಭಿ ಭಿ ಚಾಂಡಾಲ' ಎಂಬುದಾಗಿ ಅವನನ್ನು ಬಯ್ಲಿಲ್ಲವೇ? ನಿಮ್ಮ ಮುಂದುಳಿದ ಬ್ರಾಹ್ಮಣರಿಗೆ ಮಂತ್ರದ ಅರ್ಥ ಗೊತ್ತಿದ್ದರೆ ಹಾಗೆ ಬೈಯುತ್ತಿದ್ದರೇ?" (ಕರ್ಣಮಂತ್ರವೆಂಬುದು ಮನುಷ್ಯನು ಸಾಯುತ್ತಿರುವಾಗ ಅರ್ಥವಾ ಸತ್ತಾದ ಮೇಲೆ ಅವನ ಕಿವಿಯಲ್ಲಿ ಹೇಳುವ ಮಂತ್ರ, ಜೀವದೊಂದಿಗೆ ಇರುವವನ ಕಿವಿಗೆ ಅದು ಬೀಳತಕ್ಕದ್ದಲ್ಲ. ಅದು ಅಶುಭದ ಮಂತ್ರ).

ನಾಣಿಯು ಇನ್ನೂ ಮುಂದೆ ಏನೇನು ಹೇಳುತ್ತಿದ್ದನೋ? ನರಸಿಂಹ ಜೋಯಿಸರು ಕೋಪದಿಂದ ಹೊರಟುಹೋದರು.

ಬಸವಯ್ಯನ ಮದುವೆಯ ದಿವಸ ನಮ್ಮಾರು ಜೋಯಿಸರು ಉರಲ್ಲಿರಲ್ಲ ವಾಗಿ ನಾಣಿಯೇ ಬಸವಯ್ಯನಿಗೆ ಪುರೋಹಿತನಾಗಬೇಕಾಯಿತು. ನಾಣಿಯು ಶೀನಪ್ಪನೋಂದಿಗೆ "ಎಲೋ, ನಾನು ಸರಿಯಾಗಿ ಮಂತ್ರ ಹೇಳೋಲ್ಲ, ನಿಜ. ನನಗೆ ಬರೋದು ಇಲ್ಲ. ಅಮರಕೋಶದಿಂದ ನಾಲ್ಕು ವಾಕ್ಯ, ಭಗವದ್ವಿತೀಯಿಂದ ನಾಲ್ಕು ಶ್ಲೋಕ, ರಾಜಶೇಖರವಿಲಾಸದ ಮೊದಲನೆಯ ಪದ್ಯ, ಹದಿಬದೆಯ ಧರ್ಮದ ಪದ್ಯ ಇಷ್ಟು ಹೇಳಿದರೆ ಸಾಕು. ಗಂಡಹೆಂಡಿರು ಮದುವೆಯಾಗಿ ಶಿಷ್ಯಿಯಾಗಿರೋವಾಗ ನಿನ್ನ ಗೊಡ್ಡು ಮಂತ್ರ ಯಾರು ಕೇಳಾರೆ? ನಮ್ಮ ಹಾರುವರಲ್ಲಿ ಎಷ್ಟು ಜನ ಮಂತ್ರ ಸರಿಯಾಗಿ ಹೇಳಿತೇ ಇಲ್ಲೇ ನೋಡಾರೆ? ಒಕ್ಕಲಿಗರು ನಿನ್ನ ಮಂತ್ರಕ್ಕೆ ಬೆಲೆ ಇಟ್ಟಿಲ್ಲ. ಪುರೋಹಿತನ್ನು ಕರೆಯೋದು ಪೂರ್ವದಿಂದ ಬಂದ ಸಂಪ್ರದಾಯ. ಅದರಂತೆ ಕರೆಯುತ್ತಾರೆ, ಅಷ್ಟೇ ಅಂದನು.

ಬಸವಯ್ಯನ ಮದುವೆಗೆ ನಾಣಿಯ ಜತೆಯಲ್ಲಿ ಶೀನಪ್ಪನೂ ಹೋದನು. ಮಾದಿಯ ಮನೆಯ ಬಾಗಿಲಿನಲ್ಲಿ ಒಂದು ಚಪ್ಪರ ಹಾಕಿತ್ತು. ಅದರ ಕೆಳಗಡೆ ಧಾರೆ ನಡೆಯಬೇಕಾಗಿತ್ತು. ನಾಣಿಯನ್ನು ಕಂಡಕೊಡಲೇ ಒಕ್ಕಲಿಗರಲ್ಲಾ ಸದಗರದಿಂದ ಅವನಿಗೆ ಸ್ವಾಗತ ಬಯಸಿದರು. ವಧೂವರರು ಚಪ್ಪರದಲ್ಲಿ ಸೇರಿದ ಕೂಡಲೇ ನಾಣಿಯು "ರಾಜಶೇಖರವಿಲಾಸ"ದ ಮೊದಲನೆಯ ಪದ್ಯವನ್ನು ಎರಡು ಸಲ ಗಟ್ಟಿಯಾಗಿಯೂ ಸ್ವಷ್ಟವಾಗಿಯೂ ಪರಿಸಿದನು. ಅನಂತರ "ಕಸ್ತೂರಿತಿಲಕೇ ಲಲಾಟಪಲಕೆ" ಎಂಬುದಾಗಿ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ಹೇಳಿ, "ಬಸವಯ್ಯ, ಎಲ್ಲಿ ಪುಟ್ಟಮಲ್ಲಿಗೆ ತಿಲಕ ಹಚ್ಚು" ಎಂದನು. ಬಸವಯ್ಯನು ನಾಜಿಕೆಯಿಂದ ತಿಲಕವನ್ನು ಹಚ್ಚಿದನು. ಅನಂತರ 'ವಕ್ಷಸ್ಥಲೀ ಕುಂಕುಮಂ - ಅರಸಿನ ಕುಂಕುಮ ಹಚ್ಚು' ಎಂದನು. ಬಸವಯ್ಯನು ಅದರಂತೆ ಮಾಡಿದನು. ಆಮೇಲೆ ನಾಣಿಯು "ಶ್ರೀ ರಾಮಾನುಜಕೌಸ್ತಭದ್ಯತೀ ಕಿರತಪ್ಪಾಂಜಲಿ ಹೇಪವಕೋರಂಗಸ್ಸಿತೆ" ಎಂಬುದಾಗಿ ಹೇಳಿ, 'ಎಲ್ಲಿ ತಲೆಗೆ ಪುಟ್ಟವನ್ನು ಮುಡಿಸು' ಎಂದನು. ಬಸವಯ್ಯನು ನಗುನಗುತ್ತಾ ಹೂವನ್ನು ಮುಡಿಸಿದನು. ಅನಂತರ ನಾಣಿಯು "ಅಫಟಿನಾ ಫಟಿತ ಸಂಯುಕ್ತಂ ಬ್ರಹ್ಮ ಕಟ್ಟಿದ ಕಂಕಣಂ" ಎಂಬುದಾಗಿ ಗಟ್ಟಿಯಾಗಿ ಹೇಳಿ, "ಕಟ್ಟಿ ಕಂಕಣ" ಎಂದನು. ಬಸವಯ್ಯನು ಕಂಕಣವನ್ನು ಕಟ್ಟಿದನು. ಆಮೇಲೆ ನಾಣಿಯು ಗಂಡ ಹೆಂಡಿರಿಬ್ಬರನ್ನೂ ಸೇರಿಸಿ, ಕದರಿನ ಜನಿವಾರದ ನೂಲನ್ನು ಅವರ ಸುತ್ತ ಇಪ್ಪತ್ತು - ಮೂವತ್ತು ಸುತ್ತು ಪಿಟಪಿಟನೆ ಮಂತ್ರವನ್ನು ಹೇಳುತ್ತಾ ಸುತ್ತಿ. 'ಹರಿಣಾಪಿ ಬ್ರಹ್ಮಣಾಪಿ ಸುರ್ಯರಪಿ ಲಲಾಟ ಲಿಖಿತಾ ರೇಖಾ' ಎಂಬ ಶ್ಲೋಕವನ್ನು ಹೇಳಿ, "ಮಂಗಳಂ ಕೋಸಲೀಂದ್ರಾಯ ಮಹನೀಯ ಗುಣಾತ್ಮನೇ ! ಚಕ್ರವರ್ತಿ ತನೂಜಾಯ ಸಾರ್ವಭೂಮಾಯ ಮಂಗಳಂ 11 ಲೋಕಕ್ಕೆಲ್ಲಾ ಮಂಗಳವಾಗಲಿ, ಚಕ್ರವರ್ತಿಗೆ ಸಮಾನವಾದ ಮಗ ದಂಪತೀಗಳಿಗೆ ಹುಟ್ಟಲಿ" ಎಂಬುದಾಗಿ ಆಶೀರ್ವದಿಸಿದನು. ನಾಣಿಗೆ ಪದ್ಧತಿಯಂತೆ ಗಂಡಹೆಂಡರು ದಣಿಕ್ಕಿದರು. ಆಮೇಲೆ ನಾಣಿಯೂ ಶೀನಪ್ಪನೂ ತಮ್ಮ ತಮ್ಮ ಮನೆಗಳಿಗೆ ಹೋದರು.

ಅನಂತರ ರಾತ್ರಿಯ ಉಂಟದ ಏಪಾರಡು ನಡೆಯತೊಡಗಿತು. ನಾವು ಉಂಟಕ್ಕೆ ಕರೆಯಬೇಕಾದರೆ "ಈ ಮಧ್ಯಾಹ್ನ ಭಗವದಾರಾಧನೆಗೆ ದಯಮಾಡಿಸಬೇಕು" ಎಂದು ಮುಂತಾಗಿ ಕರೆಯುತ್ತೇವೆ. ನಮೂರು ದೇವಸ್ಥಾನಕ್ಕೆ ಬ್ರಾಹ್ಮಣರನ್ನು ಉಂಟಕ್ಕೆ ಕರೆಯು ಬೇಕಾದರೆ, ಉರಿನ ಸುತ್ತಾ ಗಂಟೆ ಮೂರು ಸಲ ಬಾರಿಸಬೇಕು. ಉಂಟಕ್ಕೆ ಹೋಗುವುದಕ್ಕೆ ಅದೇ ಗುರುತು. ಒಕ್ಕಲಿಗರು ಹಾಗೆ ಕರೆಯುವುದಿಲ್ಲ. ನಮೂರು ಒಕ್ಕಲಿಗರು "ಇಷ್ಟೇಕೆ ಒಲೆಗೆ ಬೆಂಕಿ ಇಸ್ವೇಡಿ" ಎಂಬುದಾಗಿ ಕರೆಯುತ್ತಾರೆ. ಹಳ್ಳಿಗಳಿಗೆ ಹೋಗಿದ್ದ ಜೀಟಿಗಳಲ್ಲಿ 'ಇಂತಾ ದಿವಸ ದಾರೆ. ಇಷ್ಟೇಕೆ ಒಲೆಗೆ ಬೆಂಕಿ ಇಸ್ವೇಡಿ' ಎಂದೇ ಬರೆದಿದ್ದಿತು ಮದುವೆಗೆ ವೊದಲ ದಿವಸ ದೇವರ ಉಂಟವೆಂದು ಮಾಡುತ್ತಾರೆ. ಅದರಲ್ಲಿ ಒಂದು ಆಡನ್ನು ಕುಯ್ಯವ ಪದ್ಧತಿ, ಆ ಉಂಟಕ್ಕೆ ಸಾಧಾರಣವಾಗಿ ಗಂಡಸರನ್ನು ಮಾತ್ರ ಕರೆಯುತ್ತಾರೆ. ಆಗ ಉಂಟಕ್ಕೆ ಕರೆಯಬೇಕಾದ್ದೆ "ಇಷ್ಟೇಕೆ ಗಂಡಸರಿಗೆ ಉಣಿಕೆ ಇಸ್ವೇಡಿ" ಎಂಬುದಾಗಿ ಕರೆಯುತ್ತಾರೆ. ಗಂಡಸರನ್ನು ಹೆಂಗಸರನ್ನು ಮಾತ್ರ ಕರೆಯಬೇಕಾದರೆ "ಇಳ್ಳಿಕೆ ಮನ್ನಿ ಗಂಗಾ ಎಂಜಲ್ಯಾಡಬೇಡಿ" ಎಂಬುದಾಗಿ ಹೇಳುತ್ತಾರೆ.

ನಮ್ಮ ಹೆಚ್ಚಿಯಲ್ಲಿ ಸಾಧಾರಣವಾಗಿ ಮದುವೆ ಕಾಲದಲ್ಲಿ ಯಾವುದಾದರೂ ಪಂಚಾಯಿ ಬಿದ್ದೇ ಬೀಳುತ್ತದೆ. ಒಂದು ಮದುವೆ ಆದ ಮೇಲೆ ಮತ್ತೊಂದು ಮದುವೆ ನಡೆಯುವವರೆಗೆ ಉರಿನಲ್ಲಿ ಯಾರು ಯಾರಿಗೆ ಯಾವ ಯಾವ ಕಾರಣದಿಂದ ವ್ಯಾಘ ಬಂದಿದ್ದರೂ ಆ ದಿವಸ ಅದು ಶೀಮಾನವಾಗಿ ಬಿಡುತ್ತದೆ. ಹಾಗೆ ಶೀಮಾನವಾದ

ಹೊರತು ಯಾರೂ ತುತ್ತನ್ನು ಮೇಲಕ್ಕೆ ಎತ್ತುವುದಿಲ್ಲ. ಸಾಧಾರಣವಾಗಿ ಇಂಥ ಪರಿಚಾಯಿಗಳಿಗೆ ನ್ಯಾಯ ಎಂದು ಹೆಸರು. ಎಲೆಯ ಮುಂದೆ ಕುಳಿತ ನಂತರ ಉಟಕ್ಕೆ ಮುಂಚೆ ದೂರನ್ನು ಹೇಳಲು ಎಲ್ಲರಿಗೂ ಸಮವಾದ ಅಧಿಕಾರವುಂಟು. ಅಲ್ಲಿ ಯಾವ ಪಿಳ್ಳಿಯ ಮಾತನ್ನು ಎತ್ತಿಹಾಕುವಂತಿಲ್ಲ. ನ್ಯಾಯವು ಬಹಳ ದಕ್ಷತೆಯಿಂದ ಸ್ವಪ್ರಕೃತಿಯಾಗಿ ಪರವಹ್ಕೆದ ಭೇದವಿಲ್ಲದೆ, ಹತ್ತು ಹಳ್ಳಿಯವರ ಎದುರಿನಲ್ಲಿ ತೀಮಾರ್ಚನಿಸಲ್ಪಡುತ್ತದೆ. ಈ ನ್ಯಾಯ ಯಾವ ಕೋಟ್ಟು ನ್ಯಾಯಕ್ಕೂ ಕಡಿಮೆಯಾದುದಲ್ಲ. ಹಳ್ಳಿಯ ಕೊಳೆಯೆಲ್ಲಾ ಆ ನ್ಯಾಯದೊಂದಿಗೆ ನಿರ್ಮಲವಾಗುತ್ತದೆ. ಆದರೆ ಉಟ ಒಂದೊಂದು ವೇಳೆ ಸ್ವಲ್ಪ ಹಳೆಸಿಹೊಗುವುದೂ ಉಂಟು.

ಬಸವಯ್ಯನ ಮದುವೆ ಉಟದಲ್ಲಿ ಅಂಥ ನ್ಯಾಯ ಯಾವುದೂ ಬೀಳುವ ಪ್ರಸಂಗ ಕಾಣಲಿಲ್ಲ. ರಾತ್ರಿ ಹನ್ನೆರಡು ಗಂಟೆಗೆ ಉಟ ಮುಗಿಯಬಹುದೆಂದೂ ಅನಂತರ ಕೋಲಾಟದಲ್ಲಿ ವಿನೋದವಾಗಿ ಒಂದರೆಡು ಗಂಟೆಗಳನ್ನು ಕಳೆಯಬಹುದೆಂದೂ ಜನರು ಉಹಿಸಿದ್ದರು. ನಡುಬೀದಿಯ ಬೆಳದಿಂಗಳಿನಲ್ಲಿ ಎಲ್ಲರಿಗೂ ಮೂರು ಎಲೆಗಳನ್ನೂ ಹಂಚಿಕಡಿಗಳನ್ನೂ ಕೊಟ್ಟು, ಅವರೆಲ್ಲರೂ ಎಲೆಗಳನ್ನೂ ಹಚ್ಚಿಕೊಂಡು ಕುಳಿತ ನಂತರ ಬಡಿಸುವುದಕ್ಕೆ ಪ್ರಾರಂಭವಾಯಿತು. ಆಗ ಮಾದನು ಎದ್ದು ನಿಂತು 'ಹನ್ನೆರಡು ಹಳ್ಳಿಯ ಮಾನ್ಯರಿರಾ, ನಂದೊಂದು ನ್ಯಾಯ ಅಯ್ಯ' ಎಂದನು. ನ್ಯಾಯ ಎಂದಮೇಲೆ ನಾಲ್ಕು - ಐದು ಗಂಟೆ ಹಿಡಿಯುವುದೆಂದು ಬಡಿಸುವುದಕ್ಕೆ ಬಂದಿದ್ದವರು ಹಿಟ್ಟನ್ನೂ ಅನ್ನವನ್ನೂ ಒಳಗಿಟ್ಟು ತೆಪ್ಪಿಗೆ ಕುಳಿತರು. ಮಾದನು ಯಾವಾಗಲೂ ಯಾರ ಮೇಲೂ ಸಭೆಗಳಲ್ಲಿ ದೂರು ತಂದವನ್ನಲ್ಲ. ದೂರು ತರುವುದು ಅವನ ಸ್ಥಾವರವಾಗಿರ ಲಿಲ್ಲ. ಈಗ ಅವನು ಎದ್ದು ನಿಂತುದರಿಂದ ಎಲ್ಲರಿಗೂ ಆಶ್ಚರ್ಯವಾಯಿತು. ತಳವಾರ ಕರಿಯನಿಗೆ ಸ್ವಲ್ಪ ಭಯವುಂಟಾಯಿತು. ಮಾದನು ಈ ರೀತಿ ಹೇಳಿದನು "ತಳವಾರ ಕರಿಯ ಈ ಮಧ್ಯ ಸಂದರ್ಭದಲ್ಲಿ ಮಾಡಿರೋ ಆಚಾರ ನಮೂರ್ದೆ ಹೆಸರು ತರೋಹಂಗಿಲ್ಲ. ಇಂತಾ ಇಚಾರ ಹೊರಿನೋರೆ ತಿಳಿದ್ದೆ ಅವರು ತಮ್ಮಾರಲ್ಲಿ ನಮ್ಮ ಹಾಸ್ಯ ಮಾಡೆಬ್ಬಂಡು ನಗ್ತಾರೆ; ಈ ನ್ಯಾಯ ತೀಮಾರ್ಚನ ಆದ ಹೊತ್ತು ತುತ್ತು ಎಷ್ಟೋ ಹಂಗಿಲ್ಲ" ಎಂದನು. ಅನಂತರ ತಳವಾರನು ಇನ್ನೂರಿಗೆ ಹೇಳಿಕೊಟ್ಟಿದು, ಇನ್ನೂರು ಪುಟ್ಟಮಲ್ಲಿಗೆ ಇಲ್ಲದ ಭಯವನ್ನು ಹುಟ್ಟಿಸಿದುದು, ಬುಡಬುಡಕೆ ಹೆಂಗಸಿಗೆ ಕರಿಯನು ಲಂಚಕೊಟ್ಟು ಅವಳಿಂದ ಸುಳ್ಳಸಕನ ಹೇಳಿಸಿದುದು -ಇವುಗಳನ್ನೆಲ್ಲಾ ಹೇಳಿ "ಕರಿಯನಿಗೆ ಈ ತಪ್ಪಿಗೆ ತಕ್ಕ ಅಪರಾಧ ವಿಧಿಸದೆ ಇದ್ದರೆ ಹಿಟ್ಟಿನ್ನು ಮುದ್ದೆ ಮುರಿಯೋ ಹಂಗೆ ಇಲ್ಲ" ಎಂಬುದಾಗಿ ಹೇಳಿ ಕುಳಿತುಕೊಂಡನು. ತಳವಾರನಿಗೆ ಮಾದನ ಮಾತುಗಳನ್ನು ಕೇಳಿ ಕೋಪವುಂಟಾಯಿತು. ಅವನು "ಇದೆಲ್ಲಾ ಸುಳ್ಳ, ಇದೆ ಸಾಕ್ಷಿ ಯಾರೂ ಇಲ್ಲ. ನನ್ನ ಮೇಲಿನ ಜಿದ್ದಿನಿಂದ ನೀನು ಹಿಂಗೆ ಹೇಳಿಯೆ" ಎಂದನು. ಅನಂತರ ಸಭಾಸದರು ಪೂಜಾರಿಯನ್ನು ಕರೆಸಿ "ನಿನ್ನ ದೇವರ ಮೇಲೆ ಆಣ ಹಾಕಿ ಹೇಳು" ಎಂದರು. ಪೂಜಾರಿಯು ಇದ್ದ ವಿಚಾರಗಳನ್ನು ಒಪ್ಪಿಕೊಂಡನು. ಕೊನೆಗೆ ತಳವಾರ ಕರಿಯನು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ತಾನು ಮಾಡಿದುದು ತಪ್ಪೆಂದೂ ಮನ್ನಿಸಬೇಕೆಂದೂ ಹೇಳಿ ಸಭೆಗೆ ದಳ್ಳಿಕ್ಕಿದನು. ಅವನಿಗೆ ಎರಡು ರೂಪಾಯಿ ದಂಡವನ್ನು ಹಾಕಿದರು. ಉಟ ರಾತ್ರಿ ಎರಡು ಗಂಟೆಗೆ ಮುಗಿಯಿತು.

ಬಸವಯ್ಯನ ಮದುವೆಯಲ್ಲಿ ನಮ್ಮ ಉರಿನಂತೆ ಹಿಂದೆ ಒಂದು ಸಲ ನಡೆದಿದ್ದಂತೆ ಎಲೆ ಅಡಿಕೆ ವ್ಯಾಜ್ಯ ನಡೆಯದಂತೆ ಮಾದನು ಏಪಾಡು ಮಾಡಿದ್ದನು. ನಮ್ಮ ಉರಿನ ಸುತ್ತ ಮಾಮೂಲು ಆಗಿರುವ ಹನ್ನೆರಡು ಗ್ರಾಮದ ಪಟ್ಟೆಲರಿಗೂ ಹನ್ನೆರಡು ಕಟ್ಟಿ ಏಳೆಯದೆಲೆ ಮತ್ತು ಹನ್ನೆರಡು ಸೇರು ಅಡಕೆಯನ್ನು ಕಳುಹಿಸಿದರು. ಒಕ್ಕುಲಿಗರಲ್ಲಿ ಎಲೆ ಅಡಕೆ ಗೌರವ ಬಹಳ ಹೆಚ್ಚಾದುದು. ಎಲೆ ಅಡಕೆ ಕೊಡುವುದರಲ್ಲಿ ಅವರು ಬಹಳ ಧಾರಾಳಿಗಳಾಗಿರುತ್ತಾರೆ. ಇಷ್ಟವು ಏಳೆಯದೆಲೆ, ಒಂದು ಬೋಗಸ ಅಡಕೆಗೆ ಕಡಿಮೆಯಾಗಿ ಅವರು ಯಾರಿಗೂ ಕೊಡುವುದಿಲ್ಲ. ಮದುವೆಗಾಗಿ ನೂರು ಹಿಂಡಿ, ಇನ್ನೂರು ಹಿಂಡಿ ಎಲೆಗಳನ್ನು ಕೊಳ್ಳುವುದು ಅವರ ಪದ್ಧತಿ.

ಮದುವೆಯಲ್ಲಿ ಎಲೆ ಅಡಕೆ ಕೊಡೆಕಾದರೆ, ಒಕ್ಕುಲಿಗರು ನಮ್ಮಂತೆ ಒಂದು ಏಳೆಯದೆಲೆಯೋಳಿಗೆ ಒಂದು ಸಾಸಿವಕಾಳಿನಷ್ಟು ಅಡಕೆ ಇಟ್ಟು ಅದಕ್ಕೆ ಒಂದು ಮುಳ್ಳನ್ನೋ ಗುಂಡುಸೂಜಿಯನ್ನೋ ಚುಚ್ಚಿ ಕೊಡುವುದಿಲ್ಲ. ನಮ್ಮಲ್ಲಿ ಅದಕ್ಕೆ ಕಚ್ಚೆ ಎಲೆ ಎಂದು ಹೆಸರು. ನಾವು ಅದನ್ನು ಕುಳಿತ ಸ್ಥಳದಲ್ಲಿಯೇ ಹಾಕಿ ಹೋಗುತ್ತೇವೆ.

ಒಕ್ಕುಲಿಗನ ಮದುವೆಯಲ್ಲಿ ಒಂದು ಭಾರಿ ಕುಕ್ಕೆಯಲ್ಲಿ ನೂರಾರು ಕಟ್ಟಿ ಎಲೆಯನ್ನೂ ಮತ್ತೊಂದು ಕುಕ್ಕೆಯಲ್ಲಿ ನಾಲ್ಕು ಮಣ ಅಡಕೆಯನ್ನು ಇಟ್ಟುಕೊಂಡು, ಒಬ್ಬೊಬ್ಬನಿಗೆ ಒಂದು ಕಟ್ಟಿ ಎಲೆ, ಒಂದು ಬೋಗಸೆ ಅಡಕೆಯಂತೆ ಇಬ್ಬರೂ ಕೊಟ್ಟುಕೊಂಡು, ಹೋಗುತ್ತಾರೆ. ಒಕ್ಕುಲಿಗರಲ್ಲಾ ದುಪಟಿಯೋಡಿ ಆ ಎಲೆ ಅಡಕೆಯನ್ನು ತೆಗೆದುಕೊಳ್ಳು ಶಾರೆ. ಆ ಕಾಲದಲ್ಲಿ ಯಾರನ್ನಾದರೂ ಮರೆತರೆ ದೊಡ್ಡ ಮನಸ್ತಾಪವೇ ಉಂಟಾಗುತ್ತದೆ.

ಮದುವೆಯಾದ ಕೂಡಲೆ ಹೆಂಡತಿಯನ್ನು ಕರೆದುಕೊಂಡು ಪೆರಿಯಾ ಪಟ್ಟಣಕ್ಕೆ ಹೋಗಬೇಕೆಂಬುದು ಬಸವಯ್ಯನ ಇಷ್ಟವಾಗಿತ್ತು. ಆದರೆ ಮದುವೆಯ ಕಾಲವಾದುದರಿಂದ ನಮ್ಮ ಉರಿನ ಓಲಗದವರು ಬೇರೆ ಹಳ್ಳಿಗೆ ಹೋಗಿದ್ದರು. ಓಲಗ ಬರುವವರೆಗೆ ಬಸವಯ್ಯ ನಮ್ಮಾರು ಬಿಟ್ಟಿ ಹೊರಡುವಂತಿರಲಿಲ್ಲ. ಮದುವೆಯಾದ ಮೇಲೆ, ಓಲಗವಿಲ್ಲದೆ ಗಂಡ ಹೆಂಡರನ್ನು ಅವರ ಉರಿಗೆ ಸಾಗ ಕಳುಹಿಸುವುದು ವಾಡಿಕೆಯಿಲ್ಲ. ಹಳ್ಳಿಗಳಲ್ಲಿ ಓಲಗ ಸಿಕ್ಕಿದೆ ಗಂಡಿನ ಕಡೆಯವರು ಎರಡು-ಮೂರು ತಿಂಗಳು ಹೆಚ್ಚಿನ ಮನಸೆಯಲ್ಲಿ ಇದ್ದುದುಂಟು. ಅಂತೂ ಇಪ್ಪತ್ತೆದು ದಿವಸಗಳ ನಂತರ ಅವರು ಉರಿಗೆ ಬಂದರು. ಉರಿನವರೆಲ್ಲಾ ಓಲಗದೊಂದಿಗೆ ಹೋಗಿ ಬಸವಯ್ಯನನ್ನೂ ಪುಟ್ಟಮಲ್ಲಿಗೆಯನ್ನೂ ಪೆರಿಯಾ ಪಟ್ಟಣಕ್ಕೆ ದಾರಿ ಕಳುಹಿಸಿ ಬಂದರು.

ಬಸವಯ್ಯ ಪುಟ್ಟಮಲ್ಲಿಗೆಯನ್ನು ಪೆರಿಯಾ ಪಟ್ಟಣಕ್ಕೆ ಕರೆದುಕೊಂಡು ಹೋದನು. ನಮ್ಮಾರು ಪುಟ್ಟಮಲ್ಲಿಗೆಯ ಗಂಡ ಪೆರಿಯಾಪಟ್ಟಣದ ಸಾಹುಕಾರ ಬಸವಯ್ಯನೆಂದು ತಿಳಿದಾಗ ನಮ್ಮ ಉರಿನವರು ಆನಂದದಿಂದ ಕುಣಿದರು. ಪುಟ್ಟಮಲ್ಲಿಗೆ ಮೊದಲು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಬಹಳ ಆಶ್ಚರ್ಯವಾಯಿತು. ಅನಂತರ ಸಂತೋಷವುಂಟಾಯಿತು. ಈಗಂತೂ ಅವಳು ತಾನು ಮಟ್ಟದಿನಿಂದಲೂ ಸಾಮುಕಾರನ ಹೆಂಡತಿಯಾಗುವುದಕ್ಕಾಗಿಯೇ ಬೆಳೆದಳ್ಳೋ ಎಂಬಷ್ಟು ಸ್ವಾಭಾವಿಕವಾದ ರೀತಿಯಲ್ಲಿ ಆ ದೊಡ್ಡ ಮನೆಯ ಕೆಲಸಕಾರ್ಯಗಳನ್ನು ಸಾಗಿಸಿಕೊಂಡು ಹೋಗುತ್ತಿದ್ದಾಳೆ. ಅವಳ ಗಾಂಧಿಯ್, ಉದಾರತೆ, ಇತರರಿಗೆ ಸಹಾಯ ಮಾಡಬೇಕೆಂಬ ಅವಳ ಆಸ್, ನಮ್ಮ ಉರು ನಮ್ಮ ಜನರನ್ನು ಕಂಡರೆ ಅವಳಿಗಿರುವ ಹೆಚ್ಚಾದ ಅಭಿಮಾನ -ಇವು ಆ ಸಾಮುಕಾರನ ಹೆಂಡತಿಗೆ ಭೂಷಣವಾಗಿವೆ.

* * *

ಕಥೆಗಾರರ ಪರಿಚಯ: ಗೋರೂರು ರಾಮಸ್ವಾಮಿ ಅಯ್ಯಂಗಾರ್: ಇವರು 1904 ಜುಲೈ 4ರಂದು ಅರಕಲಗೂಡು ತಾಲೂಕಿನ ಗೋರೂರುಲ್ಲಿ ಜನಿಸಿದರು. ವಿದ್ಯಾಭ್ಯಾಸದ ನಂತರವು ಮದ್ರಾಸಿನ 'ಲೋಕಮೈತ್ರೆ' ಎಂಬ ಕನ್ನಡ ಪತ್ರಿಕೆಯ ಉಪಸಂಪಾದಕರಾಗಿ ಕೆಲಕಾಲ ಕಾರ್ಯಚಟುವಟಿಕೆ ನಡೆಸಿದರು. ಗಾಂಧಿಜಿಯವರ ಪ್ರಭಾವಕ್ಕೂಳಗಾಗಿ ಚಲೇಜಾವ ಚಳವಳಿಯಲ್ಲಿ ಭಾಗವಹಿದರು. ಭಾರತ ಸ್ವಾತಂತ್ರ್ಯ ಯೋಜನೆ, ಹಳ್ಳಿ ಜಿತ್ತರಳು, ನಮ್ಮ ಉರಿನ ರಸಿಕರು, ಹಳ್ಳಿಯ ಬಾಳು, ಗರಡಗಂಬದ ದಾಸಯ್ಯ, ಅಮೇರಿಕಾದಲ್ಲಿ ಗೋರೂರು ಮೊದಲಾದ ಕೃತಿ ರಚಿಸಿದ್ದರು. ಇವರ ಭೂತಯ್ಯನ ಮಗ ಅಯ್ಯ (ಕಥೆ) ಹಾಗೂ ಹೇಮಾವತಿ (ಕಾದಂಬರಿ) ಚಲನಚಿತ್ರಗಳಾಗಿವೆ. ಇವರ ಕಾದಂಬರಿಗಳು: ಪುನರ್ಜನ್ಮ, ಮೆರವಣಿಗೆ, ಹೇಮಾವತಿ, ಉರವಚಿ. ಕಥೆಗಳು: ವೈಯಾರಿ, ಶಿವರಾತ್ರಿ, ಗೋಪುರದ ಬಗಿಲು, ಕಮ್ಮಾರವೀರ, ಭದ್ರಾಚಾರಿ, ಕನ್ನಾಕುಮಾರಿ, ಮತ್ತು ಇತರ ಕಥೆಗಳು. ಇವರಿಗೆ ಲಭಿಸಿದ ಪ್ರಶಸ್ತಿಗಳು: 1969ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ, 1973ರಲ್ಲಿ ಗೋರೂರು ಗೌರವ ಗ್ರಂಥ ನೀಡಿ ಗೌರವಿಸಲಾಯಿತು. 1974ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ ಪದವಿ ನೀಡಿತು. 1980ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1982ರಲ್ಲಿ ಸಿರಸಿಯಲ್ಲಿ ಜರುಗಿದ 55ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸೆಪ್ಟೆಂಬರ್ 28, 1991ರಲ್ಲಿ ಬೆಂಗಳೂರಿನಲ್ಲಿ ಮರಣ ಹೊಂದಿದ್ದರು.

ಪದಗಳ ಅಧ್ಯಾ: ಚರಿ- ನಾರು ಅಥವಾ ಸೆಣಬಿನ ಮರಿ. ಮೇಡಾಗಿದ್ದು-ಎತ್ತರ. ಮುಂಬು-ಸಾಲು. ವಪನ, ವಮನ - ವಾಂತಿ. ಅಭ್ಯಾಗತ-ಅಮಂತ್ರಣವಿಲ್ಲದೆ ಮನೆಗೆ ಬಂದ ಅತಿಥಿ. ವೇಚಣ-ಯೋಚನೆ. ಪರಾಣ-ಪ್ರಾಣ. ಹೋರಿಗರು-ಗಂಡು ಕರು. ಬರಾವು-ಜೋರು, ರಭಸ. ಅರೇಗ್ಯ-ಅಯೋಗ್ಯ. ರಡ್ಡಾದ-ಬಂಡುವಾದ. ಆಡು-ಮೇಕೆ. ಹಿಂಡಿ-ವಿಶ್ವದ ಎಲೆಯ ಕಟ್ಟು.

ಆಶಯ: ಶತ ಶತಮಾನಗಳಿಂದ ನಡೆದು ಬಂದ ಸಂಪ್ರದಾಯ, ಆಚರಣೆಗಳ ಬದುಕು ಅಯಾ ಸಮುದಾಯಗಳಲ್ಲಿ ಹೇಗೆ ನಡೆದುಕೊಂಡು ಬರುತ್ತಿತ್ತು ಎಂಬುದು ಪುಟ್ಟಮಲ್ಲಿ ಕಥೆಯಲ್ಲಿ ವ್ಯಕ್ತವಾಗಿದೆ. ಅಲ್ಲದೇ ಶಿಕ್ಷಣವೇ ಇಲ್ಲದ ಗ್ರಾಮದಲ್ಲಿ ಅಥವಾ ಗ್ರಾಮಗಳಲ್ಲಿ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಬೆಂಗಳೂರು ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿ - ತನ್ನ ಒಬ್ಬಳು ತಂಗಿಯ ಜೊತೆ ವಾಸಿಸುತ್ತಿದ್ದ ಪುಟ್ಟಮಲ್ಲಿಗೆ ಮೇಲೆ, ಅನೇಕ ದುಷ್ಪರ ಕಣ್ಣ ಬಿದ್ದರು, ಯಾವುದೇ ತರಹದ ಆಸೆ ಆಕಾಂಕ್ಷೆಗಳಿಗೆ ಒಳಗಾಗದೆ, ತಾನು ಮದುವೆಯಾಗುವ ಹುಡುಗ ಬಡವನದರೂ ಸರಿ, ನನ್ನಷ್ಟೇ ಶ್ರಮಜೀವಿಯಾಗಿರಬೇಕು ಎಂದು ಬಸವಯ್ಯನನ್ನು ಆಯ್ದು ಮಾಡಿಕೊಂಡು ಮದುವೆಯಾಗುತ್ತಾಳೆ. ಶಾಸ್ತ್ರ-ಪುರಾಣ, ದೇವರುಗಳನ್ನು ನಂಬಿ ಬದುಕಿದ್ದ ಪುಟ್ಟಮಲ್ಲಿ ಮತ್ತು ಅಮಾಯಕ ತಾಯಿಗೆ ಪೂಜಾರಿಯ ಕಪಟ ತನ ಮತ್ತು ಶಾಸ್ತ್ರ ಹೇಳುವವರ ಹೊಣೆ ತುಂಬಿಸಿಕೊಳ್ಳುವ ಕರಾಳತನ ಈ ಕಥೆಯಲ್ಲಿ ವ್ಯಕ್ತವಾಗಿದೆ. ಇಂದಿನ ಕಾಲದಲ್ಲಿ ಹಣ ಉಳ್ಳವನನ್ನೇ ಹುಡುಕುವ ಹೆಣ್ಣು ಮಕ್ಕಳಿಗೆ ಮತ್ತು ತಂದೆ-ತಾಯಿಯಂದಿರಿಗೆ ಹಾಗೂ ಅಣ್ಣಿ-ತಮ್ಮಂದಿರಿಗೆ, ನೆಮ್ಮೆದಿಯೇ ಬದುಕು ಎಂದು ಹೇಳುವ ಪುಟ್ಟಮಲ್ಲಿಯ ಕಥೆ ವಾಸ್ತವತೆಯನ್ನು ತಿಳಿಸುತ್ತದೆ.

* * *

ಬುಗುರಿ

-ಮೋಗಳ್ಳಿ ಗಣೇಶ್

ಚೆಲುವ ಕೆಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ, ಕಕ್ಷಸು ಗುಂಡಿಗೆ ಬಿದ್ದ ಹೋಯಿತಲ್ಲ ಎಂದು ಸಂಕಟಪಡುತ್ತಾ, ಹಜಾರದ ಗೋಡೆಗೆ ಒರಿಕೊಂಡು ಕೆಣ್ಣು ಮುಖವನ್ನು ಕೆಣ್ಣೀರಿನಿಂದ ವರೆಸಿಕೊಳ್ಳುತ್ತಾ, ಸುಮಾರು ಹೊತ್ತು ಅಲ್ಲೇ ಒಂಟಕಾಲಲ್ಲೇ ನಿಂತಿದ್ದ. ಅಳ್ಳಿಯ ಹಳೆಸಿರೆ ಬಟ್ಟೆಯಿಂದ ತುಂಡುಮಾಡಿ ಆತನ ತಾತನಿಂದ ದಾರಮಾಡಿಸಿಕೊಂಡು, ಬುಗುರಿ ಸುತ್ತಿ ಪಡಸಾಲೆಯ ಗಾರೆ ನೆಲದ ಮೇಲೆ ಬಿಟ್ಟು ಅದು ಗುಯ್ ಎಂದು ನಿದ್ದೆ ಕೊರೆಯುವಾಗ ಕಿವಿಗೊಟ್ಟಿ ತಲ್ಲಿನನಾಗಿ ಆನಂದಗೊಂಡು ಅದರ ನಾದಕ್ಕೆ ತಾನೇ ಇನ್ನೊಂದು ನಾದ ಎಂಬಂತೆ ಸಂತೋಷಗೊಳ್ಳುತ್ತಿದ್ದ. ಬಣ್ಣದ ಹಸಿರು ಬಿಳಿ ಕೇಸರಿ ಬಣ್ಣದ ರಂಗು ಬುಗುರಿ ಈಗ ಚೆಲುವನ ದುರಂತವೋ, ಅವನ ಅಪ್ಪನ ಹಣೆಬರಹವೋ ಇಲ್ಲವೇ ಇಡೀ ಆ ಮನೆ ಮತ್ತು ಕೇರಿ ಜನರ ದುರಾದ್ವಷ್ಟವೋ ಎಂಬಂತೆ, ಹಿಂದೆ ಹಿತ್ತಲಲ್ಲಿ ಮದುವೆ ಸಂದರ್ಭದಲ್ಲಿ ಕಟ್ಟಿಸಿದ್ದ ಕಕ್ಷಸು ಗುಂಡಿಯ ನರಕದಲ್ಲಿ ಬಿದ್ದು ಹೋಗಿತ್ತು.

ಬೇಸರವಾಗಿ ಚೆಲುವ ಹಿತ್ತಲಿಗೆ ಬಂದು ಸಾವಿರಾರು ಕೆಣ್ಣಿಂದ ಚಿಗುರಿ ಭಾರವಾಗಿ ಹಸಿರು ಕಪ್ಪುತ್ತಾ ಕಂಗೊಳಿಸಿದ್ದ ಹೋಂಗೆ ಮರದ ಮೇಲೆ ಹತ್ತಿ ಕುಳಿತ. ಮೇಲಿಂದ ಕಾಣುತ್ತಿರುವ ಇಡೀ ಹೊಲಗೇರಿ ಅವನ ಕೆಣ್ಣಿಗೆ ರಾಚಿ, ಅಸ್ತ್ವಾಸ್ತವಾಗಿ ಚಿಂದಿ ಬಟ್ಟೆಯಂತೆ ತೂತುತೂತಾಗಿ ಕೊಳಕಾಗಿ ಕಾಣಿಸಿತು. ಧ್ಯಾನಸ್ಥ ವೌನಿಯಂತೆ ರೆಂಬೆಗಳ ಮೇಲೆ ಕುಳಿತು ಆ ಹೋಂಗೆ ಹೂಗಳಿಗೆ ಮುತ್ತಿಕೊಳ್ಳುತ್ತಿರುವ ಸಣ್ಣ ಸಣ್ಣ ಹುಳು- ಗಳನ್ನೇ ಮುತ್ತಿಡುವವನಂತೆ ನೋಡಿದ. ಆದರೂ ಬುಗುರಿ ಎಡೆಬಿಡದೆ ಅವನ ತಲೆಯೊಳಗೆ ತಿರುಗುತ್ತಲೇ ಇತ್ತು. ಏನಾದರೂ ಮಾಡಿ ಅದನ್ನು ಹೊರಗೆ ತೆಗೆಯಲೇಬೇಕು. ಮತ್ತೆ ಮತ್ತೆ ಹೋಸ ಬುಗುರಿಗಳನ್ನು ಕೊಂಡುಕೊಳ್ಳಲು ಇನ್ನು ಮುಂದೆ ಸಾಧ್ಯವಾಗುವದಿಲ್ಲ. ಅಂತಹ ಬುಗುರಿ ಮತ್ತಿನ್ನೆಂದೂ ಸಿಗುವುದಿಲ್ಲ. ಯಾಕಾದರೂ ಅಪ್ಪನಿಗೆ ತನ್ನ ಬುಗುರಿಗಳ ಬಗ್ಗೆ ಇಂತಹ ಸಿಟ್ಟು ಎಂದುಕೊಂಡು ದುಃಖಿತನಾದ. ಇದಕ್ಕಿದಂತೆ ಆ ಹಿತ್ತಲುಗಳ ಕಸದ ರಾತ್ಮಿಗಳ ನಡುವಿಂದ, ರೋಜುವಾಳದ ಅಂತಿಂತಹ ಮುಳ್ಳು ಪ್ರೋದೆಗಳಿಂದ ನಾಯಿಗಳು ವಿಪರೀತ ಸಿಟ್ಟಿನಿಂದ ರಭಸವಾಗಿ ಅಟ್ಟಿಸಿಕೊಂಡು ಬರುತ್ತಿರುವುದನ್ನು ತಿರುಗಿನೋಡಿದ. ನಾಯಿಗಳ ಬೊವ್ವಾಗುಟ್ಟುವಿಕೆಯ ಹಿಂದೆಯೇ 'ಕೇಕ್' ಎಂಬ ಇನ್ನೊಂದು ಸದ್ಯ ಬಂತು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಹಂಡಿಯೋಂದನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತಿದ್ದು ಇನ್ನೇನೋ ತನ್ನ ಹಿಂಬದಿಯನ್ನು ಕಚ್ಚಿ ಹೊಲ್ಲುತ್ತತೆ ಎಂದು ಭಯದಿಂದ ಹಿಂದುಮುಂದು ನೋಡಲಾರದೆ 'ಕುಯ್ಯೋ' ಎಂದು ದೊಡ್ಡ ಶಬ್ದ ಮಾಡಿ ಓಡಿಬಂದು 'ಧಡಕ್' ಎಂದು ಅದೇ ಕಕ್ಷಸು ಗುಂಡಿಯ ಒಳಗೆ ಬಿದ್ದು ಹೊಯಿತು. ಜೆಲುವ ಏನನ್ನೂ ಮಾಡಲಾರದಂತಾಗಿ ಓಹ್ಹಾ: ಎಂದುಕೊಂಡು 'ಹಂಡಿ ಏಲ್ ಗುಂಡಿಗ್ ಬಿದ್ದೋಯ್ಯು' ಎನ್ನುತ್ತಾ ಮರದಿಂದ ಕೆಳಗಳಿದು ಓಡಿಬಂದು ಮನಯೋಳಗಿದ್ದ ತನ್ನ ಅವ್ವನಿಗೆ 'ಅವೋ ಅವ್ವ, ನಮ್ಮಿತ್ತು ಕಕ್ಷಸ್ ಗುಂಡಿಪೋಳಗೆ ಅದ್ಯಾರದ್ದೋ ಹಂಡಿ ಬಂದ್ ಬಿದ್ದೋಯ್ಯು' ಎಂದ. ಅವನ ಅವ್ವ 'ಹಾ!' ಎನ್ನುತ್ತಾ 'ಅದ್ಯಾರದ್ದಾ ಹಾಳಾದ ಹಂಡಿಗೆ ನಮ್ಮಿತ್ತು ಗುಂಡಿಲೇ ಇತ್ತೆ ಸಾಯುದು. ಇನ್ನೆಲ್ಲು ಜಾಗಿರಲ್ಲೋ' ಎನ್ನುತ್ತಾ ಹೊರಗೆ ಬಂದು ನೋಡಿದಳು. ಯಾಕೋ ಇದ್ದಃ್ಯಾದಂತೆ ಅವಳ ಮನಸ್ಸು ಬೇಸರಗೊಂಡು ಈ ಹಾಳ್ ಕಕ್ಷಸು ಗುಂಡಿಯನ್ನು ಮುಚ್ಚಿಸಲು ಗಂಡ ಎಂಬ ಕರೋರನಿಂದ ಆಗುತ್ತಿಲ್ಲವಲ್ಲ ಎಂದು ಮನಸೋಳಗೇ ನೋಂದುಕೊಂಡು 'ಲೋ ಜೆಲ್ಲ್ ಪೋಳ್ಲೀಲಿ ನಿಮ್ಮಯ್ಯ ಇಂದೋದು ಕಕೊಂಬರೋಗು, ಏನಾರ ಮಾಡಿ ಎತ್ತಾಕ್ ಬುಡ್ಲಿ ಈಗ್ಗೆ' ಎಂದು ಹೇಳಿ 'ಯಾಯಾರ್ಗೇಂಳ್ಲೋಳಿಯ ಜ್ವಾಕೆ. ಆಮೇಕದೊಂದ್ ಜಗಳಾದು' ಎನ್ನುತ್ತಾ ಹೇಳಿ ಕಳಿಸಿದಳು.

ಜೆಲುವ ತನ್ನ ಬಣ್ಣಿದ ಬುಗುರಿಗೆ ಇಂಥಾ ಗತಿ ಬಂತಲ್ಲಾ, ಅದನ್ನು ಯಾವ ರೀತಿಯಲ್ಲೂ, ಮತ್ತೆ ದಾರಸುತ್ತಿ ಗಾರೆ ನೆಲದ ಮೇಲೆ ಬಿಟ್ಟು ಆಡಲು ಆಗುವದಿಲ್ಲ ಎಂದು ಇನ್ನುಷ್ಟು ನೋಂದುಕೊಂಡ. ಮನಯವರು ಆ ಕಡೆ ಈ ಕಡೆ ಎಲ್ಲಿಯಾದರೂ ಹೋದಾಗ ಕಕ್ಷಸು ಗುಂಡಿಯ ಮೇಲೆ ಹೊದಿಸಿರುವ ತೆಂಗಿನ ಗರಿಗಳನ್ನು ಸರಿಸಿ ಹೊಕ್ಕೆ ಹಾಕಿ ಬುಗುರಿ ಎತ್ತಿಕೊಳ್ಳಬೇಕೆಂದಿದ್ದ ತೈಳಮಾತ್ರ ಆಸೆ, ಈಗ ಮತ್ತಪ್ಪ ನುಚ್ಚನೂರಾಗಿತ್ತು. ಆ ಹಂಡಿ ಏಲಿನ ಬಗ್ಗಡದಲ್ಲಿ ಜಿಗಿದಾಡಿ, ಬುಗುರಿ ಬಿದ್ದಿರುವ ಗುರುತನ್ನೆ ಧ್ವಂಸಮಾಡಬಿಟ್ಟಿರುತ್ತದೆ. ಅಕಸ್ಮಾತ್ ಹಂಡಿಯನ್ನು ಎತ್ತುವಾಗ ಬೇರೆಯವರಿಗೆ ಸಿಕ್ಕಿದರೂ ಕೂಡ ಅಪ್ಪಿಂದ ತನ್ನ ಕ್ರಿಗೆ ಬರುವುದಿಲ್ಲ ಎಂದುಕೊಂಡ. ಹಾಗೆ ಯೋಚಿಸುತ್ತ ಹೋಟೆಗೆ ಬಂದು, ತನ್ನ ಅಪ್ಪ ಗಲ್ಲಾದ ಮೇಲೆ ಕುಳಿತಿರುವ ಏಶೇಷ ಭಂಗಿಯನ್ನು ಗಮನಿಸಿ, ಮೆಲ್ಲಿಗೆ ತನ್ನ ತಾತ ಗುಂಜಾರಯ್ಯನ್ ಬಳಿಬಂದು ಹಂಡಿ ಬಿದ್ದಿರುವ ಸುದ್ದಿಯನ್ನು ಮುಟ್ಟಿಸಿದ. ಗುಂಜಾರಯ್ಯ ಒಮ್ಮೆ ಬೆಚ್ಚಿದಂತೆ ನೋಡಿ ಬೊಂಡ ಬೇಯಿಸುತ್ತಿದ್ದ ಬಾಂಡಿಯೋಳಗೆ ಹಿಟ್ಟನ್ನು ಹಾಕುತ್ತಾ 'ಯೇಯ್ ನಿಜಯೇಳಿಯೋ ಏನ್ ತಮಾಸಯಾಡಿಲಾ. ಅದೆಂಗ ಬಿದ್ದೋಯ್ಯು ಅದೋಳಕೆ, ಏನೆಂತೆದು, ದೊಡ್ಡೋಂ, ಚೆಕ್ಕೋಂ' ಎಂದ. 'ಪ್ರೋಗಪ್ಪೋ ಸುರೂನ ಬಾ. ಇಲ್ಲೆ ಕುಂತಿದ್ರೆ ಆಮೇಕದೇ ಪ್ರೋಯ್' ಎಂದು ಬೇಸರಿಸಿ, ಬೇಗ ಬಂದು ಏನಾದರು ಮಾಡಿ ಹಂಡಿ ಎತ್ತಿದರೆ ಬುಗುರಿ ಸಿಗಬಹುದು ಎಂದು ಉಹಿಸಿಕೊಂಡಂತೆಯೇ 'ತಾಡ್ಲ ಇನ್ನೊಂದೊಬ್ಬೆ ಬೊಂಡ ಬೇಯಿಸ್ ಬುಟ್ಟು ಬತ್ತಿನಿ' ಎಂದ. ಜೆಲುವ ಸಿಟ್ಟಿನಿಂದ ಹಿತ್ತಲಿಗೆ ಬಂದು ಹೊಂಗ ಮರದ ನೆರಳಲ್ಲಿ ಕುಳಿತು ಸಾಯುತ್ತಿರುವ ಹಂಡಿಯನ್ನು ಕಲ್ಪಿಸಿಕೊಳ್ಳುತ್ತಾ, ಅಪ್ಪನ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಕೊರಡು ಮೇಸೆಗಳ ಮರೆಯಲ್ಲಿ ಹಂದಿಯ ವಿಚಾರ ತಿಳಿದರೆ ಏನಾಗುತ್ತದೆಂದು ಭಾವಿಸುತ್ತಾ, ತನ್ನ ಬುಗುರಿ ಹೀಗಾಯಿತಲ್ಲಾ ಎಂದು ಸಂಕಬ- ಗೊಳ್ಳುತ್ತಾ ಆಕಾಶವನ್ನು ನೋಡಿದ.

* * *

ಜೆಲುವನ ತಾತ ಗುಂಜಾರಯ್ಯ ಹೋಟೆಲಲ್ಲಿ ಬೊಂಡವನ್ನು ಬೇಯಿಸಿಯೇ ಹಿತೆಲಿಗೆ ಬರಬೇಕಾಗಿತ್ತು. ಆತುರದಲ್ಲಿ ಹಸಿಹಸಿಯಾಗಿಯೇ ಜೆನ್ನಾಗಿ ಬೇಯಿಸದೆ ಬೊಂಡವನ್ನು ಬಾಂಡಿಯಿಂದ ಎತ್ತು ಹಾಕಿ, ಇನ್ನೊಂದು 'ಪಬ್ಬೆ' ಹಾಕುವ ತೀಮಾರನ ದಲ್ಲಿ ಭರಭರನೆ ಬೊಂಡದ ಹಿಟ್ಟನ್ನು ಕೈಯಿಂದ ಬಾಂಡಿಗೆ ಹಾಕುತ್ತಾ, ಕೈಸುಟ್ಟು- ಕೊಳ್ಳುತ್ತಾ. ಕಕ್ಷಸು ಗುಂಡಿಗೆ ಬಿದ್ದಿರುವ ಹಂದಿಯ ದೃಶ್ಯವನ್ನೇ ಯೋಚಿಸಿದ. ಕಳೆದ ಬಾರಿ ಉರುಂಗ ಸುತ್ತಿ ಅಲೆದು ಮೇಯುವ ತಿಪ್ಪೇಗೌಡರ ಕೋಣ ಮೇಯುತ್ತ ಬಂದು ಇದೇ ಕಕ್ಷಸು ಗುಂಡಿಗೆ ಬಿದ್ದಿದ್ದಾಗ ಯಮಪ್ರಯತ್ನ ಪಟ್ಟು ಅದನ್ನು ಮೇಲೆತ್ತಿದ್ದಾಗ ಉಂಟಾಗಿದ್ದ ರೇಜಿಗೆ, ವಾಸನೆ, ಅಸಹ್ಯಗಳೆಲ್ಲ ನೆನಪಾದವು. ಆ 'ವಿಲೊಗುಂಡಿಯನ್ನು ಮುಚ್ಚಿಸುವ ಯೋಜನೆಯನ್ನು ಬಹಳ ಸಲ ಹಾಕಿಕೊಂಡಿದ್ದರೂ ಹೊಡ ಅದು ತನ್ನ ಹಿರಿಮಗ ಜಿಕ್ಕಣಿಂದ ಸಾಧ್ಯವಾಗದೆ ವಿಫಲವಾಗಿತ್ತು. ಇಂಥಾ ಎಷ್ಟೋ ದೂರುಗಳು ಜಿಕ್ಕಣಿನ ಆ ಕಕ್ಷಸು ಗುಂಡಿಯ ಮೇಲೆ ಬಂದಿದ್ದವು. ತಿಪ್ಪೇಗೌಡರ ಕೋಣ ಆ ಗುಂಡಿಗೆ ಬಿದ್ದ ಹೋಗಿದ್ದಾಗ 'ಹತ್ತಾಳು' ಬಂದು ಹಗ್ಗಿ ಬಿಗಿದು ಬಂದು ದೊಡ್ಡ ಬಂಡೆಯನ್ನೇ ಎಳೆಯುವಂತೆ ಎಳೆದಿದ್ದಾಗ ಆಗಿನ ಈ ಎಲುಗುಂಡಿ ಅದರ ಎರಡು .ಪಟ್ಟು ವಿಸ್ತಾರವಾಗಿ ದೊಡ್ಡ ಗುಂಡಿಯೇ ಆಗಿತ್ತು. ಕೊನೆಗೂ ಕೋಣ ಬಂದು ದಿನವೆಲ್ಲ ಆ ಗುಂಡಿಯಲ್ಲೇ ಇದ್ದಿದ್ದರಿಂದ ಹೊರಗೆ ಬಂದ ಸ್ವಲ್ಪದರಲ್ಲೇ ಸತ್ತು ಹೋಗಿತ್ತು. ಮುಖ್ಯವಾಗಿ ಅದನ್ನು ಮೇಲೆತ್ತಲು ಮಾಡಿದ್ದ ಹಿಂಸಾತ್ಕ ತಂತ್ರದಿಂದಲೇ ಬಹುಪಾಲು ನೋವುಂಟಾಗಿ ಸತ್ತಿತ್ತು. ಹಾಗೆ ಸತ್ತಿದ್ದಕ್ಕೆ ತಿಪ್ಪೇಗೌಡರು ದಂಡರೂಪವಾಗಿ ಹೊ ಕೇಳಿದಾಗ ಜಿಕ್ಕಣ್ಣ ರೌಡಿಗಳ ತರ ಮಾತನಾಡಿ- 'ಅಲ್ಲಾ ಗೌಡ್ ಆ ವಿಲೊಗುಂಡಿಗೆ ನಾವು ಏಳೊಳ್ಳಿದ್ದೇವೆ ಏನಾರ. ಇಂಥಿಂತೆವ್ರ ಯಮ್ಮೆ ಬತ್ತವೆ, ಕುರಿಗೊಳ್ಳ ಬತ್ತವೆ, ಅವೆಲ್ಲನು ಒಳಕ್ಕೆ ಎಳ್ಳಬುಡು ಅಂತಾ. ನಿಮ್ಮೆಮ್ಮೆಗೈ ಬುದ್ದಿ ಇಳಿದ್ದೆ ಅದ್ಯಾಕ್ಕ ಬತ್ತಿತ್ತು ನಮ್ಮ ತಿಪ್ಪೆತಕೆ- ಇದೊಳ್ಳಿ ಸರೋಯುವ್ವಾ. ನಮ್ಮನುಕೊಲ್ಳಿ ನಾವು ಕಕ್ಷಸ್ಯಾಗುಂಡಿ ಮಾಡುಂಡಿದ್ದ್ಲೋ- ಬಂದ್ ಬಿದ್ದ ಸಾಯ್ಯು. ಅಂಥೇ, ನಮ್ಮೊಳ್ಳೆ ಏನಿದ್ದರು. ಯಾವ್ ದಂಡನು ಇಲ್ಲ ಏನೂ ಇಲ್ಲ ಸ್ವಾಮಿ' ಎಂದು ರೋಪು ಹಾಕಿ ಕಳಿಸಿಹಿಟ್ಟಿದ್ದೆ. ಆಗಿನಿಂದಲೂ ಈ ಎಲುಗುಂಡಿಗೆ ಬಂದು ದೊಡ್ಡ ಇತಿಹಾಸವೇ ಬಂದು ಬಿಟ್ಟಿದೆ. ಉರವರೆಲ್ಲ ಏಲ್ ಗುಂಡಿಯ ಮೇಲೆ ಯಾವುದಾದರು ತಗಡನ್ನು ಹೇಳಿಸು, ಇಲ್ಲವೆ ಕಲ್ಲು ಚಪ್ಪಡಿ ಹಾಕಿಸು ಎಂದು ಹೇಳಿದ್ದರೂ ಹೊಡ ಯಾವುದನ್ನು ಮಾಡಿಸಲು ಆಗಿರಲಿಲ್ಲ. ಕೋಣ ಬಿದ್ದಿದ್ದರಿಂದ ಗುಂಡಿ ವಿಸ್ತಾರವಾಗಿ- ಬಿಟ್ಟಿತ್ತು. ಮನ್ನ ಕುಸಿದು ಹಾಳಾಗಿತ್ತು. ಹೀಗಾಗಿ ಅಪ್ಪಗಲಕ್ಷ್ಯ ಕಲ್ಲು ಇಲ್ಲವೆ ತಗಡನ್ನು ಮುಚ್ಚಿಸಲು ಜಿಕ್ಕಣಿಗೆ ಅಸಾಧ್ಯವಾಗಿತ್ತು. ಸುಲಭವಾಗಿ ಸಿಗುವ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ತೆಗಿನ ಗರಿಗಳನ್ನು ಈಗ ಮೇಲೆ ಮುಚ್ಚಿದ್ದೆ. ಹೀಗೆ ಮುಚ್ಚಿದ್ದೇ ಆ ನಂತರ ಉರಿನ ಸುತ್ತಲೂ ಹಬ್ಬಿಕೊಳ್ಳುವ ಎಷ್ಟೋ ತಮಾಸೆಗಳಿಗೆ, ದುರಂತಗಳಿಗೆ ದಾರಿ ಮಾಡಿಕೊಟ್ಟತ್ತು.

* * *

ಗೌಡರ ಆ ಕೋಣವನ್ನು ಆನಂತರ ಮಾಡಿಗರ ಯಾಲಕ್ಕುಯ್ಯ ಬಂದು ನೋಡಿ, ಚೆನ್ನಾಗಿ ಬಿಸಿನೀರಿನಿಂದ ತೊಳಿಸಿ, ಕೊಯ್ಯು ಮಂಕರಿ ತುಂಬ ಬಾಡು ಮಾಡಿಕೊಂಡು ಹೋಗಿದ್ದನ್ನು ಕೇಳಿ ಗೌಡರ ತಲೆ ತಿರುಗಿತ್ತು. 'ಆ ಹೊಲ್ಲ ಮಾದುಗ ನನ್ನ ಮಕ್ಕಳು ಬೇಕೆಂತೆ ಕೋಣನ್ನ ಪುಲಾ ಗುಂಡಿಗೆ ಬೀಳ್ಳಿ ತಿನ್ನುಕೆ ಈ ಕರಾಮತ್ ಮಾಡವರೆ' ಎಂದು ಉರಲ್ಲೆಲ್ಲ ಮಾತಾಯಿತು. ಆದರೂ ಆ ಕೋಣನ ಬಾಡು ಬಹಳಷ್ಟು ಜನರಿಗೆ ತಲುಪಿದ್ದರಿಂದ ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ.

ಕೆಲವು ದಿನದ ನಂತರ ಪೇಚೆಯಲ್ಲಿ ಓದಿ ಬಂದಿದ್ದ ಪಡ್ಡ ಮುಡುಗರು 'ಚಿಕ್ಕಣಿನ ಏಲ್ ಗುಂಡಿ ಕೋಣನನ್ನ ಹಿಡಿಯೋ ಖಿಡ್ಡ ಕಣೋ' ಎಂದು ಗೇಲಿ ಮಾಡುತ್ತಿದ್ದರಾದರೂ ಚೆಕ್ಕಣಿ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಹೀಗೆ ಇದೆಲ್ಲವನ್ನೂ ಬೊಂಡ ಹಾಕುತ್ತಿದ್ದಂತೆಯೇ ನೆನೆಸಿಕೊಂಡಾಗ ಇಡೀ ಬಾಂಡಿಯೋ ಕಕ್ಕಸು ಗುಂಡಿಯಂತೆ ಕಂಡು ವಾಕರಿಕೆ ಬಂದು, 'ತಥ್ ಇವ್ವನ್ನಾವುನಾಕೇಯೆನೆಣ್ಣೆ ಸರಿಯಿಲ್ಲ, ಎಷ್ಟೋತ್ತಾಯ್ಯ ಏಣ್ಣಿಗ್ಗಾಕಿ, ಇನ್ನೂ ಬೇಯಿಲ್ಲಾವಲ್ಲ' ಎಂದು ಬೆಂಕಿಯನ್ನು ಹೆಚ್ಚುಮಾಡಿ ಕೊನೆಗೂ ಬೇಯಿಸಿ ತನ್ನ ಮಗ ಚೆಕ್ಕಣಿನಿಗೆ ಇದನ್ನು ಗುಟ್ಟಾಗಿ ತಿಳಿಸಿ ಹಿತ್ತಲಿಗೆ ಬಂದ.

ಚೆಲುವ ತನ್ನ ತಾತನಿಗೆ ಬುಗುರಿ ಬಗ್ಗೆ ಹೇಳಬೇಕೆಂದುಕೊಂಡು ಒಮ್ಮೆ ನಿರ್ಧರಿಸಿ ಬೇಡ ಎಂದುಕೊಂಡು, "ಹೀಗೆಂಪ್ಪು ಯೀಚುಕ್ ತೆಗೆದುಹಾಕುದು ಹಂದಿಯಾ" ಎಂದ. ಗುಂಜಾರಯ್ಯ ಗುಂಡಿಯ ಗರಿಗಳನ್ನು ಮೆಲ್ಲಗೆ ಸರಿಸಿ ನೋಡಿದ. ಒಂದೇ ಬಾರಿಗೆ ಹಂದಿ ನೆಗೆಯುವ ಪ್ರಯತ್ನ ಮಾಡಿ ಬಡಕ್ ಎಂದು ಒಳಗೇ ಬಿದ್ದುಕೊಂಡು ಕೊಯ್ಯಾಗುಟ್ಟಿತು. ಹಾಗೆ ಜಿಗಿದದ್ದರಿಂದ ಗುಂಜಾರಯ್ಯನ ಮೂಗಿನ ಮೇಲೆ ಅವರೆಕಾಳಿನ ಗಾತ್ರದ ಏಲಿನ ಸಣ್ಣ ಕಣ ಬಂದು ನೋಣದಂತೆ ಕುಳಿತುಬಿಟ್ಟಿತು. ಸಾದಿತನದ ಗುಂಜಾರಯ್ಯ ಅಶ್ವಂತ ಸಿಟ್ಟಿನಿಂದ, ಅವಮಾನಿತನಾದವನಂತೆ ಭಾವಿಸಿ, ಧರ್ಮರಾಯ ಸ್ವಾರ್ಥೋಹಣದ ಕೊನೆಯಲ್ಲಿ ತನ್ನ ಕಿರುಬೆರಳನ್ನು ನರಕಕ್ಕೆ ಅದಿದ್ದಂತೆ ಆಗಿದ್ದಾಗ ಅದರಂತೆಯೇ ತನಗೂ ಆಯಿತನೋ ಎಂದುಕೊಂಡು ಎಲೆಯೋಂದರಿಂದ ಮೂಗು ಸೀಟಿಕೊಂಡು ವಾಪಸ್ಸು ಬಂದು, 'ಒಳಗೇ ಸಾಯಿ ಅವುಳ್ಳ ರಶ್ತನಾ ಕೇಯುಂದು' ಎಂದು ಬ್ಯೋಯುತ್ತಾ, ಇದರ ಯಾವಾರವನ್ನು ಮಗನಿಗೇ ವಹಿಸುವುದು ಸರಿ ಎಂದು ಹೋಟಿಲಿಗೆ ಬಂದುಬಿಟ್ಟ.

ಚೆಲುವ ನಿರಾಶೆಯಿಂದ, ತನ್ನ ಬುಗುರಿ ಇನ್ನು ಯಾವತ್ತೂ ಕೂಡ ತನ್ನ ಕೈಗೆ ಬರುವುದಿಲ್ಲವೇನೋ ಎನ್ನುತ್ತಾ ತನಗೆ ಅರಿವಿಲ್ಲದೆಯೇ ಬುಗುರಿಯ ದಾರವನ್ನು ಬೆರಳುಗಳಿಗೆ ಬಿಗಿಯಾಗಿ ಸುತ್ತಿ ಸುತ್ತಿಕೊಳ್ಳತ್ತೆ ಫಳಕ್ ಎಂದು ಕಣ್ಣೀರನ್ನು ಬೀಳಿಸಿದ. ಇದ್ದಕ್ಕಿದ್ದಂತೆ ಇಡೀ ಹಂದಿ, ಏಲುಗುಂಡಿ ಮತ್ತು ಉರಿನ ಎಲ್ಲ ಆಗುಹೋಗುಗಳು ಕೂಡ ವಿಷ್ಟುವಿನ ವರಾಹ ಅವಶಾರದ ಬಗ್ಗೆ ಹರಿಕತೆ ದಾಸರು ಹೇಳಿದ್ದ ವಿವರದಂತೆ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ಕಂಡುಬಂದು ಹೆಡರಿಕೆ ಮತ್ತು ವ್ಯಾಕುಲದಿಂದ ಒಳಗೊಳಗೇ ಹಿಂಸೆಪಡತೋಡಿಗಿದೆ. ಗುಂಡಿಗೆ ಬಿದ್ದ ಹಂದಿ ಚೆಲುವನ ಬುಗುರಿಯ ಯಾವ ಕುರುಹೂ ಉಳಿಯದಂತೆ ಅಳಿಸಿಹಾಕಿತ್ತು. ಆ ಬುಗುರಿಯನ್ನು ಆತ ಗರೆನೆಲದ ಮೇಲೆ ಬಿಟ್ಟು ಗುಯ್ ಗುಡಿಸು-ವಾಗ ಬೀದಿ ಹೈಕೆಳು ಅದರ ಸೌಬಗು, ಹೊನವು, ತಿರುಗುವ ರೀತಿಗಳೆಲ್ಲದರ ಬಗ್ಗೆ ಕಂಡು ಹೊಟ್ಟಿಕೆಚ್ಚು ಪಡುತ್ತಿದ್ದಾಗ ಆನಂದಾತೀಕದಲ್ಲಿ ಒಳಗೊಳಗೆ ಖುಷಿ ಪಡುತ್ತಿದ್ದು-ದೆಲ್ಲ ಲವಲೇಶವೂ ಈಗ ಇಲ್ಲದಂತಾಗಿ ತನ್ನ ಅಪ್ಪನ ಬಗ್ಗೆ ಚೆಲುವ ಸಿಟ್ಟುಗೊಂಡ 'ಅವನು ಯಾಕಾರು ಸಾಯುದ್ದಿಲ್ಲ ಬೇವಾಸಿಕ, ನನ್ನ ಬುಗುರಿನೆಲ್ಲ ಇಂಗೇ ಮಾಡ್ಡ. ಅವತ್ತು ಕೊಳ್ಳಿಯಿಂದ ವಳ್ಳಿ ಮೂರು ಬುಗುರಿಗೊಳ್ಳು ಸೀಳಾಕಿ ವಲೆಗಾಢ. ಇನ್ನೊಂದ ಕಣ್ಣಗ್ಗೆ ಕಾಣ್ಣಂಗೆ ದೂರಕ ಬಿಸಾಕ್ಕ. ಇವತ್ತು ನೋಡುದ್ದೇ 'ಯಾವ ಬುಗ್ರಿಯೋ ನೀ ಆಡುದು, ತತ್ತರೋ ಸೂಳಮಗ್ಗು' ಅಂತಾ ಕಿತ್ತಂದು 'ಇನ್ನೊಂನ್ನಾರಿ ನಿನ್ನ ಕೈಲೇನಾರ ಬುಗ್ರಿ ಕಂತ್ತೆ ಆಮೆಕೆ ನಿನ್ನೇ ಸೀಳಾಕಿನೀ' ಅಂತಾ ಬೃಯ್ಯದ ಕಕ್ಷಸು ಗುಂಡಿಗೆ ಹಾಕ್ಕ...ಎಂದು ಯೋಚಿಸುತ್ತಾ ಮತ್ತೆ ಹೊಂಗೆ ಮರಕ್ಕೆ ಹತ್ತಿ ಕುಳಿತು, ಅದೇ ಕಕ್ಷಸು ಗುಂಡಿಯನ್ನು ನೋಡುತ್ತೆ ಲೆಕ್ಕಹಾಕತೋಡಿಗಿದೆ. ಯಾರು ಯಾರದೋ ಕೋಳಿಗಳು, ಕುರಿಗಳು ಬಂದು ಅದರೋಳಗೆ ಬಿದ್ದ ಸತ್ತಿದ್ದಾಗ ಉಂಟಾಗಿದ್ದ ಜಗಳಗಳಲ್ಲಿ ಅಪ್ಪ ವಿಕಾರವಾಗಿ ಹಳೆದಾಡಿ ದೊಡ್ಡ ಚಾಕು ತಂದು ಹೆಡರಿಸಿ ಸುಮೃಧಾಗಿಸುತ್ತಿದ್ದೆಲ್ಲ ನೆನಪಾಯಿತು. ಬುಗುರಿಯ ಗಿರಿಗಿರಿ ಸುತ್ತುವಿಕೆ ಆತನ ಮನಸ್ಸು ತಲೆ ಇಡೀ ದೇಹದ ಸುತ್ತ ಬುಗುಬುಗನೆ ಸುತ್ತು ಹಾಕತೋಡಿತು. ಆ ನಡುವೆ ಅಸ್ತ್ರವ್ಯವಸ್ತುವಾದ ಕಲಸುಮೇಲೋಗರವಾದ ಇಡೀ ಮನೆಯು ಜಿತ್ರಗಳು ಸೇರಿಕೊಂಡು ಹಿಂಸೆಯಾಗಿ ತಳಮಳಗೊಂಡ.

* * *

ಚಿಕ್ಕಣಿನ ಹಿತ್ತಲಲ್ಲಿ ಕಟ್ಟಿಸಿದ್ದ ಕಕ್ಷಸು ಗುಂಡಿ ಇಡೀ ಉರಲ್ಲೇ ಮೊದಲನೆಯಿದು. ಅದು ಉರಿಗೆ ಹೊಸ ವ್ಯವಸ್ಥೆಯಾಗಿ ಸೇರಿಕೊಂಡಿತ್ತು. ತನ್ನ ತಮ್ಮ ಶಾಂತರಾಜನ ಮದುವೆಗೆ ಮ್ಯಾಸೂರಿನಿಂದ ಹೆಣ್ಣು ತಂದಿದ್ದಾಗ, ಆ ನೆಂಟರಿಗೆ, ಹೆಂಗಸರಿಗೆ ಕಕ್ಷಸು ಹೋಗಲು ತೊಂದರೆಯಾಗುತ್ತದೆಂದು ಯೋಚಿಸಿ ಕಟ್ಟಿಸಿದ್ದ ಈ ವ್ಯವಸ್ಥೆ ಮದುವೆ ದಿನದಲ್ಲಿಯೇ ಕೈಕೊಟ್ಟಿತ್ತು. ಭಜರಿ ಉಟ್ಟದ ನಂತರ ಆ ಕಕ್ಷಸು ಗುಂಡಿ ಬಂದಿದ್ದ ಹಲವಾರು ಹೆಂಗಸರ ಪಾಯಿಖಾನೆಯಿಂದ ತುಂಬಿಹೋಗಿತ್ತು. ಯಥಾವತ್ ಆಧುನಿಕ ಕಕ್ಷಸು ಮನೆಯಂತೆ ಕಟ್ಟಿಸಿದ್ದರಾದರೂ ಆ ಕಕ್ಷಸೆಲ್ಲ ಸಂಗ್ರಹಗೊಳ್ಳಲು ದೈನೇಜ್ ವ್ಯವಸ್ಥೆಗೆ ಬದಲು ಹಿಂಭಾಗಕ್ಕೆ ಬಂದೂವರೆ ಆಳುದ್ದ ಗುಂಡಿ ತೆಗೆದು ಅದೆಲ್ಲವೂ ಅಲ್ಲಿ ಬೀಳುವ ವ್ಯವಸ್ಥೆ ಮಾಡಲಾಗಿತ್ತು. ಅಂದು ಮದುವೆಯ ಮಾರನೆ ದಿನವೇ ಗುಂಡಿ ತುಂಬಿಹೋಗಿ ಭಯಾನಕ ವಾಸನೆ ಮದುವೆ ಮನೆಯನ್ನು ಕವುಚಿಕೊಂಡು ಎಲ್ಲರನ್ನು ತಾಳ್ಳು ಪರಿಕ್ಷೇಗೆ ಒಡಿಸಿತ್ತು. ಹೆಣ್ಣಿನ ಕಡೆಯ ಯಾವನೋ ಒಬ್ಬ ಆ ಗದ್ದಲದಲ್ಲಿ ಯಾರೋ ಒಬ್ಬಳ ಜೊತೆ ಲ್ಯಂಗಿಕ ಸಂಬಂಧ ಏರ್ಜಿಸಿಕೊಳ್ಳಲು ಸಂಚಯಾಡಿ ಆ ರಾತ್ರಿ ಹಿತ್ತಲಲ್ಲಿದ್ದ ಕಕ್ಷಸ್ ಗುಂಡಿಯ ಬಳಿ ಗೊತ್ತಿಲ್ಲದೆ ಆಕೆ ಜೊತೆ ಹೋಗಿ ತನಗರಿವಿಲ್ಲದೆಯೇ ಗುಂಡಿಗೆ ಕಾಲು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ಜಾರಿ ಬಿದ್ದು ಬಜಾವಾಗಿ ಕಾಲುತಂಬಾ ಏಲುಮಯ ನೀರನ್ನು ಮೇತ್ತಿಸಿಕೊಂಡು ಬಂದು ಎಲ್ಲರಿಗೂ ದೊಡ್ಡ ಹಾಸ್ಯದ ಸಂಗತಿಯಾಗಿ ಬಿಟ್ಟಿದ್ದ. ಆಗ ಆತನೇ ಒಂದು ವಾದವನ್ನು ಹೂಡಿ 'ಈ ಜುಜುಬಿ ಹಳ್ಳಿಗಳಿಗೆ ಹೆಣ್ಣು ಕೊಡೋದು ಬ್ಯಾಡ ರಂಗಪ್ಪನೋರೇ ಅಂತಾ ನಮ್ಮ ಘಾದರ್ ಇಲ್ಲಾ ಅತ್ಯ ಸಾಪುರ್ ಸಾರಿ ಬಾಯ್ ಬಡ್ಡಂಡೆ. ಆದೆ ಆ ಹಲ್ಲಾ ಘಾದರ್ ಇನ್ನಾ ನನ್ ಮಾತ ಕೇಲ್ಲಿಲ್ಲ. ಯಾವುದೋ ದೆವ್ವ ನನ್ನನ್ನು ಆ ಕಕ್ಷೆ ಗುಂಡಿತನಕ ದರದರ ಎಳೆದುಕೊಂಡಂತೆ ಎಳೆದುಕೊಂಡುಹೋಗಿ ಅದರೊಳಕ್ಕೆ ತಳ್ಳುವ ಪ್ರಯತ್ನ- ಮಾಡ್ತು. ಬೈ ಚಾನ್ನೆ ತಪ್ಪಿಸ್ಕಂಢ್ ಓಡ್ಡಂದೆ. ಥ ಥ ಎಂತು ವಾಸನೆ. ಹಾಳಾದ ಹಳ್ಳಿ ಜನ ಅದೇನ ತಿಂತಾರೋ ನನಗೆ ಗೊತ್ತಾಗೋಲಪ್ಪಾ. ಇಂಥಾ ದೆವ್ವ ಪಿಶಾಚಿಗಳಿರೋ ಮನೆಗ ಹೆಣ್ಣು ಕೊಡಬಾರದಿತ್ತು' ಎಂದು ಅವಮಾನ ತಡೆಯಲಾರದೆ ಹೀನಾಮಾನವಾಗಿ ಗಂಡಿನ ಮನೆಯನ್ನು ಹಳಿಯತೊಡಗಿದ್ದ. ಆ ವೇಳೆಗ ಕುಡಿತದಲ್ಲಿ ಉಂಟಿಗೆ ಚಾಂಪಿಯನ್ ಆಗಿದ್ದ ಆತಾರಿ ಬಂದವನು ಹೆಣ್ಣಿನ ಕಡೆಯವನ ಮೇಲೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ ಹೊನೆಗೆ ಗಂಡು ಬಂದು ಇಬ್ಬರಿಗೂ ಕೈ ಮುಗಿದಿದ್ದಾಗ ಗದ್ದಲ ಮುಗಿದಿತ್ತು. ಇಂಥಾ ಹತ್ತಾರು ಹಗರಣಗಳ ಕಕ್ಷೆಸು ಗುಂಡಿ ಈಗ ಒಂದೊಂದೂ ಇತಿಹಾಸದ ಹೋಲಗೇರಿಯ ಬದುಕಿನ ಪುಟಗಳನ್ನು ತೆರೆದಿಡುವಂತೆ ಗುಂಜಾರಯ್ಯನ ತಲೆ ಒಳಗೆ ಬಿಡಿಸಿಕೊಳ್ಳುತ್ತಾ ಬಂದವು. ಚಿಕ್ಕಣ್ಣನಿಗೆ ಹಂದಿ ಬಿದ್ದಿರುವ ಸಂಗತಿ ತಿಳಿದಮೇಲಂತೂ ಆನಂದಾತಿರೇಕಕೊಳಗಾಗಿ ಬಯಸದೆ ಬಂದ ಭಾಗ್ಯ ಎನ್ನುತ್ತಾ ಆ ಬಗ್ಗೆ ಯೋಜನೆ ಹಾಕತೊಡಗಿದ. ಮನೆಯ ಹೆಂಗಸರು ಈ

ಫಟನೆಯಲ್ಲಿ ಯಾವುದೋ ಕೇಡಿನ ಸೂಚನೆ ಎನ್ನುವಂತೆ ಲೆಕ್ಕಹಾಕತೊಡಗಿದರು. ಜೆಲುವನ ಅವ್ವ ಯಾಕೋ ಹೆದರಿ ಮಗನನ್ನು ಕಾಗಿಕೊಂಡಳು. ಹರಿಕತೆಯಲ್ಲಿ ಹೇಳಿದ್ದ ಕತೆ ಅವಳಿಗೂ ನೆನಪಾಗಿ 'ಆಯೋ ದೆವ್ವ' ಸ್ವಾಮಿ ಹಂದಿ ರೂಪ ತಾಳಿತ್ತು ಅಂತಾ ಹೇಳಿದ್ದಲ್ಲಪ್ಪಾ, ರಾಕ್ಷಸನ್ನಾ ಸಾಯುಕೆ ಆ ಅವೃತಾರ ಎತ್ತಿ ವಿಲ್ಲ ಮನಪೋಳಿದ್ದೋನ ಸಿಗುದಾಕ್ಕಂತಲ್ಲಾ...' ಎಂದು ಅಸ್ವಷ್ಟವಾಗಿ ನೆನಪಿಸಿಕೊಂಡಳು. 'ಲೋ ಜೆಲುವಾ, ಜೆಲುವಾ, ಬಾರೋ ನಿನೊಬಾಯುಗ್ ನನ್ ರಕ್ತ ಹಾಕ, ಎಲ್ಲಿದ್ದಿಯೋ' ಎಂದು ಜೋರಾಗಿ ಕಾಗಿಕೊಂಡಳು. ಯಾವತ್ತೂ ಇಲ್ಲದ ಅವ್ವ ಇವತ್ತು ಏಕೆ ಹೀಗೆ ಬೈಯುತ್ತಿದ್ದಾಳೆಂದು ಜೆಲುವ ಮನೆಯೋಳಗೆ ಬಂದು ಏನಪ್ಪು ಎಂದು ನಿಂತ. ಹಿತ್ತಲ ಮನೆಭಾಗಿಲಿಂದ ಕಕ್ಷೆಸು ಗುಂಡಿಯ ವಾಸನೆ ನಿಧಾನವಾಗಿ ಮನೆಯನ್ನು ಆವರಿಸಿ ವಾಸನೆ ತರಿಸುತ್ತಿದೆ ಎಂದು ಮೂಗು ಮುಚ್ಚಿಕೊಂಡ.

* * *

ವಿಷಾದವೆಂದರೆ ಜೆಲುವನ ಬುಗುರಿ ಯಾವ ಕಾರಣಕ್ಕೂ ಕೈಗೆ ಬರುತ್ತದೆ ಎಂಬ ಯಾವ ಅಂಶವೂ ಉಳಿಯಲ್ಲ. 'ಆ ಗುಂಡಿ ತಂಟಿಗೆ ವೋಗೋಡೆ. ಸಿಲೇಟ್ ತಕಂದು ಪಡಸಾಲೆ ಮ್ಯಾಲೆ ಕುಂತ್ಕ ಬರಿಯೋಗು. ರಜಾ ಇದ್ದೆ ವೋಡ್ಬ್ಯಾಡ ಅಂತಿದ್ದದೇನೋ' ಎಂಬ ಮಾತು ಅವನಿಗೆ ಬಿತ್ತು. ಹೋಟೆಲ್ ತಿಂಡಿಗಳಾಗಿ ಅವನ ಅವ್ವ ಏನೆನೋ

బెంగళూరు నగర విశ్వవిద్యాలయ, కన్నడ పత్ర, గణక సంపద - 1

కేలస మాడుత్తిద్దులు. జెలువ బీదిగే బందు ఎల్లవన్నూ జగియితోడగిద. అప్పు హందియన్న హేగే మేలేత్తుత్తానే, హాగే ఎత్తువాగ తన్న బుగురి ఏనాదరూ సిక్షుదరే ఏను మాడుత్తానే ఎందు లేక్కిసిద. యావ పరిహారపూ గోజెరిసల్లి. సప్పె మోరే హాకిశోందు 'నాను బుగురి- యాడుదే అపునాగేను కష్ట' ఎందు తన్నొళగే అందుశోండ. బేళగే బీదియల్లి బుగురి ఆడుత్తిద్దాగ భారుగోలు తందు చట్టిరేందు హోడెదు బుగురియన్న కిత్తుశోందు హోగి, అవన అప్ప ఆ కశ్శును గుండిగె బిసాడిచ్చ, అప్పనే ఒందు దొడ్డ రాక్షసనంతే జెలువన మనస్సినల్లి సుళిదు బంద. హాగేయే ఆ మనెయ అవన అప్పు అజ్ఞ, అత్తేయందిరు ఇత్త్యాదిగళ పేలవ విషణ్ణ ములిగళు ఎదురాగి అవరు ఎంతదోఁ భయంకర రోగగళంద బళలుత్తిరబేందు భావిసిశోండ. అవన అప్పన మాతన్న మీరి హోచెలిగె బంద. అల్లి పమ్మనంట గిరాకిగళంతే సదా అతారి అప్పన జోతే ఇద్దే ఇరుత్తిద్దన్న నోడిద. హంది మేలేత్తువ బగేగే ఎనేను నిణయం, చెచ్చిగాళన్న క్షేగొళ్ళత్తారేందు తిళియలు జెలువ బరువ హోత్తిగాగలే సాకష్టు చెచ్చి ముగిదిత్త. చిక్కణ్ణ మత్తు అతారియ నీలీ నష్టయంతే బిద్దిరువ హందియన్న లప్పకాయిసువుదే సరి ఎందాగిత్తు. ఆదరే ఒళగిరువ హందియన్న కొల్లువ కేలస దుస్సాధ్యవాగిత్తు. గుండియోళగే అదన్న కొల్లువుదు సాధ్యపే ఇరలిల్ల. హంది జాతియంతహ ప్రాణిగళు 'సులుబో- రేణులీ' ప్రాణవన్న బేగ కళేదుశోఖ్యవంతహవాగిరలిల్ల. హాగేనాదరూ తివిదు, చుచ్చి కొల్లులు హోరటరే అదు ఇద్దే ఉరిగే గుట్ట గొత్తాగువంతే తభ్ద మాడి కోనేగే అదర మాలీకనిగె సంగతి తిళిదు రంపవాగి తమ్మ నీలినష్టే హాళగుత్తదెందు యోచిసిదరు. కోనేగే అవర యోచనేయంతే ఇష్టు తీమాననగళిగె బందరు.

హందియన్న సంజెనక గుండియల్లే ఉళియలు బిదబేకు. అదు వద్దాడి వద్దాడి సుస్తాగి సాయువ స్థితిగే బందాగ భజియింద తివియువ కేలస మాడబేకు. హాగూ సాయలిల్ల ఎందరే కశ్శును గుండియోళక్కే ఇళిదు హగ్గ బిగిదు మేలేత్తి ముందిన కేలస మాడబేకు ఎందు తీమాననిసిదరు. ఇష్టేల్లా నడెయువ కోనే హంతవన్న కేళిసిశోండ జెలువ తన్న బుగురియ జోతేగె హంది సాయువుదన్న కల్పిసిశోండ. అదన్న సాయిసువదాదరూ యాకెందు అవనిగె తిళియలిల్ల. తన్న తాత ఇంథా దుస్సాధ్య నీలినష్టేయ యోచనే సరియల్లు ఎందు హేళిదాగ తాత మాత్రుపే సరి ఎనిఃబిష్టు.

అంతూ హోచెలిగె గిరాకిగళు బందరు, హోదరు. బోండగళ తిందరు, టే హిరిదరు. అంతా ఇంతా మాతాడి బిసిలిన బగ్గ బృయ్యదరు. మళ్ళే ఈ వషటపూ క్షే కొదుత్తదెందు నిరాశరాదరు. హాగేయే బంద ఒబ్బొబ్బరూ 'థూ, ఇదేనో

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಚಿಕ್ಕಾಳ್ವಾ ಇಂಥಾ ವಾಸ್ತೇ ಬತ್ತಾದಲ್ಲಾ. ಇವತ್ತು ಏನ್ ಎಲ್ಲಾರ ನಾಯಿಗೀಯಿ ಸ್ತಿದ್ದದೆ ನಿಮ್ಮಿತ್ತೆಲಿ? ಥ ಬರೀ ಅಮಾದಿ ವಾಸ್ತೇ ಕನಪ್ಪೊ'-ಟೋಯ ಬಾಯ್ದ್ ಬಿಡುಕೆ ಆಗುದಿಲ್ಲ'- ಎನ್ನುವ ಮಾತುಗಳನ್ನು ಆಡಿದ್ದರು. ಹೀಗೆ ದೈನಂದಿನ ಬದುಕಿನ ಚಟುವಟಿಕೆಗಳೆಲ್ಲದರ ಬಗ್ಗೆ ವಿಚಾರಮಾಡಿ ಅವರವರ ಕೆಲಸಕ್ಕೆ ಹೋಗಿದ್ದರು. ಬಿಸಿಲು ಆಗತಾನೆ ಇಳಿಯುವ ಸೂಜನೆ ತೋರಿತು.

* * *

ಅತಾರಿ ತನ್ನ ನೀಲಿ ನೆಕ್ಕೆಗೆ ತಕ್ಕಂತೆ ಎಲ್ಲವನ್ನು ಸಿದ್ಧಮಾಡಿಕೊಂಡಿದ್ದ. ಒಂದು ಮುಡಕೆ ಎಂಡವನ್ನು ಈ ಕಾರ್ಯಕ್ರಾಗಿ ಪೆಂಟಿಯಿಂದ ತಂದು ಹಿತ್ತಲಲ್ಲೇ ಇಟ್ಟಿದ್ದ. ಭಯಂಕರವಾಗಿ ಕುಡಿದು, ಆನಂತರ ವಿಪರೀತ ನಿಶಯೇರಿದ ಮೇಲೆಯೇ ತಾವು ಕಾರ್ಯಾಚರಣೆಗೆ ತೋಡಗುವದು ಸರಿ ಎಂಬುದು ಅವನ ವಾದ, ಯಾಕೆಂದರೆ, ವಿಪರೀತವಾದ ಆ ಕೆಟ್ಟಿ ಏಲಿನ ವಾಸನೆಯಿಂದ ಹಂದಿಯನ್ನು ಮೇಲೆತ್ತುವುದಕ್ಕೆ ಕಷ್ಟವಾಗುತ್ತದೆಯಾದ್ದರಿಂದ ಸಂಪೂರ್ಣ ನಿಶಯಿದ್ದರೆ ಯಾವ ವಾಸನೆಯನ್ನೂ ಲೇಕ್ಕಿಸಬೇಕೆಂದು ಮಾಡಬಹುದು ಎಂದು ನಿಣಣಿಸಿ ಚಿಕ್ಕಾಳ್ವಾನ ಸಹಭ್ಯಾಸಗಿರಿ ಪಡೆದಿದ್ದ. ಅಂತೂ ಎಲ್ಲವೂ ಸಿದ್ಧವಾಯಿತು. ಮನೆಯ ಹೆಂಗಸರು ಈ ನೀಲಿನ್ನಕ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಾದರೂ ಕೂಡ ಅವರ ಧ್ವನಿಗೆ ಯಾವ ಮೃಕೂ ಇರಲಿಲ್ಲ. ಗುಟ್ಟಾಗಿ ಬೇಗ ಕೆಲಸ ಮುಗಿಸಬೇಕೆಂದು ಎಂಡ ಕುಡಿಯುವದರಲ್ಲಿ ಇಬ್ಬರೂ ತೋಡಗಿದರು. ಜೆಲುವ ಇದನ್ನೆಲ್ಲ ಕೆದ್ದು ಗಮನಿಸುತ್ತಾ, ಮನುಷ್ಯರು ವಿಲುಗುಂಡಿಗೆ ಹೇಗೆ ಇಳಿಯುತ್ತಾರೆಂಬುದನ್ನು ನೋಡಲು ಆಶ್ಚರ್ಯದಿಂದಲು ಬುಗುರಿ ಏನಾದರೂ ಸಿಗಬಹುದೇ ಎಂಬ ಅಣುವಿನಪ್ಪು ಆಸೆಯಿಂದಿರಲು ಕಾದು ತಾನೊಂದು ಕಡೆ ಮರೆಯಲ್ಲಿ ಕುಳಿತ. ಚಿಕ್ಕಾಳ್ವಾ ಒಂದು ಸುತ್ತು ಗಟಗಟ ಕುಡಿದು ಎದ್ದು ಒಂದು ಕಕ್ಷಸು ಗುಂಡಿಯನ್ನು ತೆಗೆದು ನೋಡಿ ಅಸಾಧ್ಯ ವಾಸನೆಗೆ ಬೆಚ್ಚಿ ವಾಪಸ್ಸು ಓಡಿಬಂದು ಪುನಃ ಕುಡಿಯುತ್ತೋಡಗಿದ. ಆ ಗಬ್ಬಿ ಇಡೀ ಉರಿನ ಗಬ್ಬಿನಂತೆ, ಮನುಷ್ಯನ ಗಬ್ಬಿನಂತೆ ನಡೆದುಬಂದ ಹಾದಿಯ ಗಬ್ಬಿನಂತೆ ಉರ ಸುತ್ತ ಗಾಳಿಯ ಜೊತೆ ಅಲೆಯುತ್ತೋಡಗಿತು. ಅತಾರಿಗೆ ವಿಪರೀತ ನಿಶೆ ಏರುತ್ತಿತ್ತು. ತೋಡಲುತ್ತು, 'ಯಂಗೋ ವತಾರಿಂದ ಒಳ್ಳೇ ಬಿಟ್ಟಂದು ಸಾಯಮಪ್ಪಕ್ಕೊಂಡೆ, ಈಗ ಉಪಾಯಲ್ಲಿ ಅದುರ್ ಕತ್ತ ಚಿಮ್ಮಿ ಸಾಯಿಸಬೋದು' - ಎಂದ. ಚಿಕ್ಕಾಳ್ವಾ ಗಟರುಗುಟ್ಟಿತ್ತಾ 'ಅಂಸ್ಯಾಡುದ್ದೆ ಆದಾಧ್ಯ ಅತಾರಿ. ಅಂದಿ ಸಕ್ಕೆ ವಶ್ವಂಟ ಜೀವ್ ಇಡ್ಡಂದಿರದೆ. ಅಷ್ಟೇ ಕತ್ತ ಚಿಮ್ಮಿ ಸಾಯಮ್ಮಾತ ಅತ್ತಾಗ್ ಬಿಸಾಕು' ಎಂದ. 'ನೀನೇಳುದೂ ಸರಿಯೇ ಕನೊಲಣಿ. ಯೀಗಾ ಇಂಗ್ರಾಡ್. ಒಂದ್ ದೊಡ್ ಕಂಬ್ ಜೀಲ್ತೆ ಅದ ಸೇರುಸೊಬುಟ್ಟು, ಅಮೆಕೆ ಅಗ್ಗ ಕಟ್ಟಿ ಮ್ಯಾಕೆಳಕ್ಮ' ಎಂದ. 'ಸ್ಯೇ ಕಲಾ ಅತಾರಿ' ಎಂದು ಚಿಕ್ಕಾಳ್ವಾ ಹಾಗೆಯೇ ಒಟ್ಟಿಕೊಂಡು ಕಕ್ಷಸು ಗುಂಡಿಗೆ ಇಳಿಯುವ ಕಾರ್ಯಕ್ಕೆ ಅಣಿಯಾದರೂ ಜೆಲುವ ಇದನ್ನೆಲ್ಲ ನೋಡುತ್ತೋ ಬುಗುರಿ ಸಿಕ್ಕಿದರೂ ಕೂಡ ಅಪ್ಪ ಅದನ್ನು ಕಣ್ಣಿಗೆ ಕಾಣದಂತೆ ದೂರ ಎಸೆಯುತ್ತಾನೆಂದುಕೊಂಡು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ದು:ವಿಶ್ವಾಸ. ತನ್ನ ಆತ್ಮೀಯರಾರೋ ಕಳೆದುಹೋದರು ಎಂಬಂತೆ ಬುಗುರಿಯ ಬಗ್ಗೆ ಚಿಂತೆಪಡತೊಡಗಿದ.

* * *

ಹೊದಿಸಿದ್ದ ತೆಂಗಿನ ಗರಿಗಳನ್ನು ಅತಾರಿ ಮೆಲ್ಲಗೆ ಎಳೆದು ಹಾಕಿದ. ಗಬ್ಬಾನಾತ ಅಡರಿಕೊಂಡಿತ್ತು. ಹುಡಿದು ಅಮಲಾಗಿದ್ದ ಅದರ ಕಣ್ಣಗಳು ಆ ವಾಸನೆಗೆ ಸ್ವಂದಿಸುತ್ತಿರುವಂತೆ ಆ ನರಕದೊಳಗೆ ಹಂಡಿಗಾಗಿ ಕಣ್ಣಾಡಿಸಿದರು. 'ಎತ್ತಾ ಗೋಯ್ತಣಾ ಕಾಣಿದೆ ಇಲ್ಲಾಲ್ಲ' ಎಂದ ಅತಾರಿ. 'ಯೇಯ್ ಮಟ್ಟಾಗ್ ನೋಡ್ಲು, ಅಲ್ಲೇ ಯೇಲ್ ಮೆರಂಡು ಬಿದ್ದದಲ್ಲ' ಎನ್ನಲು ಜಿಕ್ಕಣಿ : 'ವುಂಕನಹೋ ಯೇಲೆಲೆ ವುಂಟಾಡಿ ವುಂಟಾಡಿ ಗುರೇ ಕಾಣ್ಣಂಗಾಗದೆ' ಎಂದು ಅಸಾಧ್ಯ ವಾಸನೆಯನ್ನು ಸಹಿಸಿಕೊಂಡು ನೋಡಿದರು. ಈಗ ಇಬ್ಬರಲ್ಲಿ ಒಬ್ಬರು ಕೆಳಕ್ಕೆ ಇಳಿಯುವುದೇ ಸರಿ ಎಂದು ತೀವ್ರಾನಿಸಿದರು. ಇಷ್ಟೆಲ್ಲದರ ನಡುವೆ ಮಹಾ ಧೈಯ ತುಂಬಿಕೊಂಡು ಜೆಲುವ, ಬುಗುರಿ ಏನಾದರು ಅಲ್ಲಿ ಕಾಣಬಹುದೇ ಎಂದು ಬಂದು ಬಗ್ಗೆ ನೋಡಿದ. ಬುಗುರಿಯ ಆಸೆಗಾಗಿ ಆ ವಾಸನೆಯನ್ನು ಸಹಿಸಿಕೊಂಡು ನೋಡಿಯೇ ನೋಡಿದನಾದರೂ ಏನೂ ಕಾಣಲಿಲ್ಲ. ಜಿಕ್ಕಣಿ ಸಿಟ್ಟ ಮಾಡಿಕೊಂಡು 'ಲೇಯ್ ಅದೇನಂಗ್ ಬಗ್ ನೋಡಿಯೇ, ವೋಗಗ್ ನಿಂತ್ತುಂದ್ ಯಾರಾರ ನೋಡಗೀಡರ್ ಅನ್ನದಾ ನೋಡ್ ವೋಗು' ಎಂದು ಕಾಯುವ ಕೆಲಸವನ್ನು ಮಗನಿಗೆ ಜಿಕ್ಕಣಿ ವಹಿಸಿದ. ಜೆಲುವನಿಗೆ ಧೈಯ ಬಂದಂತಾಗಿ 'ಆಯ್ತು' ಎನ್ನುವಂತೆ ಅವರ ಪಾಡಿಗೆ ಅವರು ಹಂಡಿ ಎತ್ತುವ ಕಾಯಕ ಮಾಡಲಿ, ತನ್ನ ಪಾಡಿಗೆ ತಾನು ಬುಗುರಿ ಹುಡುಕುವ ಕೆಲಸ ಮಾಡಿದಂತಾಗಲಿ ಎಂದುಕೊಂಡು ಸ್ವಲ್ಪ ದೂರಕ್ಕೆ ಹೋಗಿ ನಿಂತು ಬುಗುರಿಯ ಗುಯ್ ಗುಟ್ಟಬಿಕೆಗಾಗಿ ಕಾತರಿಸಿದ. ಹಂದಿಯು ವಿಕಾರ ರೂಪವಾಗಿ ಇಡೀ ಮೈ ತುಂಬಾ ಆಮಾದಿ ಮೆತ್ತಿಕೊಂಡು 'ವರಾಹ ಅವತಾರ'ದ ವಿಷ್ಟುವನ್ನು ನೆನಪಿಸುವಂತೆ ಬಿದ್ದಿತ್ತು. ಅದರ ದುರಂತವೋ, ಅತಾರಿಯ ದುರಂತವೋ, ಯಾರ ದುರಂತವೋ ಏನೋ ಅದು ಅತ್ಯಂತ ನಿಶ್ಚಯಿಸಿದ್ದಾಗಾಗಿ ಸಾಯುವ ಸ್ಥಿತಿ ತಲುಪಿದ್ದರಿಂದ ಅವರ ಯೋಜನೆ ಸುಲಭವಾಗತೊಡಗಿತ್ತು. ಆದರೂ ಇಬ್ಬರಲ್ಲಿ ಒಬ್ಬ ಗುಂಡಿಗೆ ಇಳಿಯಲೇ ಬೇಕಾದ್ದರಿಂದ ಜಿಕ್ಕಣಿನೇ ಒಳಗೆ ಇಳಿಯುವ ಮನಸ್ಸು ಮಾಡಿ ಆ ವಿಪರೀತವಾದ ಗಬ್ಬನ್ನು ಸಹಿಸಿಕೊಂಡು ಇಳಿಯತೊಡಗಿದ.

ಹಿಂದೆ ಗೌಡರ ಕೋಣ ಒಳಕ್ಕೆ ಬಿದ್ದು ಮಣ್ಣ ಕುಸಿದು ಅಗಲ ಮಾಡಿದ್ದರಿಂದಲು, ಆಳ ಕಡಿಮೆಯಾಗಿದೆ ಎಂತಲು, ಕೆಳಗೆ ನೆಲ ಗಟ್ಟಿಯಾಗಿದೆ ಎಂದುಕೊಂಡು ಕಾಲುಬಿಟ್ಟು ಇಳಿಯತ್ತಿರುವಂತೆಯೇ ಆ ಅಸಾಧ್ಯ ವಾಸನೆಯಲ್ಲಿ ಆಯತಪ್ಪಿ, ಅಮಲಿನಿಂದ ನಿಶ್ಚಯಾಗಿ ಒಂದೇ ಬಾರಿಗೆ 'ಪರ್' ಎಂದು ಜಾರಿಕೊಂಡು ಹೋಗಿ ಧೇರ್ ಹಂದಿಯಂತೆಯೇ ಆ ಕೆಕ್ಕೆಸು ಗುಂಡಿಗೆ ಬಿದ್ದು ಸೊಂಟದ ತನಕ ಏಲು ಮೆತ್ತಿಸಿಕೊಂಡು ಮುವಿವನ್ನೆಲ್ಲ ವಿಕಾರವಾಗಿ ಕೊಕ್ಕರಿಸಿಕೊಂಡು ಬಿದ್ದಿದ್ದ ಹಂದಿಯ ಮುಂದೆಯೇ ಹೋಗಿ ನಿಂತ. ಹಂದಿ ಒಮ್ಮೆ ಜೀವ ಬಿಡುವಂತೆ ಗುಟ್ಟಕ್ಕು ಪಟರ್ ಎಂದು ಕ್ಕೀಣವಾಗಿ ಶಬ್ದಸಿ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ್ಯ, ಗಣಕ ಸಂಪದ - 1

ಕನ್ನಡ ಬಿಡುವ ಪ್ರಯತ್ನ ಮಾಡಿತಾದರೂ ಅವುಗಳ ಮೇಲೂ ಅಮಾದಿ ಮೆರೆದುಕೊಂಡಿತ್ತು. ಹೀಗೆ ಆಯತಪ್ಪಿ ಜಾರಿಬಿದ್ದ ಚಿಕ್ಕಣಿನ ಅವಸ್ಥೆಯನ್ನು ಕಂಡು ಮೇಲೆ ನಿಂತಿದ್ದ ಆತಾರಿ ಜೋರಾಗಿ ನಕ್ಕೆ 'ಇದೇನಣ್ಣ' ಅಂದಿ ತರ್ವೆಲೇ ನೀನು ಹೋಗಿ ಬಿದ್ದಂದಲ್ಲ' ಎಂದ. ಚಿಕ್ಕಣಿಗೆ ಸಿಟ್ಟು ನೆತ್ತಿಗೇರಿ, ಆದರೂ ತಾನೀಗ ಏಲು ಗುಂಡಿಯಲ್ಲಿ ನಾಟಕೋಂಡಿರುವುದರಿಂದ ಹೋಪ ಮಾಡಿದರೆ ಕೆಲಸ ಆಗುವದಿಲ್ಲ ಎಂದುಕೊಂಡು 'ಚೋಡಿ ಮನ್ನೇ ಮೊದ್ದು ಚೀಲಕೊಡು, ನಗುವಂತೆ ಆಮೇಕೆ' ಎಂದ. ಅತಾರಿ ಆತುರದಿಂದಲೇ ಚೀಲಕೊಟ್ಟು, ನಗುತ್ತೆಲೇ 'ತಕೋ ಯೇ ಅಗ್ನಮೂ' ಎಂದ. ಭಯಾನಕ ಚಿತ್ರವನ್ನು ತಾನು ನೋಡುತ್ತಿರುವಂತೆ ಚೆಲುವ ಇದನ್ನು ನೋಡಿ ವಾಕರಿಕೆ ಪಟ್ಟಕೊಂಡು ಏನೇನೋ ಗೊಂದಲದಿಂದ ಸಪ್ಪಾಗಿಬಿಟ್ಟ, ಚಿಕ್ಕಣಿಗೆ ಆ ಅಸಾಧ್ಯ ವಾಸನೆಯಲ್ಲಿ, ಸಿಟ್ಟಿನಲ್ಲಿ, ಅವಮಾನದಲ್ಲಿ ಕುಡಿದ್ದೆಲ್ಲ ವಾಂತಿಯಾಗಿ ನಿಶೇಯಲ್ಲ ಇಳಿದು 'ಹಲವಾರು ತರದ ಕೋಪಗಳು' ಬೆಳೆಯತೋಡಗಿದ್ದು. ಒಳಗೆ ಬಿದ್ದಿರುವ ಹಂದಿ ಕುಂಟಣಿನದೇ ಎಂದು ತಿಳಿಯಲ್ಪಟ್ಟತು. ಇಪ್ಪರೊಳಗೆ ಚೆಲುವ ತನ್ನ ಅಪ್ಪನ ಹಣಬರಹ ಹೀಗಾಗಿದೆ ಎಂಬಂತೆ ತಾತನಿಗೆ ಹೋಗಿ ತಿಳಿಸಿದ. ಚಿಕ್ಕಣಿನ ಅಪ್ಪ ಗುಂಜಾರಯ್ಯ ಸಿಟ್ಟಿನಿಂದ ಬಂದು 'ಇಂಗಾ ಡಪ್ಪ ಅಂತೇಳಿದೇ ನಾನು. ಮ್ಯಾಲೇ ನಿಂತ್ಕುಂಡು ಉಪಾಯ್ಯೆಲೆ ಕೊಕ್ಕಲಿ ಕುತ್ತೆಗೆ ಅಗ್ಗ ಹಾಕಂದು ಮ್ಯಾಕೆ ಅಂತಲು ಹೇಳಿತ್ತು. ಥೂ ರಾಮ ರಾಮಾ- ಯಾವ್ ಕರೆ ಮಾಡಿದ್ದೋ ಪಾಪಿಗೊಳಾ, ಯಾರಾರ ಏಲ್ ಗುಂಡಿಗೆ ಬಿದ್ದು ಬಟ್ಟ ಬರೆ ಮೈಯೆಲ್ಲನ್ನು ಯೇಲ್ ಮಾಡ್ಡಂದರೇ, ನನ್ ಕಣ್ಡೆದುರೇ ನುಕ್ ಬಿದ್ದಲ್ಲ ನೀನು, ಎನ್ ಮಾಡಿಯೇ ಅದು ನಿನ್ ಕಮ್ಮೆ ಕನಪ್ಪು' ಎಂದು ಹೇಳಿಯತ್ತಾ ತಾನು ಹೇಳಿದಂತೆ ಮಾಡಿಲ್ಲ ಎಂದು ಗುಂಜಾರಯ್ಯ ಬ್ಯೈಯತೋಡಗಿದ್ದ, ಚಿಕ್ಕಣಿ ಹಂದಿಯನ್ನು ಚೀಲಕ್ಕೆ ಹಾಕಿ ಹಗ್ಗಿ ಬಿಗಿದು ಕಣ್ಣಿನ್ನು ಮಳ್ಳಿಸುತ್ತಿದ್ದ. ಗುಂಜಾರಯ್ಯ ಬೇಸರಗೆಂದು, ತನ್ನ ಮನೆತನದ ಪೂಜಾರಿಕೆ ವಂಶವಲ್ಲವೇ, ಅದು ಹೀಗಾಗ ಬೇಕಿತ್ತೆ. ಏಲು, ಎಂಡ, ವುಚ್ಚೆ ಎಲ್ಲಾನು ಬಂದು ಮಾಡಿಕೊಂಡು ಮನೆತನದ ಶುದ್ಧ ಸೂಕ್ಷ್ಮಗಳನ್ನು ಹಾಳುಮಾಡಿದರಲ್ಲ ಎಂದುಕೊಂಡ. ಉರ ದೇವರ ಪೂಜಾರಿಕೆಗೆ ಅಪವಿಶ್ವವಾಯಿತು ಎಂದು ನೋವುಪಟ್ಟ, ಚಿಕ್ಕಣಿ ಹಗ್ಗಿ ಬಿಗಿದು 'ಹೂಂ' ಎಂದ ಮೇಲೆ ಅತಾರಿ ಹಂದಿಯನ್ನು ಮೇಲೆ ಎಳೆದು ಹಾಕಿದ. ಹಾಗೆಯೇ ಅತಾರಿ ಮಾತನಾಡಿ 'ಬಾ ಇಪಟು ಮ್ಯಾಕೆ. ಅಗ್ಗದ ಬಿಗಿಯಾಗ್ ಇಡ್ಡ ಆತಪ್ಪೋ, ಅಮೇಕ್ ತಿರ ತಳಿ ತಳುಕ್ಕಾಗಿ ಮಗುಚ್ಚಂದಿಯೇ ಎಂದು ನಗಾಡಿದ. ಚಿಕ್ಕಣಿನ ನಿಶಾಯೆಲ್ಲ ಮಂಗಮಾಯವಾಗಿತ್ತು. ಅವಮಾನಿತನಾಗಿ ಮೇಲೆ ಬಂದು ತನ್ನ ಸೊಂಟದ ತನಕ ರೊಚ್ಚು ನೀರು ಇಳಿಯತ್ತಿರುವುದನ್ನು ಒಮ್ಮೆ ನೋಡಿಕೊಂಡು ಅತ್ಯಂತ ಸಿಟ್ಟಿನಿಂದ ಅಪ್ಪನ ಕಡೆ ಬಂದ-ಇನಂದೆ ನೀನು, ನನ್ ಕಣ್ಡೆದುರೇ ನರ ಕಂಡಲ್ಲ, ನಿನ್ ಹಣ ಬರಾ, ನಿನ್ ಕರಾ ಅಂತಲು ಅಂದದ್ದು ನೀನು. ನೋಡಿಯಾ ಯೀಗ ಯಾರ್ ನಮ್ಮ ಕಂಡರು ಅನ್ನದಾ' ಎಂದು ತನ್ನ ಅಪ್ಪನ ಮೇಲೆಯೇ ಸಿಟ್ಟಿನಿಂದ, ಹಿಂದಿನ ಯಾವುದಾವುದೋ ಅಸಮಾಧಾನಗಳನ್ನು ಕಕ್ಷಿಕೊಳ್ಳುವವನಂತೆ ನುಗ್ಗತೋಡಗಿದ. ಪಾಪ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಗುಂಜಾರಯ್ಯ 'ಅಯೋ ಹೋಗೋ ಅತ್ಯಾಗಿ, ಮುಟ್ಟಿಸ್ಕಬ್ಬಾಡಾ, ನನ್ನೂ ಅಳ್ಳ ಮಾಡೊಬ್ಬಾಡ' ಎಂದು ಹೇಳಿದರೂ ಕೇಳದೆ ಆತನ ಕುತ್ತಿಗೆ ಪಟ್ಟಿಹಿಡಿದು ಎಳೆದಾಡಿ 'ನಿನ್ನೇ ನುಕ್ ತಳ್ಳೀನಿಕನ್ನೋ ಬೊಡ್ಡಿಮಗನೆ' ಎಂದು ತಾರಾಮಾರಾ ವಯಸ್ಸಾದ ಅಪ್ಪನ ಮೇಲೆ ಎರಗಿದ.

ಚೆಲುವನಿಗೆ ಬುಗುರಿ ಬೇಕೆನಿಸಲಿಲ್ಲ. ಅಳು ಬರುವಂತಾಯಿತು. ಅತಾರಿ ಸಮಯ ಪ್ರಜ್ಞೆ ಅರಿತು, ಕೆಲಸವೆಲ್ಲ ಹಾಳಾಗಿ ಗುಟ್ಟು ಬಯಲಾಗುತ್ತದೆಂದುಕೊಂಡು 'ಅಷೋ, ಇದೇನಂದರು ತಗಿಯಪ್ಪ ಪಾಪ ವಯ್ಯಾದೋನೋ ಮ್ಯಾಲೆ ಯಾವು ಜಗ್ಗಂದಾರು. ಬಿಡ, ಅವುನ್ ತಾನೆ ಯಾರಂದ. ಮಗ ಅಂತಲ್ಲುವಂದುದ್ದು, ಬಿಡು ಬಿಡು' ಎಂದು ಮತ್ತಿದಲ್ಲೇ ಸಿಟ್ಟಿನಿಂದ ಚಿಕ್ಕಣಿನ ರಟ್ಟಿಗಳನ್ನು ಹಿಡಿದು ದರದರ ಎಳೆದು ಅತ್ಯಬಿಟ್ಟು. ಹಾಗೆ ಬಲವಾಗಿ ಅತಾರಿ ಎಳೆದದ್ದರಿಂದ ಆಯ ತಪ್ಪಿದ ಚಿಕ್ಕಣಿನ ಕಾಲು ಉಳಿಕಿದಂತಾಗಿ 'ಲೋ ಅತಾರಿ, ನೀನೂ ನನ್ ತಳ್ಳಿಯಾ. ಒಳುಗ್ ಬಿದ್ದಿದ್ದೆ ನೀನೂ ನಗುನಾಗೋದಲ್ಲಾ. ಈಗ ನೋಡುದ್ದೇ ಅವುನ್ ಮಾತೇ ಸರಿ ಅಂತಾ ನನ್ನ ತಳ್ಳಿಯಲ್ಲ' ಎಂದು ರೇಗಿದ. ರೇಗಿದರೂ ಬಿಡದೆ ಅತಾರಿ ಆತನನ್ನು 'ಭಾಡ್ಯ್ ಇಸಾರಿ' ಎಂದು 'ಕೆಲ್ಲ ಬ್ಯಾರೆ ಬಿದ್ದದೆ' ಎನ್ನುತ್ತು ಎಳೆದ. ಮೂವರೂ ದುರ್ದೇವಿಗಳು ಕಕ್ಷಸು ಗುಂಡಿಯ ಬಳಿಯೇ ನಿಂತಿದ್ದರು. ಅತಾರಿಯು ಜಗಳ ಬಿಡಿಸಬೇಕೆಂದು ಚಿಕ್ಕಣಿನ ಸೋಂಟವನ್ನು ಬಿಗಿಯಾಗಿ ಹಿಡಿದು 'ಯೇಯ್, ನನುಗ ಕ್ಷಾಪ ಬರಿಸ್ ಬ್ಯಾಡ ಬಾಪ್ಪ ನೀನಿಪಟು' ಎಂದು ಜಗಿದ. ಚಿಕ್ಕಣಿ ಸಿಟ್ಟಿನಿಂದ 'ಯೇಯ್ ಬಿಡೋ ಸೂಳೆ ಮಗ್ನೆ' ಎಂದು ಬಲವಾಗಿ ಬಿಡಿಸಿಕೊಂಡು ನೂಕಿದ. ಅತಾರಿ ಆ ನೂಕುವಿಕೆಗೆ ನಿಶ್ ಸಹಿತವಾಗಿ ಆಯತಪ್ಪಿ ಯಾವ ತಡೆಯೂ ಯಾವ ನಿಬಂಧವೂ ಯಾವ ಸಹಾಯವೂ ಇಲ್ಲದಂತೆ ಅತ್ಯಂತ ಸುಲಭವಾಗಿ ಅದೇ ಕಕ್ಷಸು ಗುಂಡಿಯೋಳಕ್ಕೆ ಹಂದಿಯಂತೆಯೇ ಬಿದ್ದು ಹೋದ. ಬಿದ್ದವನ ದುರಂತ ಎಂದರೆ - ಅಡ್ಡಳಾಗಿ ಬಿದ್ದಿದ್ದರಿಂದ ಪೂರ ತಲೆಯಿಂದ ಹಿಡಿದು ಕಾಲಿನತನಕ ಏಲು ಮೆತ್ತಿಕೊಂಡು ಭಯಾನಕ ಅವಮಾನವಾಗಿ ಕ್ಷೋಧದಿಂದ ಬಿದ್ದು ತಕ್ಳಿವೇ ಎದ್ದು ನಿಂತು ಮೇಲತ್ತುವ ಪ್ರಯತ್ನ ಮಾಡಿದ.

ಈ ಅಚಾನಕ್ಕಾದ ಫೆಟನೆಯಿಂದ ಚೆಲುವ ನಕ್ಕಿದನಾದರೂ ಇವೆಲ್ಲ ಯಾವುದೇ ಇನ್ನೊಂದು ಆಯಾಮಕ್ಕೆ ಎಳೆದೋಯ್ತದೆನಿಸಿ, ಮರಗೆ ಬಂದು ನಿಂತುಕೊಂಡ. ಮನೆಯ ಹೆಂಗಸರು ಆ ನರಕದ ದರ್ಶನವಾಗದಿದ್ದರೆ ಸಾಕಂದು ಅಸಾಧ್ಯ ವಾಸನೆಗೆ ಬಾಗಿಲು, ಕಿಟಕಿ ಮುಜ್ಜಿಕೊಂಡು ಒಳಗೆ ಸೇರಿಬಿಟ್ಟಿದ್ದರು. ಅಪ್ಪ ಮಗ ಇಬ್ಬರೂ ಈಗ ಜಗಳ ಬಿಟ್ಟು ಬಿದ್ದ ಅತಾರಿಯನ್ನು ಮೇಲಕ್ಕೆ ಎತ್ತಿಕೊಂಡರು. ಅತಾರಿಯು ಗಂಭೀರವಾಗಿ ಮೇಲಕ್ಕೆ ಬಂದು ಇಬ್ಬರನ್ನೂ ನೋಡಿ ಮಾತಿಲ್ಲದ ದೊಡ್ಡ ಪಾನಿಯಿಂದ ಎಲ್ಲವನ್ನೂ ತೊಳೆದುಕೊಂಡು - ಆಹಾ, ಅಪ್ಪ ಚಿಕ್ಕಣಿಪ್ಪೋರೆ, ನಿನ್ ಸವಾಸ್ಸ ನಾನ್ ಮಾಡುದ್ದಲ್ಲ ಮೊದ್ದು ನಾನೆಕ್ಕುಡ್ಲೆಲಿ ವಡ್ಡಬೇಕು. ಸುಮ್ಮ ಅನ್ನಾಯ್ಲಿ ನನ್ನ ಗುಂಡಿಗೆ ತಳ್ಳಿದಲ್ಲಾ. ಅಕುಸ್ತಾತ ತಲೆ ಏನಾರ ವಳಾಕ್ ನೆಟ್ಟಂದಿದ್ದೆ ಏನಪ್ಪು ಮಾಡಿದ್ದ ನೀನು. ಭೂ ಸೂಳೆ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಮುಗ್ಗೆ ಇಲ್ಲ. ಇದಾ ಇಪ್ಪತ್ತೇ ನಾ ಬಿಡುಮಗ್ಗುಲ್ಲಾ, ಅಂತೂ ನಿನ್ನ ಸಂಸ್ಕೃತೆ ಒಂದ್ ದೊಡ್ ನಮಸ್ಕಾರ ಕನಪಾ' ಎಂದು ಹೊರಟುಹೋದೆ.

* * *

ಈ ಸಂಗತಿ ಉರಿಗೆಲ್ಲ ತುಂಬಿಹೋಯಿತು. ಅತಾರಿ ಈ ಫೆಟನೆಯನ್ನು ಬೇರೆಯದೇ ರೀತಿಯಲ್ಲಿ ಪ್ರಚಾರಮಾಡಿ ತನಗೆ ಇನ್ನಿಲ್ಲದ ಅವಮಾನವನ್ನು ಅಪ್ಪ ಮಗ ಸೇರಿಕೊಂಡು ಮಾಡಿದರೆಂದು ಹೇಳಿ, ಆ ರಾತ್ರಿಯೇ ಈ ಬಗ್ಗೆ ನ್ಯಾಯ ಮಾಡುವಂತೆ ಎಲ್ಲವನ್ನೂ ವಿಫಾರಣೆ ಮಾಡಬಿಟ್ಟಿದ್ದ. ಚಿಕ್ಕಣಿನ ಹಿತ್ತಿಲಲ್ಲಿದ್ದ ಈ ಪಲುಗುಂಡಿ ಈ ಹಿಂದೆ ಇಂಥ ಎಷ್ಟೋ ಅನಾಹತಗಳಿಗೆ ಕಾರಣವಾಗಿದ್ದರಿಂದ ಅವರು ಅತಾರಿಯ ವಿಷಯದಿಂದಾಗಿ ರೇಗಿ ನ್ಯಾಯಕಟ್ಟಿ ಹತ್ತಿದ್ದರು. ಇತ್ತಲಾಗಿ ಆ ಹಂದಿಯನ್ನು ಎತ್ತಿದನಂತರ ಬಿಸಿನೀರಿನಿಂದ ಮ್ಯು ತೋಳಿದು ಕೊಯ್ದು ನಾಳಿನ ಸಾದಾರಳ್ಳಿ ಸಂತೆಯಲ್ಲಿ ಮಾರಿ ಹಣ ಹಂಚಿಕೊಳ್ಳಬೇಕೆಂದಿದ್ದ ಇಬ್ಬರ ನೀಲನಕ್ಕೆಯು ಜೊರುಚೂರಾಗಿ ಗಾಳಿಗೆ ಹಾರಿ, ಏಲಿನ ವಾಸನೆಯ ಮುಖಾಂತರ, ಅತಾರಿಯ ಅವಮಾನದ ಮೂಲಕ, ಉರಿನ ಕ್ಷುದ್ರತೆಯು ಆಳ ಒಳ ಎಳೆಯ ದುರಂತದ ಮೂಲಕ ಅತಾರಿಯ ಅವಮಾನದ ಮೂಲಕ, ಉರಿನ ಕ್ಷುದ್ರತೆಯ ಆಳ ಒಳ ಎಳೆಯ ದುರಂತದ ಮೂಲಕ ವಿಚಿತ್ರ ಫೆಟನೆಯಾಗಿ ಎಲ್ಲರಿಗೂ ಮೋಜಾಗಿ ಬಿಟ್ಟಿತು. ಚೆಲುವ ಈ ಆಯಾಮಗಳಿಂದಲ್ಲ ಶಿಂಘಪಡುತ್ತಾ, ಹೀಗೆ ನ್ಯಾಯವಾಯ ಆದರೆ ಗುಂಡಿಯನ್ನು ಮುಚ್ಚಿಸಬಿಟ್ಟಾದ ಮೇಲೆ ಅಪ್ಪ ಬುಗುರಿಯನ್ನು ವಿಲುಗುಂಡಿಗೆ ಹಾಕಲು ಸಾಧ್ಯವಿಲ್ಲ ಎಂದುಕೊಂಡ. ಅಂತೂ ಇದೆಲ್ಲ ಆಗಿ ಸಂಜೀಗ ನ್ಯಾಯಕ್ಕೆ ಎಲ್ಲರನ್ನೂ ಕರೆದರು. ಆದರೆ ಚಿಕ್ಕಣಿ ಮಾತ್ರ ಅಲ್ಲಿಗೆ ಬಂದಿರಲ್ಲ. ಉರಿನ ಪಡ್ಡ ಹುಡುಗರು ಈ ತಮಾಣ ದೂರಿನ ಬಗ್ಗೆ ನಗುತ್ತಾ ಅವರದೇ ಲೋಕದಲ್ಲಿ ಮುಖುಗಿದ್ದರು. ಚಿಕ್ಕಣಿನ ಅಪ್ಪ ಗುಂಜಾರಯ್ಯನು, ತನ್ನ ಮಗ ಮಾಡಿರುವುದೆಲ್ಲ ತಪ್ಪೆಂದು ಮನವರಿಕೆ ಮಾಡಿ- ಕೊಂಡಿದ್ದ. ಎಲ್ಲರೂ ಸೇರಿ ಚರ್ಚೆ ಮುಗಿಯುತ್ತಿರುವಾಗ ಯಜಮಾನ ಕಡುಬಯ್ಯ ಮಾತನಾಡಿ 'ಅತಾರಿಯನ್ನ ನಿನ್ನ ಮಗ ಏಲ್ ಗುಂಡಿಗೆ ತಳ್ಳಿದ್ದ ತಪ್ಪ. ಆಮೆಕೆ, ಆ ಕುಂಟಣಿನ್ನ ಹಂದಿಯ ಬೇಕಂತೆ ನೀವೇ ಒಳಾಕ್ ಬೀಳ್ಳಿ; ಅದಾ ಸಾದಾರಳ್ಳಿ ಸಂತೆಲಿ ಮಾರುವ ವಿಫಾರಣೆ ಮಾಡಿದ್ದಂತೆ. ಅದಾ ಅತಾರಿಯೇ ಯೇಳಾವೆ. ಇದೂ ಅಲ್ಲೆಯೇ, ಏಲ್ ಗುಂಡಿಗೆ ಇಳಿದು, ಆ ಏಲೆಲೆಲ್ಲಾ ವುಂಟಾಡಿ ಬಂದು; ನಮ್ಮ ನಾಷ್ಟ ಟೀ ಬ್ಯಾರೆ ಕೊಟ್ಟವನೆ. ಇದೆಲ್ಲ ಸರಿಯಲ್ಲ. ಯಂಗೂ ನಿಂಗೇ ಗೊತ್ತಿದೆ. ಮುನ್ನೂರ್ಹಾಂದ್ ರುಪಾಯ್ ಮಾಡುಗ್ ಬುಟ್ಟ ಸಭೆಗೆ ತಪ್ಪಾಯ್ತು ಅಂತಾ ವಪ್ಪಾಪ್, ಆಮೆಕೆ, ಆ ಅತಾರಿ ಅದೇನೋ ಸೂತ್ರ ಕೊಳ್ಳನಾ ಕಳೀಲಿ ಅಂತ ದೇವುರ್ ಮಾಡ್ತಾನಂತೆ: ಅದೇ ಬ್ಯಾರೆ ನೂರ್ ರೂಪಾಯ್ ಕೊಟ್ಟಬುಡಿ' ಎಂದು ನಿಜಾಯ ಹೇಳಿದ.

ಇದೆಲ್ಲವನ್ನೂ ನ್ಯಾಯಕಟ್ಟಿಯ ಸಂಪಲ್ಲಿ ಕೇಳಿಸಿಕೊಂಡು ನಿಂತಿದ್ದ ಚಿಕ್ಕಣಿ ಬಂದವನೇ ಯಾಕ್ತಪ್ಪಾ ದಂಡ ಕೊಡ್ಡೇಕಾಗಿರುದು. ಯಾರಾ ಯಾರು ಏಲ್ ಗುಂಡಿಗೆ ತಳ್ಳಿದುದು. ವಸಿ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಮುಟ್ಟಾಗಿ ಮಾತಾಡಿ. ಅತಾರಿ ಏನೂ ಕಾಣಿ ಹೈದ್ದಲ್ಲಿ. ತಳ್ಳಿಟ್ಟಿ ಬಿದ್ದೋಗುಕೆ. ಅಲ್ಲವೂ, ಅವನಾ ತಳ್ಳಿಕೆ ಏನಾರ ಜಿದ್ದಿದ್ದದೆ ಇಬ್ಬರ್ಗು, ಇಲ್ಲಾ ನಾನೇನರ ಕೊಡುದಿದ್ದರೋ..? ಎಲ್ಲಾ ತಂಡೆ ತಗರಾರ್ ಮಾಡ್ಡಂದು ಗಳಿಗಂಟಾಕಂದು ದಂಡತಕಂದು ಸರಾಪ್ ನೆಕ್ಕೆಮು ಅಂತಾ ಮಾಡಿರಾ ನ್ಯಾಯವಾ, ಅಪೋ ಎನ್ನುಡಿ ನೀನು. ಯಾವ್ ದಂಡ್ ಕೊಡುದು ಇವುರ್ಗೆ. ನಾನಂತು ಒಂದ್ ಜಿಟ್ಟಿ ಹೈಸನು ಕೊಡುದುಲ್ಲಾ' ಎಂದು ರಂಪಮಾಡಿ, ಕೊನೆಗೆ ಜಗಳ ಕೈ ಕೈ ಮಿಲಾಯಿಸುವ ತನಕ ಮುಟ್ಟಿ ನ್ಯಾಯಾಸ್ಥಾನ ನಿಂತುಹೋಯಿತು. ಚಿಕ್ಕಣಿ ತನ್ನ ಅಪ್ಪನನ್ನು ಬಲವಂತವಾಗಿ ಎಳೆದುಕೊಂಡು ಮನೆಗೆ ಬಂದುಬಿಟ್ಟು.

* * *

ಚೆಲುವ ಆ ರಾತ್ರಿಯಲ್ಲಿ ಅಪ್ಪನೇ ಬಂದು ದೊಡ್ಡ ಪಿಶಾಚಿ ಎಂದು ಕಲ್ಪಿಸಿಕೊಳ್ಳುತ್ತಾ ನಿದ್ದೆ ಬಾರದೆ ವದ್ದಾಡತೊಡಗಿದ. ರಾತ್ರಿಯ ತಣ್ಣನೆ ಗಾಳಿ ಹೊರಗೆ ಬೀಸುತ್ತಿದೆ ಎನಿಸಿದರೂ ಮನೆಯೋಳಗೆ ಬೆಳ್ಳನೆಯ ಕೆಟ್ಟಿ ವಾಸನೆಯ ಗಾಳಿ ಸುತ್ತಿ ಹಾಕಿಕೊಂಡಿದೆ ಎನಿಸಿತು. ಚೆಲುವ ಕುಂಟಣ್ಣನ ಅಸಹಾಯಕೆಗೆ ಮರುಗಿದ. ಉಂಗಿಗೆ ಆತ ಎಲ್ಲಿಂದಲೋ ಬಂದು ಸೇರಿಕೊಂಡಿದ್ದವನಾದ್ದರಿಂದ ಅವನಿಗೆಂತಲೇ ಅಣ್ಣ ತಮ್ಮುಂದಿರು ಬೆಂಬಲಿಗರು ಇರಲಿಲ್ಲ. ಅಪ್ಪನ ಎದಿರು ಆತ ಅನ್ಯಾಯಕ್ಕೆ ಒಳಗಾಗಿದ್ದಕ್ಕೆ ನೊಂದುಕೊಂಡ. ಹಿಂದೆ ತಿಪ್ಪೇಗೌಡರ ಕೋಣದ ರೀತಿಯಲ್ಲೇ ಹಂದಿ ಕೂಡ ಅದರೋಳಗೆ ಬಿದ್ದನಂತರ ಎತ್ತುವದರೋಳಗಾಗಿ ಸತ್ತೇ ಹೋಗಿತ್ತು. ಆ ಆಳದ ಗುಂಡಿಯಲ್ಲಿ ಮುಳುಗಿ ಸಾವಿನೊಡನೆ ಸೆಣಿಸಾಡಿ ಬೆಳಿಗ್ಗೆಯಿಂದ ಸಂಜೆತನಕ ಅಲ್ಲೇ ಅದು ಬಿದ್ದಿದ್ದರಿಂದ ಸತ್ತು ಹೋಗಿತ್ತು. ಅದನ್ನು ನೀಲಿನ್ನಕ್ಕೆಯ ಪ್ರಕಾರ ಕೊಯ್ಯು" ಮಾರುವಂತೆಯೂ ಇರಲಿಲ್ಲ. ಕಕ್ಷಸು ಗುಂಡಿಯ ಬಳಿಯೇ ಅದು ಹೊಣದಂತ ಸಾವಿರಾರು ನೊಣಗಳನ್ನು ಮುತ್ತಿಸಿಕೊಂಡು ಬಿದ್ದಿತ್ತು. ಚೆಲುವ ಮಲಗಿದಂತೆಯೇ ಇದೆಲ್ಲವನ್ನು ನೆನೆದು ಹೆದರಿ ಹಂದಿ ಏನಾದರೂ ದೆವ್ವವಾದರೆ, ಅದು ಮನುಷ್ಯ ರೂಪವಾಗಿ ಬಂದರೆ, ಹೇಗಿರಬಹುದೆಂದು ಕಲ್ಪಿಸಿಕೊಂಡ. ಹಾಗೆ ಕಲ್ಪಿಸುತ್ತಿರು- ವಂತೆಯೇ ಅದು ಚಿನ್ನದ ಬಣ್ಣದ ಬುಗುರಿಯನ್ನು ಬಂದು ಕೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಜೂರಿ ಹಿಡಿದುಕೊಂಡು ಮೆಲ್ಲಿಗೆ ಅಪ್ಪನ ಬಳಿ ಹೋಗಿ ನಿಂತು ಏನೋ ಮಾಡುತ್ತಿದೆ ಎಂಬ ಚಿತ್ರ ಸುಳಿಯಿತು. ಚೆಲುವ ಬೆಳ್ಳಿ ಅಜ್ಞಿಯನ್ನು ತಬ್ಬಿಕೊಂಡ. ಬಗ್ಗೆ ಎಂದು ವಾಸನೆ ಬಡಿಯಿತು. ಅನಿವಾರ್ಯವಾಗಿ ವಾಸನೆಯನ್ನೇ ಅಪ್ಪಿಕೊಂಡು ಆಕೆ ಆಗಲೇ ನಿದ್ದೆಗೆ ಹೋಗಿದ್ದಳು. ಆ ಹಂದಿಯ ಪಿಶಾಚಿರೂಪದ ಮನುಷ್ಯ ಮನೆಯೋಳಗೆಲ್ಲ ಕುಣಿದಾಡಿ, ಧೇರ್ ಅಪ್ಪನ ರೀತಿಯಲ್ಲೇ ರಾಘುಪಡೆದು ಮಲಗಿರುವ ಒಬೆಳ್ಳಿಬ್ರರ ತಲೆಗೂ ಬುಗುರಿಯಿಂದ, ಜಾಕುವಿನಿಂದ ತೂತು ಹೊರೆದು ಅಮಾದಿ ತುಂಬಿ ಗಬ್ಬಿನ ಉಸಿರಾಟವನ್ನು ಆ ಹಂದಿರೂಪದ ಪಿಶಾಚಿ ಸೃಷ್ಟಿಸಿ ನಗುತ್ತಾ ಕೇಕೆ ಹೊಡೆಯುತ್ತಿದೆ ಎಂದು ಕಂಡ. ಆ ಪಿಶಾಚಿ ತನ್ನ ಬಳಿ ಬರುತ್ತಿದೆ ಎಂದುಕೊಂಡು 'ಅಪ್ಪೇ ಅಪ್ಪೇ' ಎಂದು ಶ್ರೀಕರಿಸಿ 'ಹುಣ್ಣೆ ಉಯ್ಯಬೇಕು ಏಳು ಮ್ಯಾಕೆ'

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಎಂದ. ಇಡೀ ಮನೆ ನಿಶ್ಚಯವಾಗಿ ಕತ್ತಲೆನಿಂದ ತುಂಬಿತ್ತು. ಅದರೊಳಗೆ ಯಾವುದನ್ನು ಗುರುತಿಸಲಾರದೆ ಹಿಡಿಯಲಾರದೆ, ಆ ಹಾಳು ಬುಗುರಿಯಿಂದಲೇ ಹೀಗಾಗುತ್ತಿದೆ— ಯೇನೋ ಎಂದು ಒಳಗೊಳಗೇ ಬಿಕ್ಕಿದ. ಹೆದರಿಕೆಯಿಂದ ಮತ್ತಪ್ಪ ಬಿಗಿಯಾಗಿ ಕಣ್ಣಿನ್ನು ಮುಚ್ಚೇಂದ.

ಅವನ ಅಪ್ಪ ವಿಕಾರವಾಗಿ ಗೊರಕೆ ಹೊಡೆಯುತ್ತಿರುವುದು ಕೇಳಿಸಿತು. ಹಿತ್ತಲೆಲ್ಲ ಕಾಗೆಯೋಂದು ನೀರವತೆಯನ್ನು ಸೀಳುವಂತೆ ನಿದ್ದೆಗಳ್ಳಿನ ಸ್ವರದಲ್ಲಿ ವರ್ಗ ಗುಟ್ಟಿ ಪಟ ಪಟ ಎಂದು ರಕ್ಷೆ ಬಡಿದಂತಾಯಿತು. ಆ ಹಂದಿ ಈಗ ಕಾಗೆ ರೂಪವಾಗಿ ಉರ ಸುತ್ತ ಹಾರಾಡಲು ಹೋಗುತ್ತಿರಬಹುದು ಎಂದುಕೊಂಡು, ಅಜ್ಞಿಯ ಸೀರೆಗೆ ಮೆಲ್ಲಮೆಲ್ಲಗೆ ಹುಣ್ಣಿ ಹೊಯ್ದುಕೊಂಡು ನಿದ್ದೆಗಾಗಿ ಕಾದ. ಆ ಕತ್ತಾಲ ಮನೆಯೊಳಗೆಲ್ಲ ಅಪ್ಪನಂತರೆ ದೊಡ್ಡ ಸಪ್ಪಳದ ಹೆಜ್ಜೆಗಳು ನೆರಳೂ ಚಲಿಸಿದಂತೆ ಕಂಡು ಅಪ್ಪನಂತ ಕೂರಿ ಇನ್ನಾರೂ ಈ ಉರಿನಲ್ಲಿ ಇಲ್ಲವೇನೋ ಎಂದು ಮಲಗಿದೆ.

* * *

ಇಷ್ಟೆಲ್ಲ ಆಗಿದ್ದಾದರೂ ಯಾಕೆ, ಯಾವ ಹಿನ್ನೆಲೆಯಿಂದ ಎಂದು ಸ್ವಂತಃ ಚಿಕ್ಕಣಿಗೇ ಗೊತ್ತಾಗಲಿಲ್ಲ. ಗುಂಜಾರಯ್ಯ ಚಿಂತೆಯಿಂದ ಬೆಳಿಗೆ ಎದ್ದು ಬೀಡಿ ಸೇದುತ್ತಾ ಕುಳಿತ್ತಿದ್ದ. ಆ ರಾತ್ರಿ ನಾಯಕಟ್ಟೆಯಲ್ಲಿ ಕಂಪ್ಲೇಂಟ ಕೊಡಬೇಕು ಎನ್ನುತ್ತಿದ್ದ ಮಾತುಗಳ ಸುಳಿದು ಏನಾಗುತ್ತದೋ ಎಂದು ಹೆದರಿದ. ಚೆಲುವ ಎದ್ದಿದ್ದವನು ಯತಾಪ್ರಕಾರ ಹಿತ್ತಲಿಗೆ ಹುಣ್ಣಿಮಯ್ಯಲು ಬಂದು ನಿಂತಾಗ ಹಂದಿಯ ವಿಕಾರ ರೂಪವನ್ನು ನೋಡಿ ಬಂದು ಮೆಲ್ಲಗೆ 'ಅಪೋ ಹಿತ್ತೆಲಿ' ಆ ಹಂದಿಯ ನಾಯಿಗೊಳು ತಿಂತಾವೆ' ಎಂದ. 'ಅಯ್ಯೋ ತೂ ಹಾಳಾದೋರ, ವತಾರ ಎದ್ದೇಚೆ ಯಂತಾ ಸುದ್ದಿ ಹೇಳುಕೊ ಬಂದ ನೋಡು' ಎಂದು ಬೈಯ್ಯದುಕೊಂಡು ಹಿತ್ತಲಿಗೆ ಬಂದು ಆ ನಾಯಿಗಳನ್ನು ಹೊಡೆದು ಅಟ್ಟಿದ. ಇಷ್ಟಕ್ಕೆಲ್ಲ ಕಾರಣ 'ಚಿಕ್ಕ ಹೈದನೇ' ಎಂದು ವಿಕಾರವಾಗಿ ಹೊಟ್ಟಿ ಬಗೆಸಿಕೊಂಡು ಬಿದ್ದಿದ್ದ ಹಂದಿಯನ್ನು ಕಂಡು, 'ಬ್ಯಾಡಕಲಾ ಬ್ಯಾಡಾ ಅಂತ ಬಾಯಬಡ್ಟಂದು ಮುಖ್ಯಿಸ್ತಾ ಗುಂಡಿಯಾ ಅಂತ ಯೇಳುಡ್ಡು ನನ್ನ ಮಾತ ಲೆಕ್ಕ ಜಮಕ್ಕೇ ತಕದೆವೋಲ್ಲಾಲ್ಲಾ.. ಅಂದೋಳ ಬಿದ್ದೋ, ಕುರಿಗೋಳ ಬಿದ್ದೋ, ಕೋಳಿ, ನಾಯಿ, ಕ್ಷಾಣಾ, ಏನೇನೋ ಬಿದ್ದೋ...ಅಯ್ಯೋ, ಈ ಗುಂಡಿವೋಳಗೆ ಏನೇನ್ ಬಿದ್ದೋ, ಕಾಣ್ನನಲ್ಲಪ್ಪ, ಎಲ್ಲೆಲ್ಲೋ ಅವ ಅನ್ನಂದಿದ್ದೆ ನರಕ್ಕು ಅದು ಇಲ್ಲೇ ನನ್ನ ಮನೆಲೇ ಅದಲ್ಲಪ್ಪ' ಎಂದು ನಿಟ್ಟಿಸುರು ಬಿಟ್ಟ. ಅಸಹಾಯಕತೆಯಿಂದ ಮಗನ ಎದಿರು ಆತನ ಎಷ್ಟೋ ಬುದ್ದಿಗಳಿಲ್ಲ ಧೂಳಾಗಿ ಜಿದ್ದಿದ್ದವು. ಆತನ ಸಹಜ ಸಾಧ್ಯತನ ಕೆರಳ, 'ಈ ನರಕ್ಕು ತಪ್ಪಸುಕೆ ಯಾರಿದ್ದಾರವಾ, ತೋಕ್ಕವೆಲ್ಲಾ ಬಂತಾರಾ ಇದ್ದೆ ಈ ವೂರೋಂದೇ ಒಂದ್ ತರ್ವಾವಲ್ಲ. ಯೇಲೋಳ್ಗಾ ಬಿದ್ದ ಅಂದಿಯ ತಿನ್ನಕೆ, ಮೂಕಾಸ್ ಮಾಡೋಕ್ಕೆ ಇಪಾಟ ಇಕ್ಕಮತ್ ಮಾಡೋಡಾಗಿತ್ತೆ. ಹೂತೋ ನರಕ್ ನರಕ್ ನರಕ್ ಇದ್ದೋಳಗೆ ಎಲ್ಲನ್ನೂ ತಳ್ಳಾ ಕುಂತಿರು ದೇವ್ಯ ಅದೆಂಗ್

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಎಲ್ಲನೂ ನೋಡ್ತಾ ಕುಂತಿದ್ದನೋ ...ಎಂದು ಒಳಗೊಳಿಗೇ ತಕ್ಷಿಸುತ್ತಾ, ಸಮಸ್ಯೆಯ ಸುಳಿಯಲ್ಲಿ ಸಿಲುಕೆ ಕಂಗಾಲಾದ.

* * *

ಚಿಕ್ಕಣಿನ ಹೋಟೆಲಿಗೆ ಜನವೆಲ್ಲ ಆ ರಾತ್ರಿಯೇ ಬಹಿಷ್ಕಾರ ಹಾಕಿದ್ದರು. 'ಆತ ವಿಲುಗುಂಡಿಗೆ ಬಿದ್ದಿದ್ದೋನು; ಅವನಿಂದ ನಾವೆನೂ ಮುಟ್ಟಿಸ್ತೋ ಹೂಡು. ಏನೂ ತಿನೊಬಾರು. ನಾವೂ ಹೂಡ ಯಾವುದೇ ಆದ್ದು ಅವುನೋ ಗೆ ಹೂಡಬಾರು'- ಎಂದು ನಿಣ್ಣಿಯಿಸಿ, ನಂತರ ಆತ ಮೃಲಿಗೆಯಾಗಿ ಕೆಟ್ಟಿರುವದರಿಂದ ಪೂಜಾರಿಕೆ ಕೆಲಸದಿಂದ ದೂರವಾಗಬೇಕು. ಅವನನ್ನು ಯಾವ ದೇವಕಾರ್ಯಕ್ಕೂ ಸೇರಿಸಿಕೊಳ್ಳಬಾರದು ಆ ಇಡೀ ಮನೆಯ ಜನ ಯಾವ ಕಾರ್ಯದಲ್ಲಿ ತಮ್ಮ ಜೊತೆ ಬಾಗಿಯಾಗ ಹೂಡು.... ಇತ್ಯಾದಿ ಇತ್ಯಾದಿಯಾಗಿ ನಿಷೇಧಗಳನ್ನು ಹೇರಿದರು. ಇದಿಷ್ಟೇ ಅಲ್ಲದೆ ಅಕ್ಕಾರಿನ ಪೋಲಿಸ್ ಸೈಫನಾಗೆ ತಿಪ್ಪೆಗಾಡರ ಬೆಂಬಲದಿಂದ ಡಾರು ಬರೆಸಿಕೊಂಡು ಹೋಗಿ ಕೊಟ್ಟು ಬಂದಿದ್ದರು. ಹೀಗೆ ಎಲ್ಲ ತರದಲ್ಲಿ ಆ ಕಕ್ಷಸುಗುಂಡಿ ಇಡೀ ಉರಿನ ಒಂದು ನರಕ ಎನ್ನುವಂತೆಯೂ ಉರಿಗೆಲ್ಲ ಅದೊಂದು ದೊಡ್ಡ ಬಾದೆ, ಅವಮಾನ ಎಂತಲೂ ಆಗಿಬಿಟ್ಟಿತು. ಜೆಲುವ ಈ ಸಂಕೀರ್ಣತೆಯಾಗಿ ಬುಗುರಿಯ ಜೆಂದವನ್ನೂ ಸುತ್ತುವ ಪರಿಯನ್ನೂ ನೆನೆಸಿಕೊಂಡನಾದರೂ ಈ ಪರಿಸ್ಥಿತಿಯಲ್ಲಿ ಅದನ್ನು ಮುಡುಹುದ ಶೈಲಿ ಮಾತ್ರ ಆಸೆಯನ್ನೂ ಕಳೆದುಕೊಂಡಿದ್ದನು. ಹಂದಿಯ ವಿಕಾರ ದೃಶ್ಯ ಪದೇ ಪದೇ ಆ ರಾತ್ರಿಯ ಚಿತ್ರವನ್ನು ಬಿಡುಸುತ್ತಿತ್ತು. ಇಡೀ ಉರಿಗೆ ಆ ವಿಲುಗುಂಡಿ ಒಂದು ವಿಚಿತ್ರ ಸಾಂಸ್ಕೃತಿಕ ಸಮಸ್ಯೆಯಾಗಿ ಪರಿವರ್ತನೆ ಪಡೆಯುತ್ತಾ, ಸಂಕೀರ್ಣತೆಯಲ್ಲಿ ಕಳೆದುಹೋಗುವ ಮಾನವೀಯ ಕ್ಷಣಿಗಳು ದಿಕ್ಕಾಪಾಲಾಗಿ ಒಂದು ಇತಿಹಾಸವಾಗಿ ಬೆಳೆಯಲೂಡಿಗಿತ್ತು. ಈ ಕಕ್ಷಸು ಗೂಡಿಗೆ ಇಂತಾ ಎಂತೆಂತದೋ ಗುಟ್ಟಿಗಳೆಲ್ಲ ಗೊತ್ತಿದ್ದವು. ಹಿಂದೆ ಅವರಿವರು ಕದ್ದು ಬಸುರಾಗಿದ್ದ ಹುಟ್ಟಿದ ಎಳಿಕೊಸುಗಳನ್ನೂ ತಂದು ಇದೇ ಕಕ್ಷಸು ಗುಂಡಿಗೆ ಹಾಕಿದ್ದದ್ದು ಉಂಟು. ಇದೆಲ್ಲ ಉರಲ್ಲಿ ಯಾರಿಗೂ ಗೊತ್ತಿರಲ್ಲಿಲ್ಲ. ಅಂತೂ ಗಾಳಿ ಬೀಸಿದಂತೆಲ್ಲ ಹೊವಾದ ಉದಿಕೊಂಡ ಹಂದಿಯ ವಾಸನೆಯೂ, ಕೊಳೆತೆ ಏಲಿನ ಗಬ್ಬಿನಾತವೂ ಸಮಸ್ಯೆಯ ಸೋಂಕೂ ಹಬ್ಬಿ ಆ ಸುಂದರ ಮುಂಜಾವು ವಿಷಮಯವಾಯು.

* * *

ಕೇರಿಯ ಜನ ಈ ವಿಕಾರ ವಾಸನೆಗೆ ಬೇಸತ್ತು ಚಿಕ್ಕಣಿನ ಮೇಲೆ ಜಗಳ ಕಾಯಲು ತವಕಿಸುತ್ತಿದ್ದರು. ನಾಯಿಗಳು ಹಿತ್ತಲಲ್ಲಿ ಹಂದಿ ಬಾಡಿಗಾಗಿ ಕಿತ್ತಾಡುತ್ತಿದ್ದವು. ಮನೆಯ ಹೆಂಗಸರು ನೀರು ತರಲು ಹೋಗಿದ್ದವರಿಗೆ ಬಹಿಷ್ಕಾರ ಹಾಕಿರುವುದು ತಿಳಿದು ಕಣ್ಣೀರು ಹಾಕುತ್ತಾ, ಗಂಡಸರು ಮಾಡಿದ ಕೆಲಸಕ್ಕೆಲ್ಲ ತಾವು ಬಲಿಯಾಗುತ್ತಿರುವುದಕ್ಕೆ ಅತ್ತೂ ಸೂರಗಿ ಮನೆ ಸೇರಿದರು. ಜೆಲುವ ದಿಕ್ಕಿಲ್ಲದವನಂತೆ ಪಡಸಾಲೆಗೆ ಬಂದು ಕುಳಿತ. ವ್ಯಂಗ್ಯ ಮಾಡುವಂತೆ ಬುಗುರಿ ಗಾರೆನೆಲದ ಮೇಲೆ ಗೊಯ್ಯಾಗಂಟ್ಟಿದಂತಾಯಿತು. ಇಪ್ಪು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಹೊತ್ತಿಗಾಗಲೇ ಹೊತ್ತು ಮೀರಿತ್ತು. ಚಿಕ್ಕಣಿಂ - ನನ್ನೂ, ಅತಾರಿಯನ್ನೂ ಅಕ್ಕೋರಿನ ಪ್ರೋಲಿಸಿನವರು ತಿಪ್ಪೇಗೌಡರ ಬೆಂಬಲದಿಂದ ತಾಣಿಗೆ ಕರೆದುಕೊಂಡು ಹೋಗಿದ್ದರು. ತಿಪ್ಪೇಗೌಡರಿಗೆ ಅತಾರಿಯ ಬಗ್ಗೆ ಅಂತಹ ವಿಶೇಷ ವ್ಯಾಮೋಹ ತ್ವೀಕ್ಷಿ ಇಲ್ಲದಿದ್ದರೂ ಕೂಡ, ಹಿಂದೆ ಇದೇ ಚಿಕ್ಕಣಿಂ ಕಕ್ಕಣ ಗುಂಡಿಯಲ್ಲಿ ತಮ್ಮ ಹೋಣ ಪ್ರಾಣ ಕಳೆದುಕೊಂಡು ಹೊಲೆಯರ ಹೊಟ್ಟೆ ತುಂಬಿಸಿದ್ದ ನೋವು ಮತ್ತು ಸಿಟ್ಟು ಎರಡೂ ಇದ್ದಿದ್ದರಿಂದಲೇ ಈ ದೂರಿನೊಳಗೆ ಪ್ರವೇಶಿಸಿದ್ದರು. ಯಾರೂ ಇನ್ನೂ ತಾಣೆಯಿಂದ ಹಿಂತಿರುಗಿ ಬಂದಿರಲಿಲ್ಲ.

ಕಕ್ಕಣ ಗುಂಡಿಯನ್ನು ಮುಚ್ಚಬೇಕೆಂತಲೂ, ಆತನಿಂದ ಇಡೀ ಹಳ್ಳಿಯ ಕೆಡುತ್ತಿದೆ ಎಂತಲೂ, ಜನರ ರಾಸುಗಳನ್ನು ಗುಂಡಿಗೆ ಬೀಳಿಸಿ ಅವನ್ನು ನಂತರ ಮಂಗ-ಮಾಯಮಾಡಿ ಮಾಂಸದ ವ್ಯಾಪಾರಮಾಡಿ ಜನರಿಗೆ ಮೋಸ ಮಾಡುತ್ತಿದ್ದಾನೆಂತಲೂ, ಇದೆಲ್ಲದರಿಂದ ಆಗಿರುವ ನಷ್ಟವನ್ನು ಎಲ್ಲಿರುಗೂ ತುಂಬಿಕೊಡಬೇಕೆಂತಲೂ ಹಲವಾರು ಆಪಾದನೆಗಳನ್ನು ಸ್ವೇಷನೊನಲ್ಲಿ ಕೊಟ್ಟಿದ್ದರು. ಸ್ವೇಷನೊನಲ್ಲಿ ಇಂಥಾ ವಿಚಿತ್ರ ಕೇಸನ್ನು ಅದುವರೆಗೆ ಅಲ್ಲಿನವರು ಯಾರೂ ಎದುರಿಸಿರಲಿಲ್ಲ. ಅತ್ಯಂತ ತಮಾಷೆಯ ಕೇಸಿದು ಎಂದುಕೊಂಡು ನಕ್ಕು ನಕ್ಕು ಸಾಕಾಗಿ, ಇನ್ನಾಸ್ಪಕರು ಎರಡೂ ಪಾಟಿಗಳವರನ್ನು ಕೇಳಿ ಏನೇನೋ ಹೇಳಿದರು. ಬಂದಿದ್ದವರನ್ನೇಲ್ಲ ವಾಪಸ್ಸು ಉರಿಗೆ ಕಳಿಸಿಬಿಟ್ಟಿರು. ತೀಮಾನ ಮಾಡುವುದಾಗಿ ಭರವಸೆ ನೀಡಿದರು. ಚಿಕ್ಕಣಿಂ ಇಂಥಾ ಇಕ್ಕಣಿನಲ್ಲೂ ಕಕ್ಕಣ ಗುಂಡಿಯ ಬಗ್ಗೆ ಸಮರ್ಥಿಸಿಕೊಳ್ಳಲು ನೋಡಿದನಾದರೂ ಆ ಗುಂಡಿಯಲ್ಲಿ ಆದ ಎಷ್ಟೋ ಅನಾಹತಗಳಿಗೆ ಆತನೇ ಕಾರಣವೆಂದು ಎಲ್ಲರೂ ನಂಬಿದ್ದರು. ಇದರಿಂದಾಗಿಯೇ ಗುಂಜಾರಯನ್ನನ್ನು ಕೇಸಿನಿಂದ ಹೊರಗುಳಿಸಿದ್ದರು. ಇನ್ನಾಸ್ಪಕರು ನಗುತ್ತಾ - 'ಅಲ್ಲಯಾ; ಚಿಕ್ಕಣಿಂ ಅನ್ನೋ ಇವನೇ ಏನು ನಿನ್ನನ್ನು ಒಳಕ್ಕೆ ತಳ್ಳಿದ್ದು' ಎಂದು ಅತಾರಿಗೆ ಪ್ರಶ್ನೆ ಎಸೆದರು. ಅತಾರಿ 'ವುಂಕೊ ಸ್ವಾಮಿ' ಎಂದ. 'ಹೇಗೆ ಬಿಡ್ಡಯ್ಯ' ಎಂದಾಗ ಅತಾರಿ ಮುಖಿ ಸಿಂದರಿಸಿಕೊಂಡು ತಪ್ಪಗೆ ನಿಂತ. 'ಹೇ ಮಾತಾಡಯ್ಯ; ನಿನ್ನನ್ನೇ ಕೇಳಾ ಇರೋದು' ಎಂದು ರೇಗಿದಾಗ 'ಮೊಕಾಡಗೆ ಬಿಡ್ಡ ಸ್ವಾಮಿ' ಎಂದ. ಆಗ 'ಅಂಗಾದ್ರೆ ಪೂರಾ ಅದರೊಳಗೇ ಅನ್ನೋದೇನಯಾ' ಎಂದು ಗಂಟಲು ಆಗಲಿಸಿ ಗಟ್ಟಿಯಾಗಿ ನಕ್ಕರು. ಆ, ಈ ಪ್ರೋಲೀಸರೆಲ್ಲ ಒಕ್ಕೊರಲಿನಿಂದ ಅವರಿಗೆ ಜೈಕಾರ ಹಾಕುವಂತೆ ನಗೆಯು ಗುಡುಗುಗಳನ್ನು ಇಬ್ಬರ ಮೇಲೂ ಎಸೆದರು. ನಂತರ ಚಿಕ್ಕಣಿನಿಗೂ ಅದೇ ಪ್ರಶ್ನೆಗಳು ಬಂದು 'ನೀನೂ ಏಲಾನಲ್ಲಿ ಬಿದ್ದ ಈಚಾಡಿದ್ದಿ - ಯೇನಯಾ' ಎಂದು ನಗೆ ತಡೆದುಕೊಂಡು ಕೇಳಿದರು. 'ಹೌದು' ಎನ್ನುವಂತೆ ಚಿಕ್ಕಣಿ ತಲೆ ತಗ್ಗಿಸಿದ.

* * *

ಅಂಶೂ ಇಷ್ಟೆಲ್ಲಾ ವಿಚಾರಣೆ ಆದಮೇಲೆ ಇನ್ನೆಕ್ಕರು ಗಂಟಲನ್ನು ಗಂಭೀರ ಸ್ವರಕ್ಕೆ ತಂದುಕೊಳ್ಳುತ್ತಾ 'ನೋಡ್ರಯಾ ಹೇಗೋ ನೀವಿಬ್ಲೂ ಆ ಕಕ್ಕಣ್ಣ ಗುಂಡಿಯೊಳಗೆ ಬಿದ್ದ ಮೈಲಿಗೆ ಮಾಡ್ಡಂಡಿದ್ದೀರಿ. ಇದ್ದೆಲ್ಲ ಚಿಕ್ಕಣಿಂದೇ ಇದ್ದೂ ಆತಾರಿದೂ ಸ್ವಲ್ಪ ಇದೆ.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಇದನ್ನೆಲ್ಲ ಆಮೇಲೆ ನೋಡೋಣ. ಸದ್ಯಕ್ಕೆ ಎಂಗೂ ಎಲ್ಲನಲ್ಲಿ ಬಿದ್ದೋರು ನೀವಾದ್ವಿಂದ ನಮ್ಮ ಸೈಷನ್‌ನಲ್ಲಿ ಇದೇ ಒಂದು ಪ್ರಾಭುಮ್ರ ಆಗಿದೆ. ಹಾಖಾದ್ದು ಇದು ಹಳ್ಳಿ ಪೋಲಿಸ್ ಸೈಷನ್ ಆದ್ವಿಂದ ಸಿಟಿ ತರದ ಡ್ರೆನೇಜ ಸಿಸ್ಟಂ ಇಲ್ಲಿಲ್ಲ. ಸೇಮ್ ಚಿಕ್ಕಣಿನ ತರದ ಕಕ್ಕೂಸ್ ಮನೆನೇ ಇಲ್ಲಿ ಇರ್ಋೆದು. ಈಗ ಅದು ಕಕ್ಕಣಿಂದ ತುಂಬಿಹೋಗಿದೆ. ಅದನ್ನ ನೀವಿಬ್ಬು ಸೇರಿ ಎತ್ತಿ ಹೊರ ಹಾಕಿ ಖಾಲಿ ಮಾಡುಯ್ಯಾ. ನಾವೆಲ್ಲಾ ಯಾರೂ ಆ ಕಕ್ಕೂಸ್ ಮನೆಗೆ ಹೋಗದಂತೆ ಆಗಿಬಿಟ್ಟಿದೆ' ಎಂದು ಹೇಳಿ 'ನೀವನಾದ್ರು ಇದಾ ಮಾಡಿಲ್ಲ ಅಂದ್ರೆ ಗ್ರಾರೆಂಟಿ ನಿಮ್ಮನ್ನ ಆರಾರ್ ತಿಂಗಳು ಜ್ಯೇಶ್ವಳಿಗೇ ಕೊಳೆ ಹಾಕಿಡ್ಡೆನಿ' ಎಂದು ಹೆದರಿಸಿದರು. ಚಿಕ್ಕಣಿನೂ, ಅತಾರಿಯೂ, ನೋವಿನಿಂದ ಇಂತಾ ಸಿಕ್ಕಿಗೆಲ್ಲಾ ತಾವು ಸಿಕ್ಕಿ ಹಾಕಿಕೊಳ್ಳಬಾರದಿತ್ತೇನೋ ಎಂಬ ಮುಖಿಭಾವದಲ್ಲಿ 'ಆಗುದಿಲ್ಲ ಸ್ವಾಮಿ, ಯಿಗೇ ಆ ನರಪತ್ರ ಬಿಡ್ ಸಾಕಾಗದೆ. ತಿಲ್ಲಾ ಅಲ್ಲಿಭಾದು ನಮ್ರ ದೇಪ್ರಿಂದನಾ ದೂರಾಸ ಆಗ್ರಾರೆ' ಎಂದು ಅತಾರಿ ವಯ್ಯಾಗುಟ್ಟಿದೆ. ಇನ್ನೊಸ್ಕರು ಸಿಟ್ಟಿನಿಂದ ರೂಲು ದೊಣ್ಣೆ ತಿರುಗಿಸುತ್ತಾ ಸೂಳೇ ಮಕ್ಕಾ, ಏಲ್ ಏಲ್ ತಿನ್ನಂದ್ ಬಿದ್ದಿರೋ ನೀವು ಹಿಂತಿರುಗ್ ಮಾತಾಡ್ರೀರಾ, ಹಿಂದೆಲ್ಲ ಯೇಲ್ನೇ ಅಲ್ವೇಸ್ಟ್ರಿ ನೀವು ಹೊರಾತಿತ್ತು. ಈಗೇನ್ ಬಾಳ ದೊಡ್ ಮನುಸ್ತೇನೋ ನೀವು. ಲೋಪರ್ ನನ್ ಮಕ್ಕಾ, ನಾನ್ ಹೇಳ್ತಂಗೆ ಮಾಡಿಲ್ಲ ಅಂದ್ರೆ ಚಾಚ್ ಸೀಟ್ ಬರು ಸೆಂಟ್ರು ಜ್ಯೇಶ್ವಾಕಿ ಸಾನ್ಸಕ್ ಬುಡ್ಡಿನಿ, ದೇಶದೇಶದ ಎಲೆಲ್ಲನು ವಶ್ವವಂಗ್ ಮಾಡ್ ಬುಡ್ಡಿನಿ. ಇಲ್ಲೇನೋ ಸ್ವಲ್ಪ ಇದೆ. ಅಲ್ಲಿ ಸೆಂಟ್ರು ಜ್ಯೇಲಲ್ಲಿ ಬರೀ ಕಕ್ಕೂಸ್ನೇ ದಿನಾ ಸ್ಕ್ರೀನ್ ಮಾಡುವಂಗ ಮಾಡಿ ಅದ್ದೆ ತಿನ್ನುವಂಗ್ ಮಾಡಿಸ್ತೇನಿ' ಎಂದು ಕುಣಿದಾಡಿದರು. ಇಬ್ಬರೂ ತೆಪ್ಪಗಾಗಿ ಉಸಿರು ಬಿಟ್ಟಂತವರಾಗಿ ತಲೆಬಾಗಿ ಒಪ್ಪಿ ಕಕ್ಕೂಸ್ ಗುಂಡಿಗೆ ಇಳಿದರು. ಈಗ ಇಬ್ಬರೂ ಯಾವ ಮಾತ್ರಾ ಇಲ್ಲದಂತೆ, ಒಬ್ಬರ ಮುಖಿವನ್ನು ಒಬ್ಬರು ನೋಡಿಕೊಳ್ಳಲಾಗದೆ, ಹಿಂದಿನ ನೀಲಿನಷ್ಟೆಯ ಯಾವ ಯೋಜನೆಯೂ ಇಲ್ಲದಂತೆ ಗುದ್ದಲಿ ಮಂಕರಿಗಳಿಂದ ಒಳಗಿದ್ದ ವಿಲುಗುಂಡಿಯನ್ನು ಖಾಲಿಮಾಡಿ ಬೆವರು ಹರಿಸಿಕೊಂಡು ನಿಂತರು.

ಇನ್ನೊಸ್ಕರು ಸಂತೋಷಗೊಂಡು, ಮರೆಯಲ್ಲೇ ಇವರ ಫಜೀತಿಗೆ ನಗುತ್ತಾ, ಕೊನೆಗೆ ಇಬ್ಬರಿಗೂ ಬುದ್ಧಿಹೇಳಿ ಉಂರಿಗೆ ಕಳುಹಿಸಿಬಿಟ್ಟರು. ಅತಾರಿಯೂ, ಚಿಕ್ಕಣಿನೂ ಎರಡು ದಿಕ್ಕಾಗಿ ಕಂಗಾಲಾಗಿ ದೊಡ್ ಅವಮಾನಕ್ಕೆ ಗುರಿಯಾಗಿ ವ್ಯುರಾಗಿ ಉರು ತಲುಪಿದರು. ಚಿಕ್ಕಣಿ ಮೈ ರೋಮರೋಮದಲ್ಲಿ ಸಿಟ್ಟನ್ನು ಬಳಿದುಕೊಂಡು ಅತ್ಯಂತ ವ್ಯಧೆಯಿಂದ ಯಾವತ್ತೂ ಕಂಡಿರದಪ್ಪು ಹಿಂಸೆ ಅವಮಾನಗಳನ್ನು ನುಂಗುತ್ತಾ ಉಂರಿಗೆ ಬರುವ ದಾರಿಯಲ್ಲಿ ಇದ್ದ ಪೆಂಟೆಯಲ್ಲಿ ವಿಪರೀತ ಎಂಡ ಕುಡಿಯತೊಡಗಿದ. ಮರೆಯಬೇಕು ಎಂದುಕೊಂಡರೂ ಅದೆಲ್ಲ ಮತ್ತೆ ಮತ್ತೆ ನಗಾರಿಯ ಶಬ್ದದಂತ ತಲೆಯೆಳಗೆ ಗಟ್ಟಿಸತೊಡಗಿದವು. ದಿನದ ಬಹುಪಾಲು ವೇಳೆ ಸೈಷನ್‌ನಲ್ಲಿ ಇರಿಸಿಕೊಂಡಿದ್ದ ಅವರಿಗೆ ಕೊಟ್ಟ ಅವಮಾನದ ಹೊಡೆತಗಳನ್ನು ಸಹಿಸದೆ ಯಾವುದೂ ಅಥವಾಗದೆ ಕುದಿಯತೊಡಗಿದ. ಸಂಜೆಯ ಕತ್ತಲು ಬಲಿಯತ್ತಿತ್ತು. ಮನೆಗೆ ಬರುತ್ತಿರುವಂತೆಯೇ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಕಕ್ಷಸುಗುಂಡಿಯ ಹಾಗೂ ಸತ್ಯ ಹಂದಿಯ ವಾಸನೆ ವ್ಯಂಗ್ಯ ಮಾಡಿ ಚಿಕ್ಕಣಿನನ್ನು ಕುಕ್ಕಿತು. ಜೆಲುವ ತನ್ನ ಅಪ್ಪನ ವಿಕಾರ ರೂಪವನ್ನು ಕಂಡು ಬೆಚ್ಚಿ, ಬಲವಂತದಿಂದ ಓದುವ ಕೆಲಸಮಾಡುತ್ತಿದ್ದವನು ಮೇತ್ತಿಗೆ ಮುದುರಿ ಕುಳಿತ. ಚಿಕ್ಕಣಿನಿಗೆ ತನ್ನ ಅವಮಾನ, ಸಿಟ್ಟು ಇತ್ಯಾದಿಗಳ ಜೊತೆಗೆ ಉರಲ್ಲಿ ನ್ಯಾಯಕಾರರು ಹೇರಿದ್ದ ಬಹಿಷ್ಕಾರ ಮತ್ತು ತಿಪ್ಪೇಗೌಡರು ಕೇಸು ಬರೆಸಿಕೊಟ್ಟಿದ್ದ ಎಲ್ಲವೂ ದೆವ್ವದಂತೆ ಮನೆಯೋಳಗೆ ಸುತ್ತಿಕೊಂಡು ಅವನನ್ನೇ ತಿವಿಯತ್ತೊಡಗಿದವು. 'ಲೇಯ್; ಎಲ್ಲೋಗಿದ್ದಾನ್ನ ನಿಮ್ಮಯ್ಯ ಅನಿಸ್ಮೋ ಸೂಳೆಮಗಾ, ಆ ನನಗುಟ್ಟಿರೋ ಅಪ್ಪು ಅನ್ನಿಸ್ಮೋನೆಲ್ಲದ್ದಾನು. ಕೊಕ್ಕ ಬರೋಗು' ಎಂದು ಮುದುರಿ ಕುಳಿತಿದ್ದ ಮಗನ ರಟ್ಟಿ ಹಿಡಿದು ಎತ್ತಿ ತಳ್ಳಿದ. ಜೆಲುವ ಬುಳಬುಳನೆ ಹುಚ್ಚಿ ಹೊಯ್ದಿಕೊಂಡು, ರಾತ್ರಿ ಅಜ್ಞಿಯ ಸೀರೆಗೆ ಇದೇ ರೀತಿ ಹುಚ್ಚಿ ಹೊಯ್ದಿಕೊಂಡದ್ದಿನ ನೆನಪಾಗಿ, 'ನಂಗೋತ್ತಿಲ್ಲ ಯತ್ತಗೋಗಿದ್ದನೋ ಎಂದು ಅಳಲಾರಂಭಿಸಿದ. ಚಿಕ್ಕಣಿ ಕೆಂಡಕೋಪವಾಗಿ 'ಅವುನೆನಂ ಕೇಯುನತಾರಿಯಾ ತೋಳೋ ತೋಡಿಯೋ ಮುರಿದ ನಾ ಬಿಡುದಿಲ್ಲ' ಎಂದು ದೊಡ್ಡ ಗಂಟಲು ತೆಗೆದ. ಜೆಲುವನ ಅವ್ವ ಕೋಣೆಯಲ್ಲಿ ಹಿಟ್ಟಿ ಬೆರಸುತ್ತಿದ್ದವಳು ಭಯದಿಂದ ಓಡಿಬಂದು ಗಂಡನ ರುದ್ರಾವಶಾರ ನೋಡಿ ತಕ್ಕಣಕ್ಕೇ ತೋಡಿಗಳನ್ನು ನಡುಕದಿಂದ ಬಿಗಿಹಿಡಿದುಕೊಂಡು 'ಅಯ್ಯೋ ರಾಮಾ, ಉರೋರೆಲ್ಲವೋಂದಾಗಿ ಏನಾರ ಮಾಡುದ್ದೆ ಏನ್ ಮಾಡನಪ್ಪಾ. ನಿನ್ ದಮ್ಮಯ್ಯಾ ಅಂತಿನಿ ಸುಮ್ಮಿರು. ಎಲ್ಲೂ ಮಾತಾಡ್ಡಂದ. ಜಗಳ ಬೋರ ಮಾಡಬ್ಬಾಡ. ವದ್ದಾಟೋಲಿ ಯಾರಿದ್ದರು ಬಿಡಿಸ್ಮೋಕೆ ನಮ್ಮಿಂಗು' ಎಂದಳು.

ಹೆಂಡತಿಯ ಈ ಮಾತುಗಳನ್ನು ಅತ್ತ ಬಿಸಾಡಿ, 'ಲೇಯ್ ಬೊಡ್ಡಿ, ಪೋಂಟೋಗು ಮಾನ್ವಾಗೆ ವೋಳಕೆ' ಎಂದು ತಳ್ಳಿದ. ಹೆಂಡತಿ ಅಷ್ಟಕ್ಕೂ ಕೇಳದೆ ಕಾಲುಕಟ್ಟಿಕೊಳ್ಳಲು ಮುಂದೆ ಹೋದಾಗ 'ನಿನ್ನಪ್ಪುನ್ನಾ ಕೇಯುಳೇ, ನನ್ನೇ ಬುದ್ದಿಯೇಳಕ್ಕ ಬಂದಿಯಾ ನೀನು' ಎಂದು ನೂಕಿ ಬೆನ್ನಿನ ಮೇಲೆ ಡಮಡಮ ಎಂದು ಗುದ್ದಿದ. ಜೆಲುವ ಜೋರಾಗಿ ಅಳುತ್ತಾ ಬೀದಿಗೆ ಓಡಿಬಂದು, 'ಬನ್ನಪ್ಪೋ ನಮ್ಮಪ್ಪುನ್ನಾ ಸಾಯ್ಯಾಕೆ ಬುಡ್ಡಿನೆ ನಮ್ಮಪ್ಪ' ಎಂದು ಅಂಗಲಾಚಿದ. ಚಿಕ್ಕಣಿನ ಬಗ್ಗೆ ಈಗ ಯಾರಿಗೂ ಮರುಕ ಇರಲಿಲ್ಲ. ಇಡೀ ಕೇರಿಯಲ್ಲಿ ಕಕ್ಕಿಸಿನ ಗಬ್ಬಿ ನಾರುತ್ತಿದ್ದರಿಂದಲು, ಆತನ ಬಗ್ಗೆ ಇಡ್ಡ ಕೋಡ ಮತ್ತು ಬಹಿಸ್ವಾರದಿಂದಲೂ ಬಿಡಿಸಿಕೊಳ್ಳಲು ಯಾರೂ ಸಹಾಯಕ್ಕೆ ಬರಲಿಲ್ಲ. ಚಿಕ್ಕಣಿ ಭಯಂಕರವಾಗಿ ಕಿರುಚಿ ಯಾರು ಯಾರನೋ ಬೃಯುತ್ತಾ ದೊಣ್ಣೆಗಾಗಿ ಹುಡುಕಾಡಿದ. ಅವನ ಸಿಟ್ಟಿಗೆ ಸಿಕ್ಕಿಹಾಕಿಕೊಂಡಿದ್ದವಳು ಆತ ಹಿಟ್ಟಿನ ದೊಣ್ಣೆ ತರಲು ಒಳಗೆ ಹೋದಾಗ ಹಿತ್ತೆಲ ಬಾಗಿಲಿಂದ ಓಡಿಹೋದಳು. ಕೈಗೆ ಯಾರೂ ಕೊನೆಗೆ ಸಿಗಲಿಲ್ಲ ಎಂದು ಹುಚ್ಚನಂತೆ ಆವೇಶದಿಂದ ಇಡೀ ಹೊಲಗೇರಿ ವಕ್ಕಲಗೇರಿಯ ಜನರನ್ನೆಲ್ಲ ಒಟ್ಟಾಗಿ ಬೃಯುತ್ತಾ ಕೋಣೆಯಲ್ಲಿದ್ದ ನೀರಿನ ಮಡಕೆಯನ್ನು ದೊಣ್ಣೆಯಿಂದ ಚಚ್ಚಿದ. ನೀರೆಲ್ಲ ಹರಿಯಿತು. ಸಾಲಾಗಿ ಜೋಡಿಸಿದ್ದ ಮಡಕೆಗಳಿಗಲ್ಲ ಮನಬಂದಂತೆ ಚಟ್ಟಾ ಚಟ್ಟಾ ಎಂದು ಚಚ್ಚಿ ಬಡಿದು ಕೋಪದಿಂದ ಕಿರುಬಾಡುತ್ತಿದ್ದ. ಹಿಟ್ಟಿನ ಮಡಕೆಯನ್ನು ಬೆಂಕಿ

బెంగళూరు నగర విశ్వవిద్యాలయ, కన్నడ పత్ర, గణక సంపద - 1

బేయిసుత్తిత్తు. హిట్టిన గమగమ అల్లేల్ల సుత్తిశోండు జిక్కణ్ణన వికార కైయిక్కే సాక్షియంతే నోండుత్తలే ఇత్తు. మదకేగళ్లు జూరుజూరాగి ఉరుళాదిదవు. అవుగళల్లి ఇట్టిద్ద హలవారు బగెయ కాళుగళు -రాగి, జోళ, ఒందిష్టు అళ్ళి. స్టుల్ భత్త హింగే అవుగళ జొతేగే సణ్ణ పుట్టి బట్టియ గంటుగళు జిల్లాపిల్లియాగి అష్టగలక్కు జెల్లిశోండు శవదంతే జిక్కణ్ణన కాలినది జజిరితవాదవు. కేరియ యారూ ఈ బగ్గె సద్గెత్తల్లు. జెలువ భీతియింద అవ్వ ఎత్త హోదహో ఎందు కంగాలాగి బేదియ సంపల్లి ఒచ్చనే ముసుముసునే అఖ్యత నింత. గుంజారయ్య అపాయద సుఖివు తిలిదో ఎనో నాపత్తెయాగిద్దు. జిక్కణ్ణ హిందే ఉఱల్లి హలియంతే మేరెద్దవనిగె న్యాయాస్థానదల్లి తుండుడుగర అపమానకారి నగ ఆ నడుపేయూ జిమ్మితు. గొత్తుగురి ఇల్లదే బాయిగె బందంతే భాషేయన్న జెల్లాదిద. జిక్కణ్ణనేనాదరూ బేదిగె బందు తమ్మ మేలేనాదరు హసరిదిదో అధ్వా పరోక్షవాగి ఏనాదరూ ఒందు సణ్ణ మాతాదిదరూ సాకు ఆతనన్న 'జబగరిసోబేపు' ఎందు అవరవర పడసాలేగళల్లి కుళిత్తద్దరు. హండతియ మాతింద జిక్కణ్ణనిగె ఈ అనుమాన భయ అధిరతే అరివాగిత్తో ఎనో ఆత కేరియవర హసరన్న సూజిసదే తన్న సంకటరూపద సిట్టిన్న తలెతలాంతరదింద మనేయ ఉళిసిశోండు బందిద్ద మదకేగళ మేలే పౌరుషవన్న బిట్టద్ద. అవు ఆ మనేయ, ఉఱిన, కేరియ పూవికర మత్తు ఈగిన బాలకర, ముగ్గర, హంగసర తలెబురడేగళంతే నుచ్చునూరాగి ఉరుళాది హోరళాది పుడియాగి బిద్ద ధాన్యగళ మేలే అస్తుంగతవాదవు. నోర్కో నోర్కో ఎందు పుడిగుట్టిదవు. ఆ ఒందోందూ మదకేయ ఒడెద సద్గుగళు కైయిక్కే భీతిగె అసహాయకతేగె బలియాదవరంతే నలుగిదవు. జిక్కణ్ణన సిట్టు, అట్టహాసగోండు ఏరుత్తిరు వంతేయే జెల్లి శోండ రాగియ కాళుగళు జిక్కణ్ణనన్నే నోండుతీరువంతే బిద్దిద్దు ఆతన స్టోరూపక్కే బెచ్చి జూరాద మదకేగళ అడియల్లి మరేయాదవు. అవన ఏకారక్కే క్షణక్షణిక్కు నడుగి జెలువ ఎత్తలూ ఆ కత్తలేయల్లి ఓడి హోగలారదే బళలిద. జిక్కణ్ణ కుణీదాడి 'యావ సూళ మళ్ళిద్దు బట్టోలో నిమ్మడ్డిరోనా కేయ్యా' ఎందు గుటురు హాం ఆ దొళ్ళయింద ఉళిదిద్ద ఇన్మోందు దొడ్డ గుడాణక్కే బడిద.

ఆదు దొడ్డ సప్పల్ దోందిగె, ఆ మనేయ జేవవు మురుటి హోదంతే తెరేదుశోండు ఇట్టిద్ద బిత్తనే రాగి జొతేగే జెల్లిశోండితు. జెలువ 'కిరుమనేయ' కిటకియల్లి ఇద్దల్లవన్న నోండుతీద్దవను సకల ఆశ్చయికగళింద బేరగాగి, "ఆహా, ఆ బుగురియల్లిత్తు.... అవ్వ అల్లే మడగిత్తు" ఎందుశోండు కణ్ణగలిసి ఆ బుగురియన్నే తుంబిశోండ. యావాగలో అప్పన క్యేగే సిగదంతే 'జెలువ

ಇನ್ನೊಂದು ಬುಗುರಿಯನ್ನು ತನ್ನ ಅವ್ವನ ಕೈಲೀ ಹೊಟ್ಟು ಬಚ್ಚಿಡಿಸಿದ್ದ. ಹಾಗೆ ಇಟ್ಟಿದ್ದ ಅವ್ವನಿಗೆ ಮರತೇ ಹೋಗಿತ್ತು. ಆ ಗುಡಾಣದ ಹೊಟ್ಟೆಯನ್ನು ದೊಣ್ಣೆಯಿಂದ ಜಿಕ್ಕಿಣಿ ಬಗೆದಿದ್ದಾಗ ರಾಗಿರಾತಿಯಿಂದ ಉರುಳಿಕೊಂಡು ನೆಲಕ್ಕೆ ಬಿದ್ದಿತ್ತು. ಬುಗುರಿ ಉಳಿಯವದಿಲ್ಲ ಎಂದುಹೊಳ್ಳುತ್ತಿರುವಂತೆಯೇ ಜಿಕ್ಕಿಣಿ ಎಲ್ಲ ಮುಗಿದವು ಎಂಬಂತೆ ಅಡುಗೆ ಹೋಣೆಗೆ ಹೋಗಿ ಒಲೆಯ ಮೇಲೆ ಬೆಂದು ಗಮಗಮಿಸುತ್ತಾ ಹೋಗೆ ಹರಿಸುತ್ತಿದ್ದ ರಾಗಿಹಿಟ್ಟನ್ನು ಕಂಡವನೇ ಹುಣ್ಣನಂತೆ ಎರಗಿ ಇವುಳ್ಳ ರಕ್ತನಾ ಕೇಯನಿಟ್ಟು ಯಾರುಗೋ ಬೇಕಾಗಿದ್ದರು. ಇಯೇಲ ಯೇಲೇ ತಿನ್ನಿ ಎಂದುಹೊಂಡು ಹಿಟ್ಟಿನ ಮದಕೆಯನ್ನು ಎತ್ತಿಕೊಂಡು ದಡದಡನೆ ಹೊರಕ್ಕೆ ಓಡಿಬಂದು ಹಿತ್ತಲು ದಾಟ ಕಕ್ಷಸು ಗುಂಡಿಯ ಒಳಕ್ಕೆ 'ದೊಪ್' ಎಂದು ಬೀಸಾಡಿ ಕ್ಕಾಕರಿಸಿ ಉಗಿದು 'ಸೂಳೆಮಕ್ಕಾ ನಿಮ್ಮಡ್ರೀರಾನೆಲ್ಲಾ ಕೇಯನಿ ಬಸ್ತ್ರೋ' ಎಂದು ಅತ್ಯಂತ ಕೆಡುಕಿನ ಅಸಹ್ಯದ ಬಯ್ದುಳ ಗಳನ್ನು ಉಗಿಯುತ್ತಾ ಬೀದಿಗೆ ಓಡಿಬಂದ. ಕಿರುಚಿ ನೆಗೆದು ಸುತ್ತಮುತ್ತ ಇಡ್ಡ ಜನರನ್ನೆಲ್ಲ ನೋಡಿ ತನ್ನ ಮನೆಮುಂದೆ ಹುಣ್ಣನಂತೆ ಎಗರಾಡಿದ. ಜೆಲುವ ಕಿರುಮನೆಯಿಂದ ಹೊರಬಂದು, ಗುಡಾಣದಿಂದ ಹೊರಬಿದ್ದಿದ್ದ ಆ ಬುಗುರಿಯನ್ನು ಕ್ಷಣದಲ್ಲೇ ಎತ್ತಿಕೊಂಡು ಹಿತ್ತಲ ಬಾಗಿಲಲ್ಲೇ ಬಂದು ಕತ್ತಲಲ್ಲಿ ನಿಂತು ಬುಗುರಿಯನ್ನು ಅತ್ಯಂತ ಸಿಟ್ಟಿನಿಂದ ತನ್ನ ಅಪ್ಪ ಜಿಕ್ಕಿಣಿನೂ ಎಸೆಯಬಲ್ಲಪ್ಪು ದೂರಕ್ಕೆ ಬಿಸಾಡಿದಂತೆ ಬಿಸಾಡಿ ಒಮ್ಮೆ ಬಿಕ್ಕಿ ಹಾಗೆ ನಿಂತ.

ಆ ಕತ್ತಲ ಹಿತ್ತಲ ಮಳೆ ಮೂಲೆಯಲ್ಲಿ ಜೆಲುವನ ಅವ್ವ, ಬಿಕ್ಕಿ ಅಳುತ್ತಾ ಮಗನನ್ನು ಕೊಗಿಕೊಂಡಳು. ಶಬ್ದ ಬಂದೆಡೆ ಜೆಲುವ ಹೋಗಿ ಅವ್ವನ ಬಿಸಿ ಕಣ್ಣೀರ ಕೆನ್ನೆಯನ್ನು ಮುಟ್ಟಿ 'ಅಳಬ್ಬಾಡ ಸುಮ್ಮಿರವ್ವಾ' ಎಂದು ತಾನೇ ಅಳುತ್ತಾ ಅವ್ವನನ್ನು ತಬ್ಬಿಕೊಂಡು ಆ ಕತ್ತಲೆಯಲ್ಲೇ ಒಬ್ಬಿರ್ಗೊಬ್ಬರು ಎದೆಗವುಚಿಕೊಂಡು ಕುಳಿತರು. ಬೀದಿ ಕೇರಿಯಲ್ಲಿ ಜಿಕ್ಕಿಣಿನ ಗುಡುಗಿನಂತ ಗಂಟಲ ಕೇಕೆ, ಅವರ ಎದೆಗಳನ್ನು ಒಕ್ಕಿ ಘವಗುಡಿಸುತ್ತಿದ್ದಂತೆಯೇ- ಮತ್ತೊಮ್ಮೆ ಯಾರಯಾರ ಮೇಲೋ ಜಿಕ್ಕಿಣಿ ನುಗ್ಗಿ ಜಗಳ ಆಡುತ್ತಾ ಹೊಡಿದಾಟಕ್ಕೆ ಇಳಿದಂತೆ ಕಂಡಿತು. ಇಡೀ ಹೊಲಗೇರಿಯ ಹೊಲಸು, ಆ ಕಕ್ಷಸು ಗುಂಡಿ, ಸತ್ತ ಹಂದಿ, ಬುಗುರಿ, ಪೂರ್ಲಿಸ್ ತಾಳೆ, ಬಿಡ್ಡ ಸತ್ತ ಎಷ್ಟೋ ಜೀವಗಳು ಒಂದೊಂದಾಗಿ ತೆರೆದುಕೊಂಡು ಜೆಲುವನಿಗೆ, ರಾತ್ರಿಯ ಪಿಶಾಚಿ ರೂಪದ ಹಂಡಿರೂಪಿ ಮಾನವ ಎಲ್ಲರ ಮೆದುಳಿಗೂ ಹೊರೆದು ಏಲು ತುಂಬತ್ತಿರುವಂತೆ ಕಂಡಿತು. ಕತ್ತಲೋಳಗೂ ಕರಗಿ ಅವ್ವನ ಕಿಬೆಳ್ಳಿಗೆ ಮೆತ್ತಿಕೊಂಡು 'ಅವೋ ನನ್ನ ನಿನ್ನೊಟ್ಟೆವಳಕೆ ಸೇರಿಸ್ತಬುದವಾ' ಎಂದ. ಜೆಲುವನ ಅವ್ವ ಕಣ್ಣೀರಲ್ಲೇ ಅಲ್ಲೇ ಕುಳಿತಳು. ತಾರಕ ಸ್ವರದಲ್ಲಿ ಹೊಲಗೇರಿಯ ಬೀದಿ ವೋಳಗತೊಡಗಿತ್ತು.

ಕಥೆಗಾರರ ಪರಿಚಯ:

ಮೋಗಳ್ಳಿ ಗಣೇಶ್ ಅವರು ಹುಟ್ಟಿದ್ದು ಜನ್ಮಪಟ್ಟಣ ತಾಲ್ಲೂಕಿನ, ಸಂತೋಮೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಕಥೆಗಾರರು, ತಮ್ಮ ಅನುಭವವನ್ನು ವಿಶಿಷ್ಟ ವಿನ್ಯಾಸವಾಗಿ ಕಥೆಗಳನ್ನು ಕಟ್ಟಿಕೊಡಬಲ್ಲರು. ಕನ್ನಡ ಕಥನ ಪರಂಪರೆಗೆ ಹೋಸ್ತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಇವರ ಕಥೆಗಳು: ಬುಗುರಿ, ಮಣ್ಣ, ಅತ್ತ, ಭೂಮಿ, ಕನ್ನೆಮಳೆ, ಭತ್ತ, ತೋಪ್ಪ, ಒಂದು ಹಳೆಯ ಚಡ್ಡಿ ಇತ್ಯಾದಿ. ಪ್ರಜಾವಾಣಿ ದೀಪಾವಳಿ ಕಥಾಸ್ವಧೇಯಲ್ಲಿ ಅವರ ಕಥೆಗಳು ನಾಲ್ಕು ಭಾರಿ ಬಹುಮಾನ ಪಡೆದಿವೆ.

ಪದಗಳ ಅರ್ಥ : ವಚ್ಚೆ- ಮತ್ತೊಂದು ಸಲ. ವಳ್ಳಿ-ಸೀಳುಮಾಡಿ, ಪೆಂಟ-ಹೆಂಡ ಶೇಖರಿಸುವ ಮಡಕೆ, ಮಟ್ಟಾಗಿ-ಸರಿಯಾಗಿ.

ಆಶಯ : ಆಧುನಿಕತೆಗೆ ತೆರೆದುಕೊಂಡ ಚಿಕ್ಕಣ್ಣ ಉರಿನಲ್ಲಿ ಹೊದಲಿಗೆ ಶೈಕಾಲಯ ಕಟ್ಟಿಸಿದ. ಆದರೆ ಕಕ್ಕಾಸು ತುಂಬಿಕೊಳ್ಳುವ ಗುಂಡಿಯನ್ನು ಮುಚ್ಚಿರಲ್ಲಿ. ಇದರಿಂದ ಉರಿನ ಕುರಿ, ಕೋಳಿ, ಕೋಣ, ಹಂದಿಗಳು ಬಿದ್ದಾಗ ಅದನ್ನು ಶುಚಿಗೊಳಿಸಿ ಮಾರಾಟಮಾಡಿ ಹಣ ಗಳಿಸುತ್ತಿದ್ದಾನೆ ಎಂಬುದು ಉರಿನ ಹಿರಿಕರ ವಾದ. ಇದರಿಂದ ಚಿಕ್ಕಣ್ಣ ಆನಂದ ಪಡುತ್ತಿದ್ದು ಉಂಟು. ಆದರೆ ಒಮ್ಮೆ ಗುಂಡಿಗೆ ಹಂದಿಯೋಂದು ಬಿದ್ದಾಗ ಅತಾರಿಯನ್ನು ಗುಂಡಿಗೆ ಇಳಿಸಿದ್ದಾನೆ ಎಂಬ ಸಂಗಾತಿ ಉರಿನವರಿಗೆಲ್ಲಾ ತಿಳಿದು, ಚಿಕ್ಕಣಣ ತಂಡೆ ಗುಂಜಾರಯ್ಯನಿಗೆ ಉರಿನ ಯಜಮಾನ ಕದಂಬಯ್ಯ ದಂಡ ವಿಧಿಸುತ್ತಾನೆ. ಇದನ್ನು ಚಿಕ್ಕಣ್ಣ ಧಿಕ್ಕರಿಸುತ್ತಾನೆ. ಚಿಕ್ಕಣ್ಣನ ಮನೆಯ ಕಕ್ಕಾಸಿನ ವಾಸನೆ ಇಡೀ ಉರಿನ ಗಬ್ಬಿನಂತೆ, ಮನುಷ್ಯ ಕೆಟ್ಟವನಂತೆ, ತಲತಲಾಂತರದ ಹಾದಿಯಲ್ಲಿ ಸಮುದಾಯಗಳ ಮೇಲೆ ಆಗುತ್ತಿರುವ ವಾಸನೆಯಂತೆ ಕಂಡುಬರುತ್ತದೆ.

ಶತಮಾನಗಳಿಂದ ಕಕ್ಕಾಸು ಗುಂಡಿಗೆ ಶೂದ್ರ ಸಮುದಾಯಗಳನ್ನು ಇಳಿಸುತ್ತಿರುವುದು ತಪ್ಪಲ್ಲ. ಅದರೆ ಅತಾರಿಯನ್ನು ಈ ತಳ ಸಮುದಾಯ ಒಂದು ಹಂದಿಯ ಮಾಂಸಕಾಗಿ, ಅಂದರೆ ಹಸಿಗಾಗಿ ಇಳಿಸಿದ್ದು ಮಹಾ ತಪ್ಪ ಎಂಬಂತಿದೆ. ಅಲ್ಲದೇ ಈ ಸಮುದಾಯಕ್ಕೆ ಉರಿನವರು ಬಹಿಷ್ಕಾರ ಹಾಕುತ್ತಾರೆ. ಇದು ಇಲ್ಲಿಗೆ ನಿಲ್ಲಿದೇ ಪೂರ್ವೀಲಿಸ್ ಸ್ವೇಷನ್‌ವರೆಗೂ ಹೋಗುತ್ತದೆ. ಅಲ್ಲಿಯೂ ತಳ ಸಮುದಾಯಗಳಿಗೆ ನ್ಯಾಯ ಸಿಗದೇ ಕಾನೂನು ಸಹ ಅವರನ್ನು ಹೀನಾಯವಾಗಿ ನೋಡುವ ಪರಿಸ್ಥಿತಿಯನ್ನು ಕಾಣಬಹುದು. ಆ ಸಮುದಾಯ ದೇವರ ಪೂಜೆಯನ್ನು ಮಾಡುತ್ತಿರುತ್ತಾರೆ ಮತ್ತು ಒಂದು ಹೋಟೆಲ್ ಇಟ್ಟರುತ್ತಾರೆ, ಈ ದೇವರ ಗುಡಿಗಾಗಲಿ ಮತ್ತು ಹೋಟೆಲ್‌ಗಾಗಲಿ ಉರಿನ ಯಜಮಾನಿಕೆ ನಿಷೇಧವೇರುತ್ತಾರೆ. ಆಧುನಿಕತೆಯ ಹೋಸ್ತನವನ್ನು ತಿಳಿದ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಚೆಲುವ ಕ್ಕಾಸು ಗುಂಡಿಗೆ ಬಿಡ್ಡಿರುವ ಬುಗರಿಯನ್ನು ಮೇಲೆ ತರುವ ಪ್ರಯತ್ನ ಮಾಡುತ್ತಾನೆ. ಆದರೆ ಶತಮಾನಗಳು ಕಳೆದರು ಈ ಶೋಷಿತ ಸಮುದಾಯಗಳು ಅದೇ ಕಾಯಕದಲ್ಲಿ ಇರುವುದನ್ನು ಕಂಡು ದುಃಖಿತನಾಗುತ್ತಾನೆ. ಚೆಲುವನಿಗೆ ರಾತ್ರಿಯ ಫಿಶಾಚಿ ರೂಪದ ಹಂಡಿರೂಪಿ ಮಾನವ ಎಲ್ಲರ ಮೆದುಳಿಗೆ ಕೊರೆದು ಏಲು ತಂಬುತ್ತಿರುವಂತೆ ಬಾಸವಾಗುತ್ತದೆ. ಇದನ್ನು ಕಂಡ ಚೆಲುವ ತನ್ನ ತಾಯಿಯನ್ನು ತಜ್ಜಿಕೊಂಡು ಶತಮಾನದ ನೋವುಗಳನ್ನು ನೆನೆದು ಅಳುತ್ತಾನೆ.

ಶತಶತಮಾನಗಳಿಂದ ಸಾಮಾಜಿಕ- ಧಾರ್ಮಿಕ-ಸಾಂಸ್ಕೃತಿಕ ಶೋಷಣೆಗೆ ಒಳಗಾದ ಸಮುದಾಯಗಳ ಬದುಕಿಗೆ, ಅಕ್ಷರದ ಬೆಳಕನಿಟ್ಟಾಗ, ಆ ಸಮುದಾಯಗಳ ಮೇಲಾದ ಶೋಷಣೆ, ದಬ್ಬಾಳಿಕೆಯ ಅರಿವುಂಟಾಯಿತು. ಅರಿವನ ಜೊತೆಗೆ ಅಧಿಕಾರದ ಬಲದ ದಬ್ಬಾಳಿಕೆಯೂ ಇದೆ. ಹಾಗಾಗಿ ಅಧಿಕಾರದ ಬಲದ ಅವಶ್ಯಕತೆ ಮುಖ್ಯ ಎಂಬುದನ್ನು ನಾವು ಇಲ್ಲಿ ಕಾಣಬಹುದು.

ಪ್ರಬಂಧ ಭಾಗ:

1. ನೆಗಡಿ

-ತೀ.ನಂ.ಶ್ರೀ

"ಒಂದು, ಎರಡು, ಮೂರು, ನಾಲ್ಕು, ಐದು, ಇಲ್ಲ ಇನ್ನೂ ಮುಗಿದಿಲ್ಲ! ಆರು, ಏಷು, ಎಂಟು, ಒಂಬತ್ತು, -ಅಬ್ಬಬಾಬ್! ಹತ್ತು, ಇನ್ನೂ ಒಂದು! ಈಗ ಶಾಂತವಾಯಿತು!"

ಇದೇನು ಎಣಿಕೆ? ಮನೆಯಲ್ಲಿರುವ ಹುಡಗರು ಹಿರಿಯರು ಎಲ್ಲರಿಗೂ ಈ ಬೆರಗೇಕೆ? ಹೊರಗಿನಿಂದ ಯಾರಾದರೂ ಸಂಸ್ಥಾನಾಧಿಪತಿಗಳು ಆಗಮಿಸಿದಾಗ ಆಗುವ ಗುಂಡುಗಳನ್ನು ಹಿಂಗೆ ಲೆಕ್ಕೆ ಹಾಕುತ್ತಿದ್ದಾರೆಯೇ?

ಅಲ್ಲ, ಅಲ್ಲ! ನನಗೆ ನೆಗಡಿ ಹಿಡಿದಾಗ ಭಾಂಕರಿಸುವ ಸೀನುಗಳ ಲೆಕ್ಕೆ ಇದು! ಹೊರಗಿನ ಪ್ರಭುಗಳ ಆಗಮನ ನಿರ್ಗಮನ ಕಾಲಗಳಲ್ಲಿ ಮಾತ್ರ ಗುಂಡಿನ ಮರ್ಯಾದೆ ನಡೆಯುವುದು ಸಂಪ್ರದಾಯ. ಆದರೆ ಈ ನನ್ನ ಪಟ್ಟದ ದೊರೆಗೆ ಅಪ್ಪರಲ್ಲಿ ತೈಪ್ಪಿಯಿಲ್ಲ; ಇಷ್ಟೇ ಗುಂಡುಗಳಿಂಬ ಕ್ಲಾಪ್ತವೂ ಇಲ್ಲ. ಸ್ವಜ್ಞವಾಗಿ ಸ್ವತಂತ್ರವಾಗಿ ಎಣಿಕೆಯನ್ನು ಅಣಿಕಿಸಿ ಸೀನುಗಳು ಹೊರಬಿದ್ದು ಮನೆ ತುಂಬಾ ಪ್ರತಿಧ್ವನಿಸುತ್ತವೆ. ನಾಭಿ ಇಂದ ನೆತ್ತಿಯವರೆಗೆ ಅಂಗಾಂಗಗಳನ್ನು ಅಲ್ಲಾಡಿಸುತ್ತವೆ. ಡೈನಮಿಟ್ಟುಗಳು ಸಾಲಾಗಿಸಿ ಹಿಡಿದಾಗ ಬಂಡೆಗಳು ಬಿರುದು ಮಣ್ಣಲ್ಲ ಎರಚಾಡಿ ಉತ್ತಾಪಿಸುವ ಭೂಭಾಗದಂತೆ ನಾನಿದ್ದರೆ, ನಮ್ಮ ಮನೆಮಂದಿಯಲ್ಲರೂ ಸೀನಿನ ತುಂತುರುಗಳನ್ನು ಎಟುಕೆದಪ್ಪ ದೂರದಲ್ಲಿ ನಿಂತು ಸ್ವಲ್ಪವೂ ಅಂಜಿಕೆ ಇಲ್ಲದೆ ಉತ್ಸಾಹದಿಂದ ಸೀನುಗಳನ್ನು ಎಣಿಸಲು ತೊಡಗುತ್ತಾರೆ. ಈ ಸಲ ಇಷ್ಟೇ ಬರುತ್ತವೆ ಎಂದು-ನನಗೆ ತಿಳಿಯದಂತೆ-ಬಬ್ಬ ರೋಡ ನೋಬ್ಬರು ಪಂಥಗಳನ್ನು ಕೂಡ ಕಟ್ಟುತ್ತಾರೆ ಏನೋ. ನನಗೆ ಮೃಕ್ಕೆ ನೋವೆಂದರೆ ಆತಂಕ ಪಡುವ ಕೈಹಿಡಿದಾಕೆ ಕೂಡ ಈ ಪ್ರಸಂಗದಲ್ಲಿ ಮಿಕ್ಕವರ ಜೊತೆಗೇ ಸೇರಿಬಿಡುತ್ತಾಳೆ. ರೇಗಿ ಪ್ರಯೋಜನವಿಲ್ಲ. ಗಂಟಲು ಜೆನ್ನಾಗಿ ಕಟ್ಟಿಕೊಂಡಿರುವುದರಿಂದ ಗಟ್ಟಿಯಾಗಿ ಆಭರಣಿಸಲು ಕೂಡ ಆಗುವುದಿಲ್ಲ. ಹೋಯಿತು-ಈ ನೆಗಡಿ ಸೀನುಗಳಿಂದ ದರ್ಪ ಹೋಯಿತು, ಗೌರವ ಹೋಯಿತು!

ಇದೋಂದು ದೊಡ್ಡ ಕೊರಗು ನನಗೆ. ನೆಗಡಿಯಂತ ಪ್ರಬುಲವಾದ ವ್ಯಾಧಿ! ಇದು ಹಿಡಿದರೆ ಸಾಕು; ಮೂಗು ಆನೆಯ ಸುಂಡಲ್ಲಿನಪ್ಪು ಭಾರವಾಗುತ್ತದೆ. ಕಣ್ಣ ಉರಿ ಗೆಂಡವಾಗಿ, ಅಂಗಳು ಹುರಿಹೆಂಚಾಗಿ, ಗಂಟಲು ಶೈಷ್ವದ ಕೆಸರಿನಲ್ಲಿ ಅಡಗಿ ಹೋಗುತ್ತದೆ.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಎದೆಯಂತೂ ಉಕ್ಕಿನ ಯಂತ್ರದಲ್ಲಿ ಅದುಮಿದಂತಾಗುತ್ತದೆ. ನೇತ್ತಿ ಕತ್ತಿನ ಮೇಲೆ ನಿಂತಿರುವಂತೆಯೇ ತೋರುವುದಿಲ್ಲ. ದೇಹದ ಉದ್ದ್ವ ಭಾಗದಲ್ಲಿಲ್ಲ ಈ ರೋಗದ ಅಸಂಖ್ಯಾತ ಕ್ರೀಮಿಸೇನೆ ಬಿಡುಬಿಟ್ಟಿರುತ್ತದೆ. ಹೀಗಿದ್ದರೂ ನೆಗಡಿ ಬಂದವನ ವಿಷಯದಲ್ಲಿ ಯಾರಿಗಾದರೂ ಸಹಾನುಭೂತಿಯಂಟೇ? ಒಬ್ಬನಿಗೆ ಸ್ವಲ್ಪ ಜ್ಞಾರ ಬಂದರೆ ಸಾಕು; ಬೆಳ್ಳಗೆ ಹಾಸಿಗೆ ಹಾಸಿ ಹೊಡಿಸಿ, ಬಾಯಿಗೆ ಸವಿಯಾಗುವಂತೆ ಹಾಲು ಗಂಜಿಗಳನ್ನು ಹವಣಿಸಿ, ಜೀವಧಿಗಾಗಿ ಮನೆಯವರೆಲ್ಲ ಪರದಾದುವವರೇ. ಸಾಧಾರಣವಾಗಿ ಮನೆಯ ಹತ್ತಿರ ಸುಳಿಯದ ಮಿಶ್ರರೆಲ್ಲ ಹುಡುಕಿಕೊಂಡು ಬಂದು ಹತ್ತಿರ ಕುಳಿತು ಈ ಮಾತು ಆ ಮಾತು ಆಡಿ ಬೇಸರ ಕಾಯುವವರೇ. ಆದರೆ ಜ್ಞಾರಕ್ಕಿಂತ ಹತ್ತು ಪಾಲು ಬಿರುಸಾಗಿ ನೆಗಡಿ ದೇಹವನ್ನು ಕಿಟ್ಟು ತಿನ್ನುತ್ತಿದ್ದರೂ ನಿಮ್ಮ ವಿಷಯದಲ್ಲಿ ಯಾರಿಗೂ ಲಕ್ಷ್ಯವಿಲ್ಲ. "ಒಂದು ಕಡ್ಡಿ ಸೌದಯೂ ಇಲ್ಲ, ಅಂದರೆ. ಇಪೋಕ್ಕೆ ಹೋಗಿ ವಿಚಾರಿಸಿಕೊಂಡು ಬರಬಾರದೇ?" ಇಂದು ನಿಮ್ಮ ಅಧಾರಂಗಿಯೇ ಅಜ್ಞಾನಿಸಿಸುತ್ತಾಳೆ. ಮೊದಲೇ ನೆಗಡಿ, ತಲೆ ಭಾರ; ಮೇಲೆ ಸೋನೆ ಬೇರೆ ಬೀಳುತ್ತದೆಯಲ್ಲಿ!" ಎಂದು ನೀವು ಒಂದರಂದು ಸಲ ಕೆಮ್ಮು ಗಗ್ಗರದನೆಯಿಂದ ಹೇಳಿದರೆ, "ಅಯ್ಯೋ, ನಿಮ್ಮ ನೆಗಡಿ ತಪ್ಪಿದ ದಿನ ಯಾವುದು? ತಲೆಯ ಮೇಲೆ ಒಂದು ಟವಲ್ ಹಾಕಿಕೊಂಡು ಹೋಗಿ ಬನ್ನಿ; ಬೇಕಾದರೆ ಶಾಲನ್ನೇ ಹೊದ್ದುಕೊಳ್ಳಿ. ಆಮೇಲೆ ಕಪ್ಪಾಯ ಕಾಫಿ ಕೊಡುತ್ತೇನೆ; ಎಲ್ಲಾ ಸರಿ ಹೋಗುತ್ತದೆ" ಎಂದು ತಾತ್ಪರವಾಗಿ ಅನ್ನುತ್ತಾಳೆ. ಅಲ್ಲಿಗೇ ನಿಲ್ಲಿಸದೆ, "ಇಷ್ಟಕ್ಕೂ ನಿಮ್ಮದೇ ಆಪಣ್ಣ. ತಿಳಿದು ತಿಳಿದು ಮಾಡಿಕೊಂಡು ನೆತ್ತಿಗೆ ಸ್ವಾನ ಮಾಡಿದಿರಿ. ಒಂದು ದಿನ ಮುಖ ಕೆತ್ತಿಕೊಳ್ಳಬಿದ್ದರೆ ಏನು ಉಳಿದು ಹೋಗುತ್ತಿತ್ತು? ಮಜ್ಜಿಗೆ ಹಾಕಿಸಿಕೊಳ್ಳಬೇಡಿ ಅಂತ ನಿನ್ನೆಯ ರಾತ್ರಿ ನಾನು ಎಷ್ಟು ವರಲಿಕೊಂಡರು ಕೇಳಿದಿರಾ? ಎಳೆಯ ಮಕ್ಕಳ ಹಾಗೆ ಹರ ಮಾಡಿದಿರಿ. ಈಗ ಅನುಭವಿಸಿ." ಎಂದು ಹಂಗಿಸಿ ಅಟ್ಟಿಬಿಡುತ್ತಾಳೆ. ಆಕೆಗೆ ಯಾವಾಗಲೂ ನಿಮ್ಮ ಮಜ್ಜಿಗೆ ಮೇಲೆ ಕೆಣ್ಣು. ಅನ್ನಕ್ಕೆ ಹಾಲು ಕಾಸಿಕೊಂಡರೆ ಒಂದು ತುತ್ತು ನಿಮ್ಮ ಗಂಡನಲ್ಲಿ ಇಳಿಯುವುದಿಲ್ಲವೆಂದು ಆಕೆ ಬಲ್ಲಳು. ಅದಕ್ಕೇ, ನೆಗಡಿಯ ಸುಳಿವನ್ನು ಕಂಡ ಕೂಡಲೆ ಎಲ್ಲಕ್ಕೂ ಮುಂದಾಗಿ ಮಜ್ಜಿಗೆಯನ್ನು ತಪ್ಪಿಸಿಬಿಡುತ್ತಾಳೆ. ಹಾಲನ್ನವನ್ನು ಜೀವಧಿಯಂತೆ ಉಡಿಸುತ್ತಾಳೆ. ಇಷ್ಟೇ ಅಲ್ಲ. ಉರಿಬೇಗಿಯಲ್ಲಿ ಕೂಡ, ಒಂದು ಲೋಟ ನೀರು ಮಜ್ಜಿಗೆಯನ್ನೋ ನಿಂಬೆಹಣ್ಣಿನ ಪಾನಕವನ್ನು ಮಾಡಿಕೊಡೆಂದು ನೀವು ಕೇಳಿದರೆ, "ಸಾಕು ಸುಮ್ಮನಿರಿ. ಹಾಗೆಲ್ಲ ಚಪಲಪಡಬಾರದು. ನೆಗಡಿ ಒಂದು ಬಿಟ್ಟಿತು!" ಎಂದು ನಸುನಗುತ್ತಾ ನಿಷೇಧಿಸಿಬಿಡುತ್ತಾಳೆ.

ಮನೆಯ ಸೌಖ್ಯ ಹೀಗಾಯಿತು ಹೊರಗಡೆಯೋ? ನೀವು ಎದುರಿಗೆ ಬಂದಾಗ ಆಪ್ತಮಿತ್ರರು ಕೂಡ ಹಾವನ್ನು ಕಂಡಂತೆ ಮೆಟ್ಟಿತ್ತಾರೆ. ವಿಧಿ ಇಲ್ಲದೆ ಮಾತಾಡಿಸಲೇಬೇಕಾದಾಗ ಚರಂಡಿಯ ದುವಾಸಸನೆಗೆ ಅಸಹ್ಯಪಟ್ಟವರಂತೆ ಮುಖಕ್ಕೆ ಬಟ್ಟ ಹಿಡಿದುಕೊಂಡು ನಿಲ್ಲುತ್ತಾರೆ. ಕೆಲವು ಮಂದಿ ಸಲಗಿಯ ಸ್ವೇಹಿತರಂತೂ, "ಅಯ್ಯಾ ಮಹಾರಾಯ, ಈ ನೆಗಡಿ ಕಟ್ಟಿಕೊಂಡು ಯಾವ ದಿಗ್ಭಿಜಯಕ್ಕೆ ಹೊರಟೇ? ಹಾಯಾಗಿ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ಮನೆಯಲ್ಲಿ ಮೂಗು ಮುಚ್ಚಿಕೊಂಡು ಇರಬಾರದಾಗಿತ್ತೇ? ನಿನ್ನ ಶೀತ ಶಿವಿರಗಳನ್ನು ನಮ್ಮ ಮೇಲೆ ತೂರಬೇಡಪ್ಪಾ!" ಎಂದು ಸ್ವಷ್ಟವಾಗಿಯೇ ಆಡಿ ದೂರ ನೂಕುತ್ತಾರೆ. ಆದರೆ ಇವರ ಬಹಿಷ್ಕಾರಕ್ಕೆ ಬೆದರಿ ನಿತ್ಯ ಕ್ರಮವನ್ನು ಬಿಡಲಾದೀತೇ? ಮೂಗು ಕಟ್ಟಿಕೊಂಡಾಗಲ್ಲಿ ರಜಕ್ಕೆ ಬರೆದು ಹಾಕಿ ಮನೆಯಲ್ಲಿ ಹುಳಿತುಬಿಟ್ಟರೆ, ಸಂಬಳಕ್ಕೆ ಸೋನ್ನೆ ಬಿದ್ದಿತು! ಇಷ್ಟರ ಮೇಲೆ ನೆಗಡಿ ನನ್ನೊಬ್ಬನ ಹಕ್ಕಿನ ಆಸ್ತಿಯೇನೂ ಅಲ್ಲವಲ್ಲ. ಇವರ ಮುಖವನ್ನು ಅದು ಮೂಸಿನೋಡಲೇಕೂಡೆಯೇ? ಅಂತ ಸೌಮ್ಯಭಾವ ನನಗೇನು ಇಲ್ಲ. ನನ್ನ ಸಹಪಾಸದಿಂದ ಇವರಿಗೂ ಅದರ ನಿಕಟ ಪರಿಚಯ ಬದಗಲಿ; ಆಗ ಮೆತ್ತಗಾಗುತ್ತಾರೆ. "ಸಮಾನಶೀಲವುಸನೇಮು ಸಖ್ಯಂ" ಎಂಬ ಭಕ್ತಿ ಸಾಧನಕವಾಗುವುದು ಇನ್ನು ಹೇಗೆ! ಕ್ಯಾಯಲ್ಲಿ ಕರ ವಸ್ತುವನ್ನು ಹಿಡಿದು ಮೂಗನ್ನು ಹಿಂಡುತ್ತ ಕಣ್ಣೀರನ್ನು ಸುರಿಸುತ್ತಾ ದಿನವೇ ಕ್ಷಣವನ್ನು ಒಬ್ಬರ ಕಡೆ ಒಬ್ಬರು ಬಿರಿದಾಗಲಲ್ಲವೇ ಸಹಾನುಭೂತಿ ದಾಂಗುಡಿಯಿಟ್ಟು ಮೈತ್ರಿಯ ಬಂಧನ ಬಿಗಿಯಾಗುವುದು!

ನೆಗಡಿಗೆ ಇಂಥ ಕಾಲ, ಇಷ್ಟು ಸಲ ಎಂಬ ಕಟ್ಟಪಾಡು ಯಾವುದೂ ಇದ್ದಂತೆ ನನ್ನ ಅನುಭವಕ್ಕೆ ಬಂದಿಲ್ಲ. ಚೆಳಿಗಾಲದಲ್ಲಿ, ಅದರಲ್ಲಿ ತುಂತುರು ಹನಿ ಬೀಳುವಾಗ, ಇದರ ಉರುಬು ಹೆಚ್ಚು ಎಂದು ಹೇಳುವವರುಂಟು. ನವೆಂಬರ್ ತಿಂಗಳ ಮೊದಲನೆಯ ವಾರದಲ್ಲಿ ನೆಗಡಿ ಭೇಟಿ ಕೊಡದಿದ್ದರೆ, ಇಮತುಧರ್ಮವೇ ಬದಲಾದಂತೆ ಆತಂಕ ಪಡುವವರೂ ಉಂಟು. ಆದರೆ ನನ್ನ ನೆಗಡಿ ಹೀಗೆ ನನ್ನ ಸವಾರಿಗೆ ಪರಿಮಿತಿಗಳನ್ನು ಕಲ್ಲಿಸಿಕೊಂಡಿಲ್ಲ. ಆದಕಾರಣವೇ ಒಮ್ಮೊಮ್ಮೆ ನನ್ನ ಪ್ರಶಂಸೆಯನ್ನು ಕೂಡ ಗಳಿಸಿದೆ. ನನ್ನ ಗುರುತಿನ ದೊಡ್ಡ ಮನುಷ್ಯರೊಬ್ಬರು, "ನನಗೆ ಮೂರು ತಿಂಗಳಿಗೂಂದು ಸಲ ನೆಗಡಿ ತಪ್ಪದೆ ಹಿಡಿಯತ್ತದೆ" ಎಂದು ಹೇಳಿ, ತಿಂಗಳಿಗೂಂದು ಸಲ ತಪ್ಪದೇ ಬಂದು ಸಾವಿರ ರೂಪಾಯಿ ಸಂಬಳ ತೆಗೆಯುವವರ ಹಾಗೆ ಹೆಮ್ಮೆ ಕೊಚ್ಚಿಕೊಂಡರು. ಆದರೆ ಅವರನ್ನು ಕುರಿತು ಕನಿಕರವೂ ಅವರ ನೇಮುಬದ್ಧವಾದ ನೆಗಡಿಯ ವಿಷಯದಲ್ಲಿ ತಿರಸ್ಯಾರವೂ ನನಗೆ ಹುಟ್ಟಿತು. ನನ್ನ ನೆಗಡಿಯ ಪ್ರಾಣ ಸ್ವಾತಂತ್ಯವನ್ನು ನೆನೆದು ಅದರಲ್ಲಿ ಅಭಿಮಾನವುಕ್ಕಿತು. ಅದು ಹೀಗೆಲ್ಲಾ ಅವಧಿಗೆ ಕಟ್ಟಬೀಳುವುದಿಲ್ಲ. ಮನಸ್ಸು ಬಂದರೆ ಮರಮರಳಿ ಬರುತ್ತದೆ. ಅನೇಕ ಕಾಲ ತಂಗುತ್ತದೆ; ಇಲ್ಲವಾದರೆ ಎಷ್ಟೋ ದಿನ ನಾನು ಕಾದು ನಿರೀಕ್ಷಿಸುತ್ತಿದ್ದರೂ ಇದ್ದ ಕಡೆ ಸುಳಿಯುವುದೇ ಇಲ್ಲ. ಉದಾಹರಣೆಗೆ, ಈ ಸಲದ ನವೆಂಬರ್ ನಲ್ಲಿ ನನ್ನ ಸುತ್ತಮುತ್ತ ಎಲ್ಲರೂ ಸೀನುಗಳ ಬೊಂಬೆಯನ್ನೇ ಎಬ್ಬಿಸಿದ್ದರೂ ನಾನು ಮಾತ್ರ ಶೀತ ನಿರೋಧಕ ಮುಖವಾಡವನ್ನು ಧರಿಸಿದವನಂತೆ ಪ್ರಶಾಂತನಾಗಿದ್ದೆ; ನಿರಾಳವಾಗಿ ಓಡಾಡಿದೆ. ಡಿಸೆಂಬರ್ ತಿಂಗಳು ಮೈದೂರಿನ ಮೇಲೆ ಆ ಬಗ್ಗಿದ ಅತಿಥೇಯನನ್ನು ಇನ್ನು ಕಾಯಿಸಬಾರದೆಂದು ನನ್ನ ನೆಗಡಿ ದೊಡ್ಡ ಮನಸ್ಸು ಮಾಡಿ, ಈಗ ಭೇಟಿ ಕೊಟ್ಟಿದೆ. ಆದರೂ ಮಿತ ಪರಿವಾರದೊಡನೆ ಬಂದಿದೆ. ನನ್ನಿಂದ ಹೆಚ್ಚು ಸೇವೆಯನ್ನು ಅಪೇಕ್ಷಿಸಿಲ್ಲ. ಈ ಹರಟೆಯನ್ನು ಬರೆಯುವುದಕ್ಕೆ ಕೂಡ ಅವಕಾಶ ಕೊಟ್ಟಿದೆ. (ಇದು ನನ್ನ ಪ್ರತಾಪದ ವರ್ಣನೆಯಾದ ಕಾರಣ ಹೀಗೆ ಸುಮ್ಮನಿದೆಯಿಂದು ಭಾವಿಸಿ,

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ಅದರ ಜೀದಾಯ್ಕೆ ಕಳಂಕವನ್ನು ನಾನು ಆರೋಪಿಸಲೊಳ್ಳಿ.) ಮತ್ತೆಮ್ಹೋ ಸಲ, ಬಿರುಬೇಸಿಗೆಯಲ್ಲಿ ಸಹವಾಸ ಕಾರೆರತೆಯಿಂದ ನಾವು ನನ್ನ ಬಳಿಗೆ ಹಲವು ಬಾರಿ ಬಂದಿದೆ; ಬೆಳಿಕಿಗೆ ನಾನು ಕಣ್ಣಿ ಬಿಡದಪ್ಪು ಮಟ್ಟಿಗೆ ಕೂಡ ಮುಖಕ್ಕೆ ಮುತ್ತಿಗೆ ಹಾಕಿದೆ. ಹೀಗೆ ನನ್ನ ನೆಗಡಿ ಸರ್ವತಂತ್ರಸ್ವತಂತ್ರವಾದರೂ ಅದಕ್ಕೆ ಸಮಯ ಜಾನ್ನವಿಲ್ಲವೆಂದೂ ನಾನು ಹೇಳಲಾರೆ. ಏಕೆಂದರೆ, ನಾನು ಎಲ್ಲಾದರೂ ಭಾಷಣ ಮಾಡುವಂತೆ ಏಪಾರಾದು ಮಾಡಿಕೊಂಡನೆಂದರೆ, ಆಪ್ಪುನ ಪತ್ರಿಕೆಯನ್ನು ನೋಡಿಕೊಂಡು ಬಂದಂತೆ ಒಪ್ಪತ್ತು ಮುಂಚೆಯೇ ಬರುತ್ತದೆ. ತಂದೆ ಎಲ್ಲಿಗಾದರೂ ಹೊರಟಾಗ ಮಗು ಚೆಂಡಿ ಹಿಡಿದು ಹೆಗಲೇ ಇರುವಂತೆ, ಇದು ನನ್ನ ಮೂಗನ್ನು ಸೇರಿ ನನ್ನ ಜೊತೆ ಹೋರಾಡುತ್ತದೆ. ಒಂದು ಸಲವಂತೂ ಇದರ ಜಾಗರೂಕತೆ ನನ್ನನ್ನು ದಿಗ್ನಮೆಗೊಳಿಸಿತು. ಒಬ್ಬನ ಜೀವಮಾನದಲ್ಲಿ ಒಂದರಡು ಬಾರಿ ಮಾತ್ರ ಒದಗಬಹುದಾದ ವಿಶೇಷ ಸಂದರ್ಭ ಅದು. ವ್ಯವಸ್ಥಾಪಕರು ಯಾವ ಕಾರಣದಿಂದಲೂ ನನ್ನಲ್ಲಿ ಅಕ್ಕರೆ ತೋರಿಸಿ, ಭಾಷಣ ಮಾಡಬೇಕೆಂದು ಕೋರಿದರು. ನಾನು ಜೀತ್ಸುಕ್ಕದಿಂದಲೇ ಒಟ್ಟಿಕೊಂಡಿದೆ. ಆ ಮಹಾಸಮಾರಂಭದಲ್ಲಿ ನನ್ನ ಅಲ್ಪವಾದ ವಾಗ್ಣಿಭವವನ್ನು ಕೈಲಾದಪ್ಪು ಆಕರ್ಷಕವಾಗಿ ಪ್ರದರ್ಶಿಸಬೇಕೆಂದು ಸಂಕಲಿಸಿದೆ. ಆದರೆ ಮುಹೂರತಕ್ಕೆ ಸರಿಯಾಗಿ ಒಂದು ದಿನ ಮುಂಚೆ ನೆಗಡಿ ನನ್ನ ಮೂಗನ್ನು ತಟ್ಟಿತು, ಗಂಟಲನ್ನು ಕಟ್ಟಿತು. ಭಾಷಣದ ದಿನ ಬೆಳಗೆ ದ್ವಾರಿ ಶೂತುಹೋಗಿತ್ತು ಎನ್ನಪ್ಪದಕ್ಕಿಂತ ಶೂತು ಹೋಗಿತ್ತು ಎಂದರೆ ಸತ್ಯಕ್ಕೆ ಹತ್ತಿರವಾಗಬಹುದು! ಕಲ್ಲುಬಸವನ ಬಾಯ ಧಾರೆಯಂತೆ ಮೂಗಿನಿಂದ ನೀರು ಸತತವಾಗಿ ಹೊಸರುತ್ತಿದೆ. ನನ್ನ ಕರವಸ್ತುಗಳ ಸರಬರಾಹಿ ಮುಗಿಯಿತೆ ಹೊರತು ಅದರ ಹೊನಲು ತಗಲಿಲ್ಲ. ಏನು ಮಾಡುವುದು? ನೆಗಡಿಗೆ ರಾಮಭಾಣ ಯಾವುದೂ ಇಲ್ಲವೆಂದು ನಾನು ಚೆನ್ನಾಗಿ ಬಲ್ಲೆ. ಯಾವ ತಾರಕನನ್ನು ಶರಣ ಕಾಣಿದೆ, ನನ್ನ ಕರ್ಮವನ್ನು ತಾನು ಅನುಭವಿಸಿಯೇ ಸವೆಯಿಸಬೇಕಾದಂತೆ, ಕನಿಷ್ಠ ಪಕ್ಷ ಮೂರು ದಿನವಾದರೂ ಬಿರು ಬೇಗೆಯಲ್ಲಿ ಪರಿತಪಿಸಬೇಕೆಂದೂ ನಾನು ಬಲ್ಲೆ. ಆದರೂ ಆಪತ್ತಾಲದಲ್ಲಿ ಕಂಡ ಕಂಡ ಶಿಲೆಗೆಲ್ಲ ಕೈ ಮುಗಿಯುವಂತೆ, ನಾನು ಕೇಳಿ ಕೇಳಿದ ಚಿಕ್ಕೆಗಳನ್ನೆಲ್ಲಾ ನಡೆಸಿದೆ. ನೆಗಡಿ ಅಜೀಂಟದಿಂದ ಹಾಗೂ ಹೀಗೂ ಮೂರು ನಾಲ್ಕು ನಿಮಿಷ ಮೊಂದತನದಿಂದ ಮಾತಾಡಿದೆ; ಕಡೆಗೆ ಸೋಲನ್ನೊಷ್ಟಿ ಮುಕ್ಕಾಯಕ್ಕೆ ಸಂದುಬಿಟ್ಟೆ ಅಲ್ಲಿಂದ ಈಚೆಗೆ ಬುದ್ಧಿ ಕಲಿತಿದ್ದೇನೆ. ಭಾಷಣ ಮಾಡಲು ಯಾರಾದರೂ ಕರೆದಾಗ, "ನನ್ನ ನೆಗಡಿ ಒಟ್ಟಿಗೆ ಕೊಟ್ಟರೆ—" ಎಂದು ಒಂದು ನಿಬಂಧನೆಯನ್ನು ಸೇರಿಸಲು ಮರೆಯುವುದಿಲ್ಲ.

ಈ ಅಶುರಣತೆಗೆ ಪರಿಹಾರವೇ ಇಲ್ಲವೇ? ವೈದ್ಯ ವಿದ್ಯೆ ಇಪ್ಪು ಮುಂದುವರೆದಿರುವಾಗ, ನಿನ್ನ ಮೊನ್ನೆಯ ತನಕ ಹೆಸರೇ ಕೇಳಿದಿದ್ದ ಅಪೂರ್ವ ಹೋಗಳಿಗೆಲ್ಲ ಚಿಕಿತ್ಸಾಕ್ರಮಗಳು ಏರ್ಪಟಿರುವಾಗ, ಜೀವಿಗಳ ಜನ್ಮ ಶತ್ರುವಾದ ಈ ನೆಗಡಿಗೇಕೆ ಇನ್ನೂ ಮದ್ದ ಸಿಗಲಿಲ್ಲ? ಎಲ್ಲಕ್ಕೂ ಸೂಜಿ ಮುದ್ದು ಚುಚ್ಚಿವಂತೆ ಇದಕ್ಕೂ ಚುಚ್ಚಿ ಚರ್ಮದ ರಂದ್ರಗಳನ್ನು ಹೆಚ್ಚಿಸುವ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ವಿಧಾನವು ಅಲ್ಲಲ್ಲಿ ಬಳಕೆಗೆ ಬಂದಿದೆ. ಆದರೆನು? "ನೆಗಡಿಗೆ ಚೆಕ್ಕಿತ್ತೇ ಮಾಡಿದರೆ ಒಂದು ವಾರದಲ್ಲಿ ಗುಣವಾಗುತ್ತದೆ; ಹಾಗೆಯೇ ಬಿಟ್ಟರೆ ಏಳು ದಿನ ಬೇಕಾಗುತ್ತದೆ." ಎನ್ನುವುದೇ ಇನ್ನೂ ಕೊನೆ ಮಾತಾಗಿ ಉಳಿದಿದೆ. ನೆಗಡಿ ಬಾರದಂತೆ ತಡೆಗಟ್ಟುವ ಮುಂಜಾಗ್ರತೆಯ ಕ್ರಮವಂತು ಕನಸಿನ ಗಂಟೇ ಸರಿ. ಕೈಲಾಸ ಶಿವಿರದಲ್ಲೇನೋ, ಪರಶಿವನು ಗಂಗಾಧರನೂ, ಚಂದ್ರಶೇಖರನೂ, ಆಗಿದ್ದರೂ ಪಾಲನೆತ್ತದ ಅಗಿಷ್ಟಕೆಯನ್ನು ಸತತವು ಉರಿಸುತ್ತಾ ಶೀತ ಬಾಧೆಯನ್ನು ದೂರವಿರಿಸಿರಬಹುದು. ಭೂತಲದ ನಮಗಾದರೆ ಯಾವ ಪರಿಹಾರವೂ ಇನ್ನೂ ಗೋಚರವಾಗಿಲ್ಲ. ಮಾನವನ ದೇಹ ರಚನೆಯಲ್ಲಿಯೇ ಈ ವ್ಯಾಧಿಗೆ ಭದ್ರವಾದ ನೆಲೆಗಟ್ಟು ದೊರೆತಿದೆ. ಗಾದೆಯ ಮಾತು ದಿಟ್ಟ : "ಮೂಗಿರುವ ತನಕ ನೆಗಡಿ ತಪ್ಪುವ ಆಗಿಲ್ಲ!"

* * *

ಶೇಖರ ಪರಿಚಯ:

ಶೀ. ನಂ. ಶ್ರೀಕಂಠಯ್ಯ (ನವೆಂಬರ್ 26, 1906 – ಸೆಪ್ಟೆಂಬರ್ 7, 1966)

ಅವರು ಕನ್ನಡದ ಪ್ರಮುಖ ಸಾಹಿತ್ಯಲೈಭಾರ್ಯರು, ಕನ್ನಡದ ದಿಗ್ಭಾರತೀ ಮೂವರು 'ಶ್ರೀ' ಗಳು ಪ್ರಸಿದ್ಧರು. ತಮ್ಮ ಸತ್ಯದಿಂದ, ಸಾಮಧ್ಯದಿಂದ, ಪ್ರತಿಭೆಯಿಂದ, ವಿದ್ವತ್ತಿನಿಂದ ಕನ್ನಡ ನಾಡು-ನುಡಿಗಳನ್ನು ಶ್ರೀಮಂತಗೋಳಿಸಿ 'ಕನ್ನಡ ಕಳಶ'ವನ್ನು ಬೆಳಗಿದ ಕೀರ್ತಿ-ಜವರಿಗೆ ಸಲ್ಲಿವುದು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕನ ಶೀಥಿಕ್ಕಪುರವೆಂಬ, ಸಾಧಾರಣ ಹಳ್ಳಿಯ ಶ್ಯಾಮಾಂಜಳಿಗಳ ಮಗನಾಗಿ, 1906 ರಲ್ಲಿ, ಜನಿಸಿದರು. ತಂದೆ, ನಂಜುಂಡಯ್ಯ. ತಾಯಿ, ಭಾಗೀರಥಮ್ಮ. ಶ್ರೀಕಂಠಯ್ಯನವರು. 9 ನೆಯವಯಸ್ಸಿನಲ್ಲಿದ್ದಾಗಲೇ ತಾಯಿಯವರು ಶೀರಿಕೊಂಡರು. ಈ ಅನಾಥ ಬಾಲಕನ ಲಾಲನೆ-ಪಾಲನೆಯನ್ನು ಅವರ ಸೇವರತ್ತೆ(ವಿಧವೆ) ಮಾಡಿದರು. ಅವರ ಲೋಯರ್ ಸೆಕೆಂಡರಿ ವಿದ್ಯಾಭ್ಯಾಸ ಕನ್ನಡದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ನಡೆಯಿತು. ಪ್ರಾಥಮಿಕ ಶಾಲೆ ವ್ಯಾಸಂಗವನ್ನು ತುಮಕೂರು ಸರ್ಕಾರಿ ಶಾಲೇಚಿಯೇಂಬ ಮುಗಿಸಿದರು. 1923 ರಲ್ಲಿ ಎಂಟ್ರೀನ್ ಪರೀಕ್ಷೆಗೆ ಕುಳಿತುಕೊಂಡರು. ಬಿ. ಎ. ಪದವಿಯನ್ನು ಪಡೆದರು. ಆಗ ಮೈಸೂರಿನ ಧೋರೆಯಾಗಿದ್ದ, ನಾಲ್ಕಡಿ ಕೃಷ್ಣರಾಜ ಒಡೆಯರ್ ರವರ ಕೈಗಳಿಂದ 6 ಬಿಸ್ತುದ ಪದಕಗಳನ್ನು ಪಡೆದರು.

ಶೀಥಿಕ್ಕಪುರ ನಂಜುಂಡಯ್ಯ ಶ್ರೀಕಂಠಯ್ಯ ನವರು ಕನ್ನಡದ ಶ್ರೀಷ್ಟ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಶೇಖರಾಗಿದ್ದ ಅವರ ಸಂಕೋಧನಾತ್ಮಕ ಬರವಣಿಗಳಲ್ಲಿಯೂ ಕಾವ್ಯಸರ್ವವನ್ನು ಕಾಣಬಹುದಾಗಿತ್ತು. ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿದ್ದದಲ್ಲದೆ ಕಲಾನಿಕಾಯದ ಡೀನ್ ಆಗಿದ್ದರು. ಕನಾಂಟಕ ವಿಶ್ವವಿದ್ಯಾಲಯದ ಸ್ವಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು. ಅವರು ಆದರ್ಥ ಪ್ರಾಧ್ಯಾಪಕರು ಮತ್ತು ಶ್ರೀಷ್ಟ ವಾಗ್ಯಯೆಂದು ಪ್ರಸಿದ್ಧರಾಗಿದ್ದರು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ತೀ.ನಂ.ಶ್ರೀ ಅವರು ಕಾವ್ಯಮೀಮಾಂಸ, ಸಾಹಿತ್ಯ ವಿಮರ್ಶೆ, ಭಂದಸ್ಸು, ಕಾವ್ಯ, ಪ್ರಬಂಧ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಂಥ ಸಂಪಾದನೆ ಮತ್ತು ಭಾಷಾವಿಜ್ಞಾನ - ಈ ವಿಷಯಗಳಲ್ಲಿ ವಿಶೇಷವಾದ ತಜ್ಞತೆಯನ್ನು ಪಡೆದಿದ್ದು. ಈ ಕ್ಷೇತ್ರಗಳನ್ನು ಶ್ರೀಮಂತಗೋಳಿಸಿದ್ದಾರೆ. "ಬಲುಮೆ" ಕನ್ನಡದ ಮೊಟ್ಟಮೊದಲನೆಯ ಪ್ರೇಮಗೀತೆಗಳ ಸಂಕಲನವಾಗಿದ್ದು, ಕೆ.ಎಸ್.ನರಸಿಂಹಸ್ವಾಮಿ ಅವರ "ಮೈಸೂರು ಮಲ್ಲಿಗೆ" ಸಂಕಲನದ ಮೇಲೆ ಗಾಥವಾದ ಪ್ರಭಾವವನ್ನು ಬಿರಿದೆ. "ನಂಟರು" ಕನ್ನಡದ ಮಹತ್ವದ ಲಲಿತ ಪ್ರಬಂಧಗಳ ಸಂಕಲನಗಳಲ್ಲಿಂದು. ರಾಕ್ಷಸನ ಮುದ್ರಿಕೆ ವಿಶಾಖಾ ದತ್ತನ ಮುದ್ರಾರಾಕ್ಷಸ, ನಾಟಕದ ಯಶಸ್ವಿ ಭಾಷಾಂತರ ಮಾತ್ರವಾಗಿರುವುದಲ್ಲದೆ, ಸೃಜನಶೀಲ ರೂಪಾಂತರವೂ ಆಗಿದೆ.

1958ರಲ್ಲಿ ಇವರ ಯಶ್ಕಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸ್ಪೀಡನ್ ಪ್ರಶಸ್ತಿ ಬಂದಿತು. ಮೂಕಚ್ಚಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕನಾಟಕ ವಿಶ್ವವಿದ್ಯಾನಿಲಯ 1963ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ, 1968ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಬಿರುದಿತ್ತು ಗೌರವಿಸಿತು. 1951ರಲ್ಲಿ ಮೈಸೂರಿನಲ್ಲಿ ನಡೆದ 37ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಯಾಸಿಸಿತು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು.

ಕಾರಂತರ ಹಾಗೆ ವೈಪಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳ. 44 ಕಾದಂಬರಿ, 14 ನಾಟಕ, 3 ಕಥಾಸಂಕಲನ, 6 ಪ್ರಬಂಧಗಳು, 9 ಕಲಾ ಗ್ರಂಥಗಳು, 5 ಆತ್ಮಕಥೆ-ಜೀವನ ಚರಿತ್ರೆಗಳು, ಮತ್ತು ಸಾಹಿತ್ಯ-25, ಇತ್ಯಾದಿ 150ಕ್ಕೂ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಢ್ಣಣ ಕನ್ನಡ, ಯಶ್ಕಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಮಚ್ಚುಮನಸ್ಸಿನ ಹತ್ತು ಮುಲಿಗಳು, ಮೂಕಚ್ಚಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳಾಗಿವೆ.

* * *

2. ನಮ್ಮ ಅಳತೆಯನ್ನು ಮೇರಲಾರದ ದೇವರು

-ಡಾ.ಕೆ. ಶಿವರಾಮ ಕಾರಂತ

ದೇವರ ಬೆಲೆ

ಇಲ್ಲ ಸಂಪ್ರದಾಯವಾದಿಗಳಂತೆ ನಾನು ಒಮ್ಮೆ, ಬದುಕಿನ ಬೆಲೆಯನ್ನು ತಗ್ಗಿಸಿ, ದೇವರ ಬೆಲೆಯನ್ನು ಏರಿಸಿ ತಿಳಿದವನು. ಕೊನೆಗೆ ನನ್ನ ಅನುಭವಗಳು, ಈ ನನ್ನ ರೂಢಿಯ ನಂಬಿಕೆಗಳನ್ನು ಕುಲುಕಿಸುವ ಕಾಲ ಬಂದಿತು. ನಮ್ಮ ಬದುಕಿಗಿಂತ ಹಿರಿದಾದ ದೇವರು ನಮಗೆ ನಿಲುಕಲಾರನೆಂಬುದೇ ನನ್ನ ತಿಳಿವು. ಈ ನಿಂಜಾಯಕ್ಕೆ ಕಾರಣವಾದ ವಿಚಾರ ಸರಣಿಯನ್ನು ಮುಂದುವರಿಸುತ್ತೇನೆ. ಮೊದಲಿಗೇನೇ-ನಾನು ಸಂಪ್ರದಾಯವಾದಿಗಳ ಕುಟುಂಬದಲ್ಲಿ ಜನಿಸಿದವನು-ಎಂದೆ. ನಮ್ಮ ಮನೆಯವರು ಸಾತ್ರ ಬ್ರಾಹ್ಮಣರು, ಅದ್ಯತೀಗಳಂತೆ ನಾವು ವಿಭೂತಿ ಹಷ್ಟುವವರು. ಹಿತ ತಿವನಲ್ಲೂ ಭಕ್ತಿಯಿದೆ. ವಿಷ್ಣುವಿನಲ್ಲೂ ಭಕ್ತಿಯಿದೆ. ಶಿವರಾತ್ರಿಗೂ ಉಪವಾಸ, ಕೃಷ್ಣಾಷ್ಟಮಿಗೂ ಉಪವಾಸ. ನಮಗೆ ಕುಲದೇವರು ವಿಷ್ಣುವಿನ ಒಂದ ರೂಪ- ಲಕ್ಷ್ಮಿನರಸಿಂಹ. ಹೆಸರಿಗೇನೋ ನಾವು ಅದ್ಯತೀಗಳು. ಆದರೆ ಅವರಂತೆ ಪ್ರಜ್ಞಾ ಪ್ರದಾನವಾದ ತರ್ಕ ಸರಣಿ ನಮ್ಮವರದಲ್ಲ. ದೇವರನ್ನು ಕಾಣಿದ ಬಗೆ ಎಲ್ಲವೂ ಭಕ್ತಿ ಮಾರ್ಗದೇ. ಸೋಹಂಬ್ರಹ್ಮ-ನಿಮ್ಮ ದಿಟ್ಟತನ ನಮ್ಮ ಜನಗಳಲ್ಲಿ ಬೆಳೆದು ಬಂದುದು ಕಾಣಿಸುವುದಿಲ್ಲ.

ಗಾಂಧಿ, ರಾಮಕೃಷ್ಣರು

ನನ್ನ ಹುಡುಗತನದಲ್ಲಿ ಮತದ, ಇಲ್ಲವೇ ಭಕ್ತಿಯ ಯಾವ ವಚನಸ್ವಿ ನನ್ನ ಮೇಲಿರಲ್ಲ. ಎಲ್ಲಾ ಶಾಲೆಯ ಹುಡುಗರಂತೆ ನಾನು ಒಬ್ಬ. ಮುಂದೆ ತಾರುಣ್ಯದ ಗೆಳಿತನದಲ್ಲೇ ಕಾಲೇಜನ್ನು ಬಿಡುವ ಕಾಲ ಬಂತು. ಗಾಂಧಿಜಿಯವರ ರಾಜಕೀಯ ಕರೆಯೇ ಇದಕ್ಕೆ ಕಾರಣವಾಗಿತ್ತು. ಆ ಕರೆಯ ಒಲವು ರಾಜಕೀಯದಾಗಿದ್ದರೂ, ಅವರ ಪೂರ್ಣ ಆದರ್ಶದ ವಚನಸ್ವಿ ನನ್ನ ಮೇಲೆ ಬಿದ್ದಿತು. ಭಕ್ತಿಯ ಸುಳಿವು ಬಲವಾಗಿತ್ತು. ಅದರಿಂದಾಗಿ ಗೀತೆಯ ಅಧ್ಯಯನ ನನಗೆ ಪ್ರಯಾಗಾಗ್ನತ್ವ ಬಂದಿತು. ನನಗೆ ಗೀತೆ ಎಪ್ಪು ಅರ್ಥವಾಯಿತೋ, ಅದರಿಂದೇನು ತಿಳಿಯಿತೋ ಹೇಳಲಾರೆ. ಅಂತೂ ಅದನ್ನು ಕನ್ನಡಿಸುವ, ಕಂಠಪಾಲಿಸುವ ಪ್ರಯತ್ನವನ್ನು ಮಾಡಿದ್ದೆ. ಇದೆ ವೇಳೆಯಲ್ಲಿ ರಾಮಕೃಷ್ಣ ಪರಮಹಂಸರ ಬರವಣಿಗಳ ಮೇಲೆ ನನ್ನ ದೃಷ್ಟಿ ಹರಿಯಿತು. ಅವರ ಭಕ್ತಿ ಜೀವನ ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಇದ್ದ ಗಾಂಧಿ ತನ್ನ ರಾಮಕೃಷ್ಣರ ವಚನಸ್ವಿ ಇವುಗಳು ನನ್ನ ನಂಬಿಕೆಗಳ ಮೇಲೆ ಬಿದ್ದುದರ ಪರಿಣಾಮವಾಗಿ, 'ದೇವರನ್ನು ಕಾಣುವುದೇ ಮಾನವ ಜೀವನದ ಗುರಿಯೆಂದೂ, ಅದಕ್ಕೆ ಸಂಸಾರ ವಿಜ್ಞಾನವೆಂದೂ,

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಬ್ರಹ್ಮಚರ್ಯ ಜೀವನ, ಧ್ಯಾನ ಮತ್ತು ತಪಸ್ಸುಗಳು ಮುಖ್ಯವೇಂದೂ, ಒಮ್ಮೆಗೇ ನೊಂದಾಗಿ ಏಷಿಟ್ ಇದು ನನ್ನ ತೀರ್ಥಾನವೆನ್ನುವ ಬದಲು, ನನ್ನ ಮನಸ್ಸು ತನ್ನ ಹಿಂದಿನ ರೂಢಿಯ ನಂಬಿಕೆಗಳಿಗೆ ಕೊಟ್ಟ ಒಷ್ಟಿತವೆಂದರೂ ಸರಿಯೆ.

ಹಲವು ದೇವರುಗಳು

ಭಕ್ತಿ ಪಂಥದಲ್ಲಿ ಸಾರಿಯಿರುವ ನನಗೆ, ಯಾವ ದೇವನಾಗಬೇಕು? ಕುಲ ದೇವತೆಯಾದ ಲಕ್ಷ್ಮಿನರಸಿಂಹ ಮನಸ್ಸಿಗೆ ಎಂದೂ ಹಿಡಿಸಿರಲಿಲ್ಲ. ಆ ಉಗ್ರರೂಪವಾಗಲಿ, ಲಕ್ಷ್ಮಿ ಸಂಜ್ಞಾರ್ಥಕವಾದ ಸಿರಿತನವಾಗಲಿ ನನಗೆ ಅಂದು ರುಚಿಸುವ ಸ್ಥಿತಿಯಲ್ಲಿರಲಿಲ್ಲ. ನಾವು ಶೈವರಾದರೂ ಶಿವನ ಯಾವುದೇ ರೂಪ ಅವಶಾರಗಳು ಮೋಹಕವಾಗಿ ಮನಸ್ಸಿನ ಮೇಲೆ ಮೂಡಿರಲಿಲ್ಲ. ನನ್ನ ಗೆಳಿತನದಲ್ಲಿ ಕೇಳಿದ ಹರಿಯ ಕಥೆಗಳೇ, ರಮಣೀಯವೆನಿಸಿದ್ದವು. ಉರಿನ ಬಯಲಾಟಗಳಲ್ಲಿ ರಾಮ, ಕೃಷ್ಣರು ಮನಸ್ಸಿನ ಮೇಲೆ ಮುದ್ರೆಯುತ್ತಿದ್ದರು. ಮೇಲೆ, ನಮ್ಮ ಮನೆಯಲ್ಲಿ ಮಳಿಗಾಲದಲ್ಲಿ, ಭಾಗವತ ವಾಚನದ ಪರಿಪಾಠವಿರುತ್ತಿತ್ತು. ಹೀಗಾಗಿ ಕೃಷ್ಣನ ಕಥೆಗಳು ಆಕರ್ಷಿಸಿದ್ದವು. ಆದುದರಿಂದ ನನ್ನ ಮನಸ್ಸು ದೇವರನ್ನು ನೆನೆಯುವಾಗ, ರಾಮ, ಇಲ್ಲವೇ ಕೃಷ್ಣ ಇವರಲ್ಲಿ ಒಬ್ಬನ ಕಲ್ಪನೆಯನ್ನು ತರುತ್ತಿತ್ತು. ಈ ವೇಳೆಯಲ್ಲೇ ಕೆಲವು ಸಾಮಾಜಿಕ ಪ್ರಶ್ನೆಗಳು ನನ್ನಲ್ಲಿ ಕ್ಷಾಂತಿಗಳು ತಲೆ ಎತ್ತಿದುದರ ಫಲವಾಗಿ, ಏಕಾಗ್ರಚಿತ್ತತೆ ಬೆಳೆಯಲು ಪ್ರಾಣಾಯಾಮ ಸಾಧನೆ ಮಾಡಿದ್ದೆ; ಗಾಂಧಿಜಿಯವರ ಸಾಬಮರ್ತಿ ಆಶ್ರಮದಲ್ಲಿ ಕೆಲ ದಿನ ಇದ್ದುದರ ಫಲವಾಗಿ, ಅಲ್ಲಿನ ಭಜನೆಯ ರೀತಿ ಹಿತವಾಗಿ ಕಂಡಿತು. ಆದರೂ ದೇವರನ್ನು ಗುಳ್ಳಬ್ಬಿಸಿ ಎಚ್ಚರಿಸುವ 'ಸಪ್ತಾಹ ಮಾರ್ಗ'ಎಂದು ನನಗೆ ರುಚಿಸಿರಲಿಲ್ಲ.

ಧ್ಯಾನ, ಭಜನೆ

ಇವರಡರ ಸಹಾಯದಿಂದ ನಾನು ದೇವರನ್ನು ಕುರಿತು ಚಿಂತಿಸಲು ಕೆಲಿತೆ. ನಿಜನ ಮನೆಂ, ಅರಣ್ಯಗಳಲ್ಲಿ ಅಲೆದಾಡುತ್ತಾ, ಎಷ್ಟು ಮಿತ ಶಾಂತ ಜೀವನ ಮಾಡಬಹುದೋ ಅದನ್ನು ಮಾಡುತ್ತಾ ಮಿತವಾದ ಅನ್ನಪಾನ, ಆಚಾರಗಳಿಂದ ಸಾಧನೆ ತೊಡಗಿದೆ. ಹತ್ತು ವರ್ಷಗಳ ಕಾಲವಾದರೂ ನಾನು ಹೀಗೆ ದುಡಿದಿರಬೇಕು. ನನ್ನ ಬಹುಮಂದಿ ಗಳಿಯರಿಗೆ ಈ ನನ್ನ ಜೀವನ ಅಪರಿಚಿತವಾದುದು. ಏಕೆಂದರೆ-ಅಪರಿಚಿತ ಜನ, ನಾಡು ಮತ್ತು ನಗರಗಳಲ್ಲಿ ನಾನು ಈ ಕಾಲದಲ್ಲಿ ಬಹುವಾಗಿ ವಾಸ ಮಾಡುತ್ತಿದ್ದೆ. ಈ ಸಾಧನೆಯು ಪ್ರತಿಫಲವಾಗಿಯೇ ನನಗೆ ದೇವರ ಹುಣ್ಣಿ ಬಿಟ್ಟಿತು. ಅದರ ತೀರ್ಥಾನವನ್ನು ನನ್ನ ಗಳಿಯರ ಮುಂದಿರಿಸಿದಲ್ಲಿ, ನನ್ನ ಮುಂದಿನ ವಾದಸರಣೆ ಸ್ವಪ್ನವಾದೀತೆಂದು ಹಾಗೆ ಮಾಡುತ್ತಿದ್ದೇನೆ.

ಯಾವ ದೇವರು?

ತಾಸು ತಾಸುಗಳ ತನಕ ನಾನು ಚಿಂತಿಸಿದ ದೇವರು ಯಾರು? ಕೆಲವೊಮ್ಮೆ ಭಾವನೆಯು ಉಕ್ಕಿ 'ದೇವರೇ ಕಾಣಿಸು' ಎಂದು ಕಣ್ಣೀರು ಕರೆದು ಯಾರ ಸಲುವಾಗಿ? ಅವನನ್ನು ಚಿಂತಿಸುವ ಗಳಿಗೆಯಲ್ಲೇಲ್ಲ 'ರಾಮ', 'ಕೃಷ್ಣ' ಎನ್ನುವಾಗಲೆಲ್ಲ, ನನ್ನ ಮನದ ಮುಂದೆ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗೊಕ ಸಂಪದ - 1

ವನು ನಿಂತಿರುತ್ತಿತ್ತು? ದೇವರ ಜೀದಾಯಿದ ಗಾನ ಮಾಡುವಾಗ, ಯಾವ ಗುಣಗಳ ಕಲ್ಪನೆ ನನಗಾಗುತ್ತಿತ್ತು? ಇವನ್ನೆಲ್ಲ ನಾನು ಯೋಚಿಸಿದೆ ಇರಲಿಲ್ಲ.

ನಾನು ಎಷ್ಟೇ ಚಿಂತಿಸಲಿ, ಹೇಗೋ ಚಿಂತಿಸಲಿ-ನನ್ನ ದೇವರು ನನ್ನ ಮಿತಿಯನ್ನು, ನನ್ನ ಜೀವನದ ಅನುಭವಗಳ ಮಿತಿಯನ್ನು ಹೊರಗೆಡುವುದಾಗಿತ್ತು. ದೇವರ ಚೆಲವು, ದೊಡ್ಡಸ್ಕಿಕೆ, ಉದಾರ ಗುಣಗಳು ನಮ್ಮ ನಮ್ಮ ಅನುಭವಗಳ ಮಿತಿಯನ್ನು ದಾಟಲಾರದೆನ್ನುವ ತಿಳಿವಿಗೆ ನಾನು ಬರಬೇಕಾಯಿತು.

ಬಿಂಬ, ಶಬ್ದ

ನಾವು ಚಿಂತಿಸಲಿ, ಯೋಚಿಸಲಿ-ಅವೆಲ್ಲ ಗುಣಗಳು ಬೆಳೆಯಲು, ಕೆಲಸ ಸಾಗಬೇಕಾಗುತ್ತದೆ. ಹೊದಲನೆಯದು ಬಿಂಬ, ಎರಡನೆಯದು ಶಬ್ದ. ನಮ್ಮ ಯಾವತ್ತು ನೆನಪುಗಳು ಕಟ್ಟಕಡೆಗೆ ಈ ಆಕಾರವನ್ನು ತಾಳುತ್ತವೆ. ವ್ಯಕ್ತ ವಸ್ತುಗಳೆಲ್ಲ-ಬಿಂಬಗಳ ರೂಪದಲ್ಲಿ ನಮ್ಮ ಮುಂದೆ ಹೊರಳುತ್ತವೆ. ಅವ್ಯಕ್ತ ವಿಷಯಗಳು(ಉಣಿಡಿಚಿಳಿಣಿ) ಶಬ್ದಗಳ ರೂಪದಲ್ಲಿ ಮನಸ್ಸಿನಲ್ಲಿ ನಲಿಯುತ್ತವೆ. ಇನ್ನು ಕೆಲ ಕೆಲವು, ಅಲ್ಲಾಗಿ-ನಾದ, ಗಂಧ, ರಸ, ಸ್ವರ್ಥಗಳ ಪ್ರತೀಕಗಳಾಗಿ ಬರಬಹುದು. ತೀರ ಹೆಚ್ಚಿನ ಕೆಲಸ, ವಿಸ್ತಾರವಾದ ಕೆಲಸ ಬಿಂಬ. ಶಬ್ದಗಳಿಂದಲೇ ನಡೆಯಬೇಕು. ದೈವದ ವಿಚಾರವಾದರೂ ಸರಿಯೇ, ಬೇರೆ ಇನ್ನಾವ ವಿಚಾರವಾದರೂ ಸರಿಯೇ-ತಾಯಿಯ ಕಲ್ಪನೆ ಮಾಡಲು ಮನಸ್ಸಿ ಹೊರಳಿದೊಡನೆ-ನಮ್ಮ ಮನೆ, ತಾಯಿಯ ರೂಪ, ಅವಳ ಪ್ರೀತಿಯ ನಡಿಗೆ ಕಾಣೇಸುತ್ತದೆ. ಸಾಮಾನ್ಯ ತಾಯ್ಯನದ ವಿಚಾರಣೆಯವಾಗ, ನಮ್ಮ ತಾಯ ಬಿಂಬದ ಜೊತೆಗೆ, ಇನ್ನು ಅನೇಕ ಕಂಡ ಮತ್ತು ಕೇಳಿದ ಮಾತೇಯರ ಬಿಂಬಗಳು ಮಾಲಿಕೆಯಾಗಿ, ನಮ್ಮ ಮುಂದೆ ಬರಬಹುದು. ಕೇಳಿದ ಮಾತೇಯರು-ತಿರುಗಿ ಪರಿಚಿತವಾದ ಸ್ತ್ರೀ ರೂಪಗೊಂಡೇ ನಮ್ಮ ಕೆಳ್ಳಿಂದ ನಿಲ್ಲುತ್ತಾರೆ. ಮನಸ್ಸಿನ ಮೇಲೆ ಮೂಡುವ ವಿಷಯಗಳು, ಬಿಂಬಕ್ಕೆ ಸಂಕೇತವಾದ, ಇಲ್ಲವೇ ಅನುಭವಕ್ಕೆ ಸಂಕೇತವಾದ ಶಬ್ದಗಳು ಮುಖಿಂತರ ಬರುವುದು ಸಹಜ. ಪ್ರೀತಿ-ಎಂದು ನೆನೆದರೆ, ಪ್ರೀತಿಯ ಒಂದು ಕೃತಿಯ ಬಿಂಬವು ಮನಸ್ಸಿನಲ್ಲಿ ಮೂಡುತ್ತದೆ; ಅದು ಇಲ್ಲದಾಗ ಪ್ರೀತಿ ಸಂಬಂಧವಾದ ಒಂದು ಮಾತೋ, ವಾಕ್ಯವ ಮನದಲ್ಲಿ ಓಡಾಡುತ್ತದೆ.

ನಮ್ಮ ಈ ಚಿಂತನೆಯ ಪ್ರಯತ್ನದಲ್ಲಿ, ಬೇರೆ ರೀತಿಗಳು ಮನಸ್ಸಿಗೆ ಇದಿರಾಗುವುದಿಲ್ಲ. ದೇವರ ರೂಪ, ಕೃತಿಗಳು, ಅವನ ಗುಣಗಳು-ನಮ್ಮ ಚಿಂತನೆಗೆ ಗುರಿಯಾಗುವಾಗ ಅನೇಕ ಬಿಂಬ ಮಾಲೆಗಳು, ಅವನ್ನು ಪ್ರಣಿಗೊಳಿಸುವ ಮಾತುಗಳು, ಮನಸ್ಸಿನಲ್ಲಿ ಓಡಾಡುತ್ತವೆ. ದೇವರ ರೂಪವನ್ನು ನಾವು ನೆನೆಯಲು ಯತ್ನಿಸುತ್ತೇವೆಂದು ತಿಳಿಯುವ, ಮನಸ್ಸ ಅವನಿಗೊಂದು ಚೆಲುವಿನ ಆಕೃತಿಯನ್ನು ಹೆಣೆಯುತ್ತದೆ. ಅವನ ವಿಷಯದ ನಮ್ಮ ಕೇಳಿಕೆಗಳಲ್ಲಿ, ಅವನು ಮನುಷ್ಯರೂಪಿಯಾಗಿದ್ದರೆ, ಸುಂದರ ಮನುಷ್ಯನೊಬ್ಬನು ನಮಗೆ ಇದಿರಾಗುತ್ತಾನೆ. ಎಷ್ಟು ಸುಂದರನವನು? ಆಗ-ರವಿವರ್ಮನ ಒಂದು ಚಿತ್ರ ಬಿಂಬವೋ, ಒಂದು ಶಿಲ್ಪದಲ್ಲಿ ಕಂಡ ಬಿಂಬವೋ, ನಾಟಕಮಂಡಲದಲ್ಲಿ ಕೃಷ್ಣನ

బెంగళూరు నగర విశ్వవిద్యాలయ, కన్నడ పత్రా, గణక సంపద - 1

భూమికేయన్న వహిసిద హుడుగన బింబపోఏ బరుత్తదే. దేవర హుడుకు తొడప్పగళు, నమ్మ పరిజిత ఆవరణదిందలే అదశ్కే బందు సేరబేకు. అవర వణానెయల్లి నాపు కండిరద ఆభరణద హేసరోందిద్దరే, "వత్సలాంభన" ఎందిద్దరే, అదు బరువుదిల్ల. బదలు నమగె నిత్య జీవనదల్లి పరిజితవాద తొడ, వంకి, సరిగె, సర, కిరీట, పితాంబర-ఇవుగళు బందు సేరుత్తపే. ఇవన్ను శాణదిద్దల్ల, ఇవుగళ నకలుగళు బేరోందు జిత్రదిందలోఏ, శిల్పదిందలోఏ, నటన ఉండుగయిందలూ బందు ఎరగబేకాగుత్తదే.

ಅನುಭವದ ಮಿತಿ

ನನ್ನ ನಿತ್ಯ ಜೀವನದ ನೋಟದಲ್ಲಿ - ರವಿವರ್ಮನ ಕೃಷ್ಣ, ನಾಟಕ ಮಂಡಳದ ಕೃಷ್ಣರು ಮಾತ್ರ ಪರಿಚಿತರಾಗಿದ್ದರೆ, ಆಗ ಅವರು ಮಾತ್ರ ನನ್ನ ಧ್ಯಾನದ ಎಟುಕಿಗೆ ಸಿಗುವಂತಾಗುತ್ತಾರೆ. ಒಂದೆರಡು ಶೀಲ್ಪವನ್ನೋ, ನಂದ ಲಾಲಾರ ಚಿತ್ರಗಳನ್ನೋ ನಾನು ಕಂಡಿರಲು ಅವುಗಳಾದರೂ ಬಂದಾವು. ಬದಲು. ನಾನೇ ನಂದಲಾಲಾರಂತೆ ಕೃಷ್ಣನನ್ನು ಕಟ್ಟ-ಹೋದರೂ ಒಂದಿಲ್ಲಿಂದು ಮನುಷ್ಯ ವಿಗ್ರಹ, ನನ್ನ ಹಳೆಯ ಅನುಭವಗಳ ವಿಶೇಷ ಪಾಕದಿಂದ ಉದ್ಘಾವಿಸಬೇಕು. ನಿತ್ಯ ಜೀವನದಲ್ಲಿ ನಾನು ಎಷ್ಟೆಷ್ಟು ಸುಂದರಕಾಯರನ್ನು ಕಂಡಿರುತ್ತೇನೆಯೋ, ಅಷ್ಟೆಷ್ಟು ಸುಂದರ ಕೃಷ್ಣ, ರಾಮರನ್ನು ಮಾತ್ರ ನಾನು ಕಾಣಲು ಶಕ್ತಿ. ನನ್ನ ಉಹಾಬಲವನ್ನು ನಾನು ಆಧಿರಿಸುವವನಾದರೆ, ಈ ಅನುಭವಕ್ಕಿಂತ ಬರಿಯ ಒಂದು ಹೆಚ್ಚೆ ಮುಂದುವರೆದು- ಒಂದು ರೂಪದ ಕ್ಷೇ, ಇನ್ನೊಂದರ ಮುಖ, ಒಂದರ ಅರಿವೆ, ಮತ್ತೊಂದರಡು ಹೊಸ ಒಡವೆಗಳನ್ನು ತಂದು ಸೇರಿಸಬಹುದು. ಒಟ್ಟಿನಿಂದ ನನ್ನ ರೂಪಾನುಭವಗಳ ಮುತ್ತಿಯಿಂದ ನನ್ನ ದೇವರ ರೂಪ ಮಿತಿಗೊಳುವುದಾಯಿತು.

ଗୁଣ ଚିଂତନୀ

ಇನ್ನು ವಿಭಜನೆಯಿಂದಲ್ಲೋ, ಫೋಷದಿಂದಲ್ಲೋ ಪರಿಣಾಮಗೊಂಡ ಮನಸ್ಸು ದೇವರ ಗುಣಾತೀಶವನ್ನು ಎಣಿಸಹೋದರೆ-ಅದರ ಜಳಕ ಮತ್ತೆಷ್ಟು ಕಡಿಮೆ. ಬಿಂಬಗಳು ಮಾಡಲಾರದ ಹಲವು ಕೆಲಸಗಳಿವೆ; ಶಬ್ದಗಳು ಅವನು ಪ್ರಾರ್ಥಿಸಬೇಕಾಗುತ್ತದೆ. ದೇವರ ಗುಣಾತೀಶಯಗಳನ್ನು ಕುರಿತು ಚಿಂತಿಸುತ್ತೇವೆ-ಎಂದು ತಿಳಿಯಿರಿ. ಆಗ ಜೀದಾಯ್, ಪ್ರೇಮ ಮೊದಲಾದ ಮಾತುಗಳು ನಮಗೆದುರಾಗುತ್ತವೆ. ಅವುಗಳನ್ನು ಕುರಿತು ಇನ್ನಷ್ಟು ವಿಚಾರ ಮಾಡಿದಲ್ಲಿ-ಬ್ರಿತೀಸುವ ಜನಗಳು, ತಾಯ್ತಿಂದೆಗಳ ಚಿತ್ರವೋ, ಉದಾರಿಗಳ ಕೃತಿಯಬಿಂಬವೋ ಎದುರಾಗುತ್ತದೆ. ಹೀಗೆ ಯಾವ ಬಗೆಯಿಂದ ನಾವು ಚಿಂತನೆ ಮಾಡುತ್ತ ಹೋದರೂ -ಆಗ ನಮ್ಮ ನಿತ್ಯ ಜೀವನದ ಒಂದೊಂದು ಅನುಭವವೂ ಈ ಬಿಂಬಗಳ ರಚನೆಗೆ ಕಾರಣವಾಗುತ್ತದೆ. ನಾವು ಕಂಡ ಉದಾರಿಗಳ ಮೇಲಿಂದ ದೇವರ ಜೀದಾಯ್ದ ಕಲ್ಪನೆಯಾಗಬೇಕು. ನಾವು ಸವಿದ, ಕಂಡ ಪ್ರೇಮದ ನೋಟಗಳಿಂದ, ದೇವರ ಪ್ರೇಮದ ನೋಟ ಕೆರಳಬೇಕು. ಈ ರೀತಿ ಅನುಭವದಿಂದ ನಿಲ್ಲಾರದ

బెంగళూరు నగర విశ్వవిద్యాలయ, కన్నడ పత్ర, గణక సంపద - 1

యావత్తొ గుణనిరూపణగళు, బరియ శబ్దగళాగి ఉళియుత్తవే. కేవల అధికిల్లద శబ్దగళిగూ అవశ్య వ్యత్యస అళియుత్తదే.

విశ్వత జీవనదింద

నావు కృష్ణన మధుర భావవన్న ధ్యానిసువాగ, అదర నేలేగట్టు నావు కేళిద కథిగళ మేలే నిల్లబేకాగుత్తదే. రాధాకృష్ణర కతే నమగే తిలిదుదాదరూ అవర మధుర భావవేనందు కల్పిసువాగ, నావు కండ ఉత్తమ దాంపత్య జీవనద నేనపి అదన్న బింబిసబేకు. రామన శౌయ్య, నావు జీవనదల్లి కండ జీవనద యావువాదరూ ఒందు శూర కృతియింద బింబితవాగబేకు. ఆదరే నావు మూలతః సుందరవాద దాంపత్యవన్న, శూరతనద యావ కృతిగళన్నా కాణదవరాగిద్దరే-ఆగ కృష్ణన మధుర భావ, రామన శౌయ్యగళు బరియ సద్గుళాగియే ఉళియుత్తవే. మట్టు కిపుడనోబ్బును కృష్ణన కోడల సవియన్న నేనెయలు హోదరే, జీవనదల్లి కథిద ఏనాదరూ ఒందు కోళల గానదిందలే అదు బింబితవాగబేకాగుత్తదే. హీగె నమ్మ జీవనద అనుభవవు ఎష్టమ్మ విశ్వత వాగుపుదో అష్ట హేళ్లిగే నమ్మ భావనేగళు కేరళలు, బేళీయలు, సఫలవాగలు అనుకొలవాగుత్తదే.

జీవన ముఖ్య

ఇదరింద ననగే హోళిద ముఖ్యవాడోందు విషయవేందరే నమ్మ బదుకే నమ్మ భావనేగళిగే అడిగల్లు. నమ్మ దేవరు భావనేగళల్లి దోడ్డవనాగుపుదక్క, జీవన దొడ్డదాగబేకిందు. ఎష్టు సవియాద, సవిస్తారవాద జీవనద హిన్నెలే నమగిరుత్తదో అష్ట విస్తారవాద దేవను నమగే ఇదిరాగుత్తానే. దేవరు నమ్మ అనుభవగళ మితిగే ఒళగాగిరలు, అనుభవగళన్న నిరాకరిసువ సిద్ధాంత ననగే సల్లదెనిసితు. జీవనదిందలే దేవరు ఉధ్యమిసబేకు, బేళీయబేకు, హిరియనాగబేకు. ఎష్టు ఎష్టు జీవన హిరిదో, అష్ట అష్ట దేవరు హిరిదు. ఆదుదరిందలే దేవరిగింత జీవన దోడ్డదు. ఆదే దేవర మూల.

తెలుక సృష్టిసిద సాకార, నిరాకార దేవరుగళన్న కురితు విచారిసువ. ఇదరల్లి-ఎరడనేయ వగ్గద దేవరన్న తల్లితః నిల్లిసబేకాగిదే. తక్షదింద అదర నేలే, అనేక 'నిరా'గళ మేలే దేవర గుణ నింతిదే. నమ్మ మనస్స 'గుణ'గళ ఒందోందు రూప కల్పిసబల్లదు. అదర స్వభావపే హాగిదే. హీగిరలు "నిరా" వగ్గద నూరు గుణగైరలి, సాపిరపిరలి, నమ్మ ఎటుకిగే సిలుకద వస్తుగళాగుత్తవే. హీగాగి సగుణ దేవరే నమగే త్రియవాగిద్దానే. ఆదరే జనతే ఎంధ సగుణ దేవరన్న నిమిసిద్ధానే-ఎందు విచార మాడిదల్లి, యావావ జనరల్లి, యావావ నేలేయల్లి, యావావ కాలదల్లి, అవన కల్పనే తొడగితు,

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಅವೆಲ್ಲವುಗಳ ಮಿತಿಯನ್ನು ತೊಟ್ಟು ಆತ ನಿರ್ಮಿತನಾಗಿದ್ದಾನೆ. ಯಹೂದಿಯರ ದೇವರು ಅವರಿಗೂ, ಇರಾನಿಯರ ದೇವರು ಅವರಿಗೂ ಮಾತ್ರ ಆಗಿರಲು ಇದೇ ಕಾರಣ. ಆಯಾವರ್ತನೆಯ ದೇವರುಗಳು ಭರತ ವಿಂಡದ ಹೊರಗೆ ಕಾಲಿಡಿದ್ದುದ್ದಕ್ಕೆ ಅದೇ ಕಾರಣ. ಅದೇ ರೀತಿ-ಸೂರ್ಯ ಚಂದ್ರ, ನರಕ, ಸೃಷ್ಟಿ-ಇವೆಲ್ಲವೂ ಆಯಾಯ ಕಾಲದ ಜನಗಳ ತಿಳುವಳಿಕೆಯ ಮಿತಿಯನ್ನು ತಾಳಿವೆ.

ಅನುಭವ, ಉಹೆ

ವಿಷ್ಣುವಿನ ಪಿತಾಂಬರ, ಒಂಟಿ, ಸರಿಗೆ, ಕಿರೀಟಗಳು ಅವನ ಜನ್ಮಭೂಮಿ, ಜನ್ಮಕಾಲದ ಒಡವೆಗಳು. ಅವನನ್ನು ನಿರ್ಮಿಸಿದ ಜನಗಳು ದೇವರನ್ನು ಎಣಿಸಿದಾಗಲೆಲ್ಲಾ-ಬರಿಯ ಮನುಷ್ಯ ಕುಟುಂಬದ ಸುಖಿದು: ಚಿಂತಿಸಿದವರಾದುದರಿಂದ, ವಿಶ್ವಪಾಲಕನಿಗೂ-ತಾವು ತಿಳಿದ, ಉತ್ತಮ ಶರೀರವೆಂಬ ಮನುಷ್ಯ ಶರೀರವನ್ನು ಒದಗಿಸಿದರು. ಹೆಚ್ಚಿದರೆ ಕಲ್ಪನೆಯನ್ನು ಹೋಸದು-ನಾಲ್ಕು ಕ್ಷೇಗಳನ್ನೋ, ನಾಲ್ಕು ತಲೆಗಳನ್ನೋ ಮೂರು ಕಣ್ಣಗಳನ್ನೋ ಸೇರಿಸಿದರು. ಆ ದೇವರಿಗೆ ಈಜಾಡಲು ಬಾರದಾಗ, ಅವನು ಮೀನಾಗಬೇಕಾಯಿತು. ತೀರ ಕೂರಿಯಾಗಬೇಕಾದಾಗ ಸಿಂಹನಾಗಬೇಕಾಯಿತು. ಈ ಎಲ್ಲ ದೇವರುಗಳ ಕಲ್ಪನೆಯನ್ನು ಮಾಡಿದ ಜನಗಳು, ಇನ್ನೂ ವಿಶ್ವದ ದೇವರನ್ನು ಕಲಿಸಲು ಅನುಭವ ಸಾಲದವರು. ಕಲ್ಪನೆ ಒದಗಿದವರು ಎಂಬುದೇ ಚಿತ್ರಿತವಾಗುತ್ತದೆ.

ನಮ್ಮೀಂದಾದ ದೇವರು

ನಮ್ಮ ಭಾವನೆಗಳಿಂದ ಉಗಮವಾಗುವ ದೇವರು, ಅವನ ಚಿಂತನೆ ನಮ್ಮನ್ನು ಎತ್ತೆಬಹುದೇ-ಎಂಬ ಪ್ರಶ್ನೆ ಇದರ ಹಿಂದೆ ಹೊರಡುವುದು ಸಹಜ. ನಮ್ಮ ಮಿತಿಯಿಂದ ನಮ್ಮ ದೇವರಿಗೂ ಮಿತಿ; ನಮ್ಮ ದೇವರಿಂದ ನಮಗೂ ಮಿತಿ. ಆದರೆ ಇಲ್ಲಿಂದು ವ್ಯಾತ್ಯಾಸವಿದೆ. ನಮ್ಮೀಂದ ನಮ್ಮ ದೇವರ ಮಿತಿ ಎನ್ನುವಾಗ ನಮ್ಮ ಅನುಭವ, ಉಹೆ-ಎರಡರ ಉತ್ಸನ್ವಾಗಿ ನಮ್ಮ ದೇವರ ನಿರ್ಮಾಣವಾಗುವುದರಿಂದ. ಮಾನವನ ಉಹೆ ವಿಸ್ತರಿಸುವಷ್ಟರ ಮಟ್ಟಿಗೆ ಜೀವನ ಹಿಡಿದಾಗಬಹುದು. ಮನುಷ್ಯ ಜೀವನ ಬೆಳೆಯುತ್ತಿರುವ ರೀತಿಯಾದರೂ ಹಾಗೇನೆ. ಅದರೆಡೆಯಲ್ಲಿ ದೇವರು ದೊರೆತೇನೆ ಈ ಕೆಲಸ ಆಗಬೇಕೆಂಬ ನಿಯಮವಿಲ್ಲ. ಇನ್ನು-ದೇವನೋಭಿನ್ನಿಡ್ದಾನೆ-ಎಂದು ಒಪ್ಪಿದಲ್ಲಿ ನಾವು ಆತನಿಗೆ ಅಂಚಿ ನಡೆಯುತ್ತೇವೆ-ಎನ್ನುವುದರಿಂದಲೂ ದೇವರ ಭಾವನೆ ನಮಗೆ ಸಹಾಯಕವಾಗದೇನು-ಎನ್ನುವವರುಂಟು. ದೇವರು, ಅವನ ಭಕ್ತಿ, ಆರಾಥನೆ-ಇವೆಲ್ಲ ಎಷ್ಟು ಪರಿಯಂತ ನಿತ್ಯ ಜೀವನದ ನಡೆವಳಿಕೆಗೆ ಬಾರದೆ, ಕೇವಲ ನಮ್ಮ ಕವನ ಮನೋಸಂಬಂಧವಾಗಿರುತ್ತದೋ, ಅಲ್ಲಿಯ ತನಕ, ನಮ್ಮ ಬಾಳು ಏತರಿಂದಲೂ ವಿಸ್ತರಿಸುವಂತೆ ನಮಗೆ ಕಾಣಿಸದು. ದೇವರಿರುವೆನ್ನುವವನು ಬದುಕಿನಲ್ಲಿಲ್ಲ ಅದನ್ನು ಕಾಣಿಸಿ, ತಿಳಿಯದೆ ಮಾಡುವ ಯಾವತ್ತು ಪ್ರಾಜೆಗಳಿಂದ ಏನೂ ಆಗುವಂತಿಲ್ಲ.

ದರ್ಶನ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ನನ್ನ ಕೆಲವು ತೀರು ಆಪ್ತ ಗೆಳೆಯರಿದ್ದಾರೆ. ಅವರು ತಮಗೆ ದೇವರ ದರ್ಶನವಾಗಿದೆಯಂದು ಅಂದುದುಂಟು. ನನಗೆ ಅದೊಂದು ಸೋಜಿಗವೆನಿಸುವುದಿಲ್ಲ. ನಮ್ಮ ಯಾವುದೇ ಕಡು ಬೆಂತನೆಯ ವಿಷಯವು ನಮಗೆ 'ದರ್ಶನ'ವಾಗಬಲ್ಲದು. ನನಗೆ 'ಬೇನೆಯಿದೆ' ಎಂಬುದೇ ಮನಸ್ಸಿಗೆ ತೀರು ಹೊಳೆದರೆ, ಅದೇ ನಿಜವೆನೆಸಿ, ನಾವು ಬೇನೆಯಿಂದ ನರಭಬಹುದು. ಬೇನೆಯಲ್ಲಿರುವಾತ ತನಗೆ ಬೇನೆಯಲ್ಲವೆಂದು ಮನಸನ್ನು ನಿಲ್ಲಿಸಲು ಹತಕೊಟ್ಟರೆ, ಅದು ಹೋಗಬಹುದು. ಅದರಂತೆ ಅನೇಕ ಸುಂದರ ಕೃತಿ, ಕವನ, ಗಾನಗಳು-ಭಾವದಲ್ಲಿ ಮುಖುಗಿದಾಗ 'ದರ್ಶನ'ಗಳಾಗಿ ಬಿಡುತ್ತವೆ. ಈ ಭಾವನೆಗಳ ಮಟ್ಟೆ, ಭವ್ಯತೆ ಇವುಗಳೆಲ್ಲ ಭಾವುಕನ ಅನುಭವದ ಮಿತಿಯನ್ನು, ಕಲ್ಪನೆಯ ಮಿರುಗನ್ನು ದಾಟಲಾರವು. ಜೀವನದ ಉಳಿದೆಲ್ಲವನ್ನು ಅಲ್ಲಾಗಳೆಂದು "ದೇವನೊಬ್ಬನೇ" ನಿಜವೆಂದು ಅಡಿಗಿಡಿಗೆ ಚಿಂತಿಸುವ ವ್ಯಕ್ತಿಯ ಮುಂದೆ ದ್ವೇವ 'ದರ್ಶನ' ಸಿಗಬಹುದು. ರಾಮಕೃಷ್ಣ ಪರಮಹಂಸರಿಗಾದಂತೆ, ಇದೇ ದರ್ಶನ ಮೇಲಿಂದ ಮೇಲೆ ಆಗಬಹುದು. ಆದರೆ ಈ ದರ್ಶನ ಬಿಂಬಿತವಾದ ರಾಮ, ಲಕ್ಷ್ಮಿ, ಸೀತೆಯರು ಯಾರೆಂದರೆ-ಅವರ ಅನುಭವದಿಂದ ಜನಿಸಿದವರು. ಅವರು ಕೇಳಿದ ರಾಮಾಯಣದ ಕಥೆಯಿಂದ ಕಲ್ಪಿತರಾದವರು. ಈ ಕಲ್ಪನೆಯ ಮಿತಿ ಅವರ ಜೀವನದ ಅನುಭವಗಳ ಮಿತಿ. ಹೀಗೆ ದರ್ಶನ ದೊರೆತ ಗೆಳೆಯರೂ ಇದ್ದಾರೆ. ಆದರೆ ಇಷ್ಟೇ ಸೋಜಿಗ-ಅವರ ಧರ್ಮ, ದೇವರ ಮೇಲಿನ ಖಾಸಗಿ ಪ್ರೇಮಗಳು. ನಿತ್ಯ ಜೀವನದಲ್ಲಿ ಕೇವಲ ಸ್ವಜಾತಿಯ ಜನರೇ ಅವರ ಗೆಳೆಯರು. ಆದುದರಿಂದ "ದರ್ಶನ"ವಾದ ಬಳಿಕ ಅವರ ಗುಣ ನಡತೆ, ವಾತ್ಸಲ್ಯಗಳು ಅವರ ಜನ, ಮನಗಳಿಂದ ಏರಿ ಹೋಗಿಲ್ಲ. ಇಸ್ತೇಲಿಯರನ್ನು ಉದ್ದರಿಸಿ, ಈಜಿಪ್ರೀವರನರನ್ನು ದಂಡಿಸುವ ದೇವರು, ಕೇವಲ ನಂಬಿಗಳ್ಳರನ್ನು ಕಾಪಾಡುವ ದೇವರು, ಕೇವಲ ಭೂಸುರರ ಸಲುವಾಗಿ ಕಾದಿರಿಸಿದ ದೇವರು; ಹೀಗೆಲ್ಲಾ ನಿಮಾಣಗೊಂಡಿಲ್ಲವೇ? ಅಂತಹ ದೇವರುಗಳ ಸ್ವರ್ಗದಲ್ಲಿ ಇತರ ಜಾತಿಯ, ನಂಬಿಕೆಯ ಜನರು ಕಾಲಿಟ್ಯ ನಿಂತ ಬಣ್ಣನೆಗಳ ಅವರ ಪುರಾಣಗಳಲ್ಲಿ ಕೇಳಿಸುವುದಿಲ್ಲ. ಶ್ರೀ ರಾಮಕೃಷ್ಣರ ಜೀವನದಲ್ಲಿ ನಾವು ಕಾಣುವ ಇನ್ನೊಂದು ಸರಿಗೆ. ಆರಂಭದಿಂದ ಬಿಡವರು, ದುಃಖಿಗಳು-ಎಂದರೆ ಅವರಿಗೆ ಕನಿಕರ. ಅವರ ಆರಂಭದ ನಡೆಗಳು-ದೇವರು ಎಲ್ಲದರಲ್ಲಿರುವನೆಂಬ ನಂಬಿಕೆಯಿಂದ ಬಂದುವು. ವ್ಯಕ್ತಿ ತನ್ನ ಸುತ್ತಲಿನ ಪ್ರಪಂಚದೊಡನೆ ಹೇಗೆ ತನ್ನನ್ನು ಬಿಗಿದುಕೊಳ್ಳುತ್ತಾನೆಯೋ ಅದರ ಮೇಲಿಂದ ಅವನ ಅನುಭವಗಳು ಹಿರಿದಾಗುತ್ತವೆ. ಹಿರಿಯ ಅನುಭವಗಳಿಂದ ತುಂಬಿದುದೇ ದೊಡ್ಡ ಜೀವನ, ಅಂಥ ಭಕ್ತರ ದೇವರೂ ದೊಡ್ಡವನು.

ದರ್ಶನದ ಮಿತಿ

ನಾವು ನಮ್ಮ ಬೆಂತನೆಯಿಂದ, ಬೆಂತನೆಗೆ ಗುರಿಯಾದ ವಸ್ತುವಿನ ದರ್ಶನವನ್ನು ಹೊಂದಬಹುದು. ಅದರಿಂದ ಜೀವನಕ್ಕೆ ಸೋಗಸನ್ನು ತರಬಹುದು. ವಿಜ್ಞಾನಿಯಾದವನು ತನ್ನ ದರ್ಶನಗಳಿಂದ ತನಗೂ ಇತರರಿಗೂ ಜ್ಞಾನ ದೊರಕಿಸಿ, ಈ ಸೋಗಸನ್ನು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

ಹಲವರಿಗೆ ಸಿಸಿಸಬಹುದು. ಆದರೆ ಈ ದರ್ಶನದಿಂದ, ನಮ್ಮ ಮುಂದಿನ ಜನ್ಮ ತಪ್ಪಿತೇ?— ಎಂದರೆ, ಅದು ಉಳಿದವರಿಗಿದ್ದರೆ, ನಮಗೂ ತಪ್ಪದು. ಇತರ ಜೀವಿಗಳಿಗಿಲ್ಲದ್ದು ನಮಗೂ ಬರಲಾರದು. ಆ ಪ್ರಶ್ನೆ ಇಂಥ "ದರ್ಶನಗಳು" ಮೇಲೆ ಅವಲಂಬಿಸಿಲ್ಲ.

ನಿರಾಕರಣ ತಪ್ಪು

ಬದುಕು ವಿಸ್ತರಿಸಲು ಯಾವುದು ನಮಗೆ ಅವಶ್ಯ? ನಮ್ಮೆಲ್ಲ ಶಕ್ತಿಗಳು, ಸುತ್ತಲಿನ ಪ್ರಪಂಚದಲ್ಲಿ ಅವುಗಳನ್ನು ನಾವೆಷ್ಟು ನಿರಾಕರಿಸುತ್ತೇವೋ, ಅಷ್ಟು ನಮ್ಮ ಅನುಭವಗಳು ಮಿಶನ್‌ಕ್ಷತ್ವವೇ. ಅನುಭವ-ಎಂದರೆ ಒಳಿತೂ ಇದೆ; ಕೆಟ್ಟದೂ ಇದೆ. ಎಚ್ಚರದಿಂದ ಪ್ರತಿಯೊಂದು ತಿಳಿದು ಮುಂದುವರೆಯುವ ಜೀವಿ, ಯಾವ ಅನುಭವದಿಂದ ಬದುಕು ಸುಖಮಯವಾದೀತೆಂದು ತಿಳಿಯುತ್ತಾನೆ, ಯಾವ ದೃಷ್ಟಿಯಿಂದ ಬದುಕು ಹಿಗ್ನಿಪ್ಪುದು ಎಂಬುದನ್ನು ತಿಳಿಯುತ್ತಾನೆ. ಈ ವಿಷಯವನ್ನು ಮತ್ತೊಮ್ಮೆ ಚರ್ಚಿಸುವ. ಪ್ರಸ್ತುತಿಗೆ ಅನುಭವದಿಂದ ಬದುಕು ಬೆಳೆಯಲು ಜೀವನವನ್ನು ನಿರಾಕರಿಸುವುದಾಗಲಿ, ಬಾಳ್ಳಿಯು ಅರ್ಥವಿಲ್ಲದ್ದು—ಎಂದು ತಿಳಿಯುವುದಾಗಲಿ ಸಮನಾದ ಮಾರ್ಗವಲ್ಲ—ಎಂದಾಯಿತು. ಇಳಿಯ ಬಣ್ಣ ಬೆಡಗುಗಳು ಮಾಯಹೆಂದೋ, ಅರ್ಥವಿಲ್ಲದ್ದೆಂದೋ, ನಾವು ನಮ್ಮ ಕಣ್ಣಿಗೆ ಪಾಠ ಕಲಿಸಿ, ಮನಸ್ಸಿಗೂ ಬೋಧಿಸಿದರೆ, ಆಗ ನಾವು ನಮ್ಮ ಕಣ್ಣಿಂದ ನಿಲಿಸುವ ದೇವರ ಗೊಂಬೆಯ ನೀಲ ಮೇಘ ಬಣ್ಣಕ್ಕೆ ಯಾವ ಮೋಹಕತೆಯೂ ಇರಲಾರದು. ಇಳಿಯ ಅರಿವೆ, ಆಭರಣಗಳಲ್ಲಿ ಚೆಲುವನ್ನು ಕಾಣಲಾರದೆ ಹೋದರೆ, ಇಲ್ಲಿನ ಹೂಗಳಲ್ಲಿ ಮೋಹಕತೆ ಇಲ್ಲವೆಂದು ನಮ್ಮ ಮನಸ್ಸು ಹೇಳುವಲ್ಲಿ, ಅಭಿ ನಿರುಪಯೋಗಿ ವಸ್ತುಗಳ ಕಂತೆಯನ್ನು ನಮ್ಮ ದೇವರ ಗೊಂಬೆ ಹೊತ್ತು ನಿಂತರೂ ಅಸಹ್ಯವೆನಿಸಿತು. ಇಲ್ಲಿ ಕೆಲವು ಮಾಯೆಯಾದರೆ, ನಮ್ಮನ್ನು ದುರ್ಬಲಗೊಳಿಸುವುದಾದರೆ—ಈ ಚೆಲುವಿನ ಅನುಭವಗಳಿಂದಲೇ ಹೊರಡುವ ದೇವನ ಚೆಲವು, ಅದೇ ಕೆಲಸವನ್ನು ಮಾಡಬೇಕು. ಲೋಕದಲ್ಲಿ ಬದುಕಿರುವ ಮನುಷ್ಯ-ತನ್ನ ಕಣ್ಣ, ಕಿವಿ, ರಸನೇ, ಮೂಗು ತ್ವರಿತಗಳನ್ನು ಬರಡಿಸಿವುದರಿಂದ, ಏನು ಮಾಡಿದಂತಾಗುವುದಿಲ್ಲ. ಇಂದ್ರಿಯಗಳೇ ನಮ್ಮ ಬಂಧನಕ್ಕೆ ಕಾರಣವಾಗುವುದಾದರೆ, ಭಕ್ತರು ಕುರುಡರೂ, ಕಿವುಡರೂ, ಮೂಗು ಹರಕರೂ ತಮ್ಮ ಸಾಧನದ ಪ್ರಫರು ಮೆಟ್ಟಿಲ್ಲಿಸಿಸಬಹುದು. ಹಾಗಲ್ಲಿ; ಪ್ರೇಕ್ಷಕನ ನೋಟದ ರೀತಿಯಲ್ಲಿ ಕೊರತೆ ಹುದುಗಿರಬಹುದು. ಅದನ್ನು ತಿಳಿದು ನಿವಾರಿಸುವ ಗುರಿ ನಮಗಿರಲಿ.

ಗುರಿ—ಸಂಶೋಧನೆ

ಮನುಷ್ಯನು "ಈ ಜಿಂತನೆ ಎಂದೇ ಸುಖಿ. ಉಳಿದೆಲ್ಲವೂ ದುಃಖಮಯ" ಎಂಬ ತೀವ್ರಾನವನ್ನು ತನಲ್ಲಿ ತಂದುಕೊಂಡು, ತಾನು ನಂಬಿದುದನ್ನು ಸಾಧಿಸಿ ಸಂಶೋಧನಪಡಬಹುದು. ಅತೀವ ಸಾಧನೆಯಿಂದ ಬರುವ ಯಾವ ಬಗೆಯ ಯಶಸ್ವಿ, ಹೆಚ್ಚಿನ ನೆಮ್ಮೆದಿಯನ್ನು ಕೊಡಬಹುದು. ಕೆಲವರು ತಮ್ಮ ಸಾಧನೆಯ ಗುರಿಯನ್ನು ಪಡವಿಯನ್ನಾಗಿಯೋ, ಹಣವನ್ನಾಗಿಯೋ ಇರಿಸಿಕೊಳ್ಳುತ್ತಾರೆ. ಇನ್ನು ಕೆಲವರ ಗುರಿ ದೇವರೋ, ಇನ್ನಾವುದೋ ಒಂದು ಸತ್ಯಶೋಧನೆಯೋ ಆಗಿಬಿಡುತ್ತದೆ. ಆ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಗುರಿಯನಿರುವ ತನಕ ಮನುಷ್ಯನಿಗೆ ತಾಳೈಯಿಲ್ಲ. ಸಂತೋಷವೂ ಇಲ್ಲ. ಗುರಿಯನ್ನೇರಿದಲ್ಲಿ ಅನಂದ ಉಂಟಾಗುತ್ತದೆ. ಈಶನನ್ನು ಹೊಂದುವೆವು ಎಂಬ ಅಭಿಲಾಷೆಯಲ್ಲಿಯೂ ಹಾಗೇನೇ. "ದರ್ಶನ" ಆಗದೆ ಹೋದರೆ ದುಃಖವೇ. ದರ್ಶನವಾಯಿತೆಂದರೆ ಸಂತೋಷ. ಈ ದರ್ಶನ ತನ್ನಲ್ಲಿ, ನನ್ನಿಂದಲೇ ಕಾಣುವ ದರ್ಶನ. ಅನೇಕ ಬಗೆಯ ಸತ್ಯಾನ್ವೇಷಣೆಗಳೆಲ್ಲವೂ ಈ ರೀತಿ ದರ್ಶನದಲ್ಲಿ ಪರಿಣಮಿಸಬಹುದು. ಬರಿಯ ರೂಪವಂತರ ಕಲ್ಪನೆಯನ್ನು ಅತಿಕರಿಸಿ ಅದನ್ನು ದರ್ಶನವಾಗಿ ಮಾಡಿಕೊಳ್ಳುವುದಕ್ಕಿಂತ, ಜೀವನದ ಸತ್ಯ ಸೋಗಸುಗಳ ಕಿಂಚಿತ್ತಾದರೂ ಅರಿವನ್ನು ತಂದುಕೊಡುವ ಅನ್ವೇಷಣೆ ಇನ್ನೂ ಸೋಗಸಿನದು. ಈ ಸೋಗಸಿನ ದರ್ಶನವಾಗಲು, ಬುಡದಲ್ಲಿಯೇ ವಿಶಾಲ ಜೀವನ ಬೇಕಾಗುತ್ತದೆ; ಬರಿಯ 'ಈಶನ' ರೂಪ ಸಿದ್ಧಿಗೆ ಇದು ಬೇಕಿಲ್ಲ. ವಿಸ್ತೃತವಾದ ಜೀವನವಿಲ್ಲದವನ 'ಈಶ' ದರ್ಶನವೂ ಸಹ ಸಂಕುಚಿತ ರೂಪದ್ದೇ.

ಶಾಂತಿ

ಈ ತನಕ ದ್ಯುವವನ್ನು ಗುರಿಯಾಗಿಸಿಕೊಳ್ಳುವ ವಿಚಾರ ಹೇಳಿದೆ. ಈಶನ ದರ್ಶನವಾಗಲಿ, ಆಗದಿರಲಿ-ಆ ರೀತಿಯ ಚಿಂತನೆ, ಭಜನೆಗಳು ಮನಸ್ಸಿಗೆ ನೆಮ್ಮುದಿಯನ್ನು ಕೊಡುವುದಿಲ್ಲವೇ? ಮನುಷ್ಯನಿಗೆ ಬೇಕಾದದ್ದು ಶಾಂತಿ. ಅದು ದೊರೆತರಾಯಿತಲ್ಲ-ಎನ್ನುವವರುಂಟು. ಶಾಂತಿಯನ್ನು ದೊರಕಿಸಲು ಯಾವುದು ಬೇಕು, ಯಾವುದು ಬೇಕಿಲ್ಲ-ಎಂಬುದನ್ನು ಈಗ ವಿಚಾರಿಸೋಣ. ಮನಸ್ಸು ಬಹು ಮುಖ್ಯವಾಗಿ ಓಡುವುದರಿಂದ ಅಶಾಂತಿ ಬರುವುದುಂಟು. ಅದನ್ನು ಯಾವುದಾದರೂ ಒಂದು ಉದ್ದೇಶದ ಕಡೆಗೆ ಹರಿಯಗೊಟ್ಟರೆ-ಶಾಂತಿ ಉಂಟಾಗಬಹುದು. ಆ ಗುರಿಯನ್ನು ಸೇರುವ ತನಕ ಮನಸ್ಸು ತಳಮಳವಾಗಿಯೇ ಇರುತ್ತದೆ. ಆದರೂ ಗುರಿಯ ಅನ್ವೇಷಣದಲ್ಲಿ, ಅನೇಕ ಜ್ಞಾನಗಳು ಉಂಟಾಗಿ, ಅದರಿಂದಲೂ, ಒಂದೊಂದು ಬಗೆಯ ತಿಳಿವು ಪ್ರಾಪ್ತಿ-ಶಾಂತಿ ದೊರೆಯಬಹುದು. ಇದು ಈಶ ಚಿಂತನೆಯೊಂದಕ್ಕೇ ಅಲ್ಲ, ವೈಜ್ಞಾನಿಕ ಶೋಧನೆಗೂ, ಯಾವುದೇ ಕಲಾ ಸ್ವಷ್ಟಿಗೂ ಅನ್ವಯಿಸುವಂತಹ ಮಾತ್ರ. ಗಣಿತ ತಜ್ಞರಿಗೆ ಅದರಿಂದ ಶಾಂತಿ ದೊರೆಯಬಲ್ಲದು. ಎಡಿಸನ್ನೆನಿಗೆ ತನ್ನ ಸಂಶೋಧನೆಗಳಿಂದ ಹೆಚ್ಚಿನ ಶಾಂತಿ ದೊರೆತಿರಬಹುದು. ಮನಸ್ಸು ಯಶಸ್ವನ್ನುಗೋಳಿಸಿದಲ್ಲಿ ಶಾಂತಿ ಅಹಂಕಾರವಾಗಿ ಬಿಡಬಹುದು. ಆದರೆ ಈ ಬಗೆಯ ಶಾಂತಿ ಬಂದರೂ ಜೀವನವೇನೆಂಬ ಪ್ರಶ್ನೆ ಉಳಿದೆ ಉಳಿಯಬಹುದು. ಬದುಕುವುದು ಗಣಿತಕ್ಕಾಗಿ, ಬದುಕುವುದು ವಿಜ್ಞಾನಕ್ಕಾಗಿ, ಇಲ್ಲವೇ ಬದುಕುವುದು ದೇವರಿಗಾಗಿ-ಎಂಬ ತೀವ್ರಾನ ಇದರಿಂದ ಆಗದಪ್ಪೆ.

ಎಲ್ಲಿಂದ ಶಾಂತಿ?

ಈಗ ನಾನು ಚಿಂತನೆ ನನ್ನ ಸಾಧನವನ್ನು ಪರಿಶೀಲಿಸುತ್ತೇನೆ. ಈ ಸಾಧನೆಗಳಲ್ಲಿ ವಿಕಾಗ್ರಜಿತ್ತತೆಯು ಒಂದು ಅಂಶ. ಅದನ್ನು ಕುರಿತೇ ಮೇಲೆ ಹೇಳಿದ್ದು. ಇನ್ನೊಂದು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಭಾವ ಪ್ರಕಟಣೆಯು ಸಾಧನವಾದ "ಗೀತ", ಭಜನೆಯಿಂದ ಶಾಂತಿ ಬರಬಹುದು. ಹಾಡಿನ ಒಂದು ತಬ್ಬಪು ತಿಳಿಯದೆ, ಗೀತೆಯ ಅರ್ಥ ತಿಳಿಯದೆ, ಬರಿಯ ಯಾಂತ್ರಿಕ 'ರಾಮ ರಾಮ' ಗಳಿಂದಲೂ ಶಾಂತಿ ತೊಡರೆಯಬಹುದು. ಕೆಲವು ಬಾರಿ ಬರುತ್ತದೆ. ಇವುಗಳಲ್ಲಿ ಎರಡು ಕಾರಣಗಳು ಸೇರಿವೆ. ಒಕ್ಕೂರಲ ಗೀತ, ಶೈತಿ ಬಧ್ಯವಾದ ಲಹರಿಗಳು ಮನಸ್ಸನ್ನು ಒಂದೇ ಕಡೆಗೆ ಸೆಳೆಯುವುದರಿಂದ ಶಾಂತಿ ಬರುತ್ತದೆ. ಲಾಲಿ ಅರ್ಥ ತಿಳಿಯದೆ ಕೂಸಿಗೆ ನಿದ್ರೆ ತರುವ ಶಾಂತಿಯಂತೆ. ಇನ್ನೊಂದು, ಗೀತದಿಂದ ಪ್ರೇರಿತವಾಗುವ ಶಾಂತಿ. ಆ ಗೀತದಿಂದ ನೀವು ರಾಮಕೃಷ್ಣರನ್ನು ಕಿತ್ತರೂ, ಆ ಗೀತೆಯ ರೂಪಕ್ಕೆ ಕಿವಿಯೊಳ್ಳಿ ಸುಖಿಸಬಲ್ಲ ಕಿವಿಯ ಸಂಸ್ಥಾರ.

ಭಜಕನು "ಅಮಲ ಮುಖ ರಾಮ ಭಜನ ಹೋ ದಿಯಾ" ಎಂದು ಆಲಾಪಿಸುವಾಗ, ಆ ಮಾತುಗಳ ನೆನೆವರಿಕೆ, ನಮ್ಮ ಅನುಭವಗಳು, ರಾಮನ ವಿಷಯದಲ್ಲಿ ಮನ ಓಡಿಸಲು ಸಹಾಯ ಮಾಡಬಹುದು, ಆ ಬರಿಯ ಆಗ ಲಹರಿಯೇ ತನ್ನ ಸ್ವಭಾವ ಗುಣದಿಂದ ನಮ್ಮ ತಲೆದೂಗಿಸಬಹುದು. ಆದುದರಿಂದ ನಮಗೆ ಭಜನೆಯಿಂದ ದೊರೆಯುವ ಶಾಂತಿಯು, 'ರಾಮನಿಂದ' ದೊರೆಯಿತೇ, ರಾಮ ನಾಮಕ್ಕೆ ಬಳಸಿದ ಗಾನದಿಂದ ದೊರೆಯಿತೇ ಎಂದು ಮೊದಲು ನಿಷಾಯಿಸಿಕೊಳ್ಳುವುದು ಲೇಸು.

ಮುಂಜಾನೆಯ ಹಕ್ಕಿಗಳ ಉಲಿ, ಹರಳುಗಲ್ಲಿನ ಮೇಲೆ ಓಡುವ ನದಿಯೊಂದರ ಕಲ್ಕಲನಾದ, ಸಂಜೆಯ ಗಾಳಿಗೆ ಮಿದುವಾಗಿ ಉರುಳುವ ಕಡಲಿನ ಮೊರೆತ. ಅಲೆಗಳು ಮರಳು ದಿನ್ನೆಯನ್ನೇರಿ ತಿರುಗಿ ಕಡಲನ್ನು ಸೇರುವ ಜೋಗುಳ-ಇವೆಲ್ಲ ನಮ್ಮ ಅನಂತ ಜೀವನದ ಕಲ್ಪನೆಯಿಂದ ಸಂಸಾರಗೊಂಡ ಕಿವಿಯ ಮೇಲೆ, ಭಜನೆ ಕೀರ್ತನೆಗಳು ಮಾಡುವುದಕ್ಕಿಂತಲೂ ಇಮ್ಮಡಿ ಕೆಲಸ ಮಾಡಬಹುದು. ಏನಿಲ್ಲವಾದರೆ ತಾಯಿ ಮಗುವಿನ ಮುಂದೆ ಹಾಡುವ ಜೋಗುಳದ ಶಾಂತಿಯನ್ನಾದರೂ ನಮಗೆ ಉಣಿಸಬಹುದು.

ಇಂದ್ರಿಯಾನುಭವ ಸಹಾಯ

ಶಾಂತಿಯ ಸಂಧಾನವು ಮೂಲತಃ ನಮ್ಮ ಗುರಿಯಾದಲ್ಲಿ-ಇಂದ್ರಿಯ ಗಮ್ಯವಾದ ಶಕ್ತಿಗಳು-ಕಿವಿ, ಕಣ್ಣಿ, ನಾಲಿಗೆ, ಮೂಗನು, ತ್ವಚೆಗಳೇ ಆದನ್ನು ತಂದುಕೊಡಬಲ್ಲವು. ಇವುಗಳ ಅನುಭವ ನಮಗೆ ಎಷ್ಟೆಷ್ಟು ಸೂಕ್ಷ್ಮವಾಗಿ ಉಂಟಾಗುವುದೋ, ಅಷ್ಟೆಷ್ಟು ತೀಕ್ಷ್ಣಸುವಿಸ್ತಾರ, ಸೂಕ್ಷ್ಮವಾದ ಸುಖಗಳ ಕಲ್ಪನೆಯಾಗುತ್ತದೆ. ನಮ್ಮ ಇಂದ್ರಿಯಗಳಿಗೆ ದೊರೆತ ಅನುಭವ, ನಮಗೆ ಜಗತ್ತಿನ ಒಡವೆಗಳ, ಎಷ್ಟೆಷ್ಟು ಹೆಚ್ಚಿನ ಪರಿಚಯ ಮಾಡಿಕೊಡುತ್ತದೆಯೋ, ಅಷ್ಟೆಷ್ಟು ಭಾವನೆಗಳೂ ಕೆರರುವುವು. ಇವೆರಡರ ಮೇಳದಿಂದ ಶಾಂತಿ, ಅಹಾದ, ಶೈತಿ ಇವುಗಳ ವಿವಿಧ ಪಾಕಗಳನ್ನು ನಾವು ಪಡೆಯಬಹುದು.

ಇಲ್ಲಿಂದ ತಪೋ ರಾಜ್ಯಕ್ಕೆ

ಅಮಾವಾಸ್ಯೆಯ ಕಗ್ಗತಲಲ್ಲಿ, ಬಾನಿಗೆ ಮುಖ ಮಾಡಿಕೊಂಡು ಮಲಗಿರುತ್ತ ಚುಕ್ಕಿಗಳ ವಿಸ್ತಾರ ರಾಜ್ಯವನ್ನು ನೋಡುತ್ತಿರಲು ಭವ್ಯಶಾಂತಿಯ ಅನುಭವವಾಗುವುದಿಲ್ಲವೇ?

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಕಡಲಿನ ಮಳದ ದಂಡೆಯ ಮೇಲೆ ಕುಳಿತು, ದಿಗಂತದ ಅರಹನ್ನೆಲ್ಲ ತುಂಬುವ ಸಾಗರದ ನೀಲಿಮೆಯನ್ನು ಕಂಡರೆ ಎದೆಯು ತುಂಬುವುದಿಲ್ಲವೇ? ಬಾನನ್ನು ಮುಟ್ಟುವ ಬೆಟ್ಟದ ಇದುರಿನಲ್ಲಿ ನಿಂತು, ಅದರ ಉನ್ನತಿಯನ್ನು ನೆನೆಯುತ್ತಿದ್ದರೆ ಮನಸ್ಸಿಗೆ ಯಾವುದೋ ಒಂದು ಬಗೆಯ ಗಂಭೀರ ಶಾಂತಿಯ ಬೋಧೆಯಾಗುವುದೆಲ್ಲವೇ? ಸೃಷ್ಟಿಯ ಅಪಾರತೆಯನ್ನು, ಅನುಪಮತೆಯನ್ನು, ನೋಡಬಲ್ಲ ಕೊನ್ನು ಬೆಳೆಸಿಕೊಂಡಲ್ಲಿ-ನಾವು ಶಾಂತಿಯನ್ನು ಹೊಂದಲಾರವೇ? ಒಮ್ಮೆ ನೋಡಿದ ಅಂಥ ಅನುಭವಗಳನ್ನು ನೆನೆದಾಗಲ್ಲಿ, ಅದೇ ಭವ್ಯತೆಯ ಪುನರ್ ಸೃಷ್ಟಿ ಮನದ ಎದುರಿಗೆ ನಿಂತು ಆನಂದವನ್ನುಂಟು ಮಾಡುತ್ತದೆ. ಶಾಂತಿಯನ್ನು ಕೊಡುತ್ತದೆ. ಜೀವನದ ವಿಸ್ತಾರವಾದ ಯಾವುದೋಂದು ನೋಟವು ಸಣ್ಣಪುಟ್ಟ ವಿಷಯಗಳಿಂದ ನಮ್ಮ ಮನಸ್ಸನ್ನು ಸೇಳಿದು, ಇನ್ನಾವುದೋ ದಶನ ಮಾಡಿಸಿಕೊಳ್ಳಬಲ್ಲದು. ಈ ಬಗೆಯ ಸೋಗಸು, ಆನಂದ, ಶಾಂತಿಗಳು-ಗೀತ, ಭಜನೆಗಳಿಂದ ದೊರಕುವ ಶಾಂತಿಗೆ ಕಡಿಮೆಯಾದುವಲ್ಲ. ದ್ಯೇವ ಜೆಂತನೆಯಿಂದಲೂ ಮನಸ್ಸು ಹೆಚ್ಚಿನ ಶಾಂತಿಯನ್ನು ಪಡೆಯಲು ಪ್ರಕೃತಿಯ ಅನೇಕ ಭವ್ಯವಸ್ತುಗಳು, ಅನುಪಮ ಸೋಗಸುಗಳ ಪರಿಚಯ ನಮಗೆ ಆಗಿರಬೇಕು. ಬರಿಯ ಚಂದನದ ಗೊಂಬಿಗಂತ ಹೆಚ್ಚಿನ ಸುಂದರ ಒಡವೆಯನ್ನು ಕಾಣಿದವನು, ದ್ಯೇವ ಮೂರ್ತಿಯ ಭವ್ಯ ಸೋಗಸಿನ ಕಲ್ಪನೆಯನ್ನು ತಂದುಕೊಳ್ಳಬುದಕ್ಕೆ ಆಶ್ಕರ್ಣಾಗುತ್ತಾನೆ. ಸೃಷ್ಟಿಯ ಸವಿಯಲಿಗಳ, ಇಂಚರಗಳ ಪರಿಚಯ ಪಡೆಯಿದವನು, ದ್ಯೇವ ವಾಣಿಯ ಸವಿಯನ್ನು ತಂದುಕೊಳ್ಳಲಾರನು. ಇಲ್ಲಿ ಬೆಳೆದ ಬದುಕಿನ ಮೇಲಿಂದಲೇ, ನಮ್ಮ ತಪೋರಾಜ್ಯದ ಬದುಕು ಬೆಳೆಯಬೇಕು. ಇಲ್ಲಿಯ ಬದುಕು ನೀರಸತೆ, ನಿಗರ್ಂಥತೆಗಳ ಮೇಲೆ ಕಟ್ಟಲಪ್ಪದಾದರೆ ತಪೋರಾಜ್ಯದ ಸವಿಯು ಮಸಣಿದ ಪ್ರತೀಕವಾಗಬಹುದು.

ವಿಸ್ತೃತವಾದ ಬದುಕಿನ ಪರಿಚಯವು ಜೀವನಕ್ಕೆ ತಂದುಕೊಡಲಾರದ ಸುಖಿವನ್ನು, ಬದುಕಿಂತ ಹಿಂದೆಗೆದ ಮನಸ್ಸಿನ ತಪಸ್ಸು ತಂದುಕೊಡಲಾರದು. ಇಹದ ರೂಪ ರಸಗಂಧಗಳು ಅಡಿಗಲ್ಲಿಗೆ ದೊರೆಯದೆ ಹೋದರೆ, ಅದರ ಮೇಲೆ ಯಾವೋಂದು ಸೋಗದ, ಸವಿಯ ಪರವನ್ನು ನಾವು ಕಟ್ಟಲಾರೆವು.

* * *

ಲೇಖಕರ ಪರಿಚಯ:

ಡಾ.ಕೆ. ಶಿವರಾಮ ಕಾರಂತ (10-10-1902 ರಿಂದ 9-12-1997)

"ಕಡಲತೀರದ ಭಾಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮಣಿದ್ದ ಸೋಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ.

ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೋಳಿಸಿದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮೀ ದಂಪತ್ತಿಗಳಿಗೆ

బెంగళూరు నగర విశ్వవిద్యాలయ, కన్నడ పత్ర, గొంక సంపద - 1

9 మళ్ళీ కుటుంబదల్లి శివరామ కారంతరు 4నేఱు మగనాగి 10-10-1902రల్లి జనిసిదరు. కుందాపురదల్లి ప్రైడ్శాలా వ్యాసంగవన్ను ముగిసి మంగళారిన సకారి కాలేజన్ను సేరిదాగలే గాంధీజీయవర అసహకార చెళువళిగే ధుముకి ఓదిగే మంగళ హాదిదరు.

ఒందు శతమానక్కే నాల్చు వణిగళయ్యే కమ్మియాగి బాలి, తమ్ము జీవితావధియల్లి సుమారు 427 పుస్తకగళన్ను(కవన సంకలనగళు, కాదంబరిగళు, నాటకగళు, సణ్ణకెతె, హరటి/పిడంబనే, ప్రమాస కథన, జీవనజరితీ, కలాప్రభంధ, వ్యోజనాఫిక లేఖనగళు, మళ్ళీ శీక్షణ పుస్తకగళు, వయస్యర శిక్షణాద జోతేగే అనువాదగళన్నూ మాజిరుతారే.

నిరంతర ప్రయోగశీలరాగిద్ద కోటి శివరామ కారంత అవరు కన్నడ జిత్తరంగదల్లి కొడ తమ్ము ప్రయోగవన్ను ఆరంభ మాడిద్ద. మూడి జిత్త నిమానణక్కే క్షేహాసువ మూలక. హరిజనర బదుకన్ను ఆధరిసిద్ద జోమింగో (1930) జిత్తవన్ను తావే జిత్తీకరిసి, అభినయిసి నిదేఁశిసిద్దరు. అనంతర భూతరాజ్య (1931) ఎంబ మూడి జిత్తగళన్ను సహ నిమ్మిసిదరు.

* * *

3. ಕಸ-ರಕ್ಷಣನ್ನು ಮಣಿಸುವುದು ಹೇಗೆ?

-ನಾಗೇಶ್ ಹೆಗಡೆ

ಸಂತೋಷೆಚೆಯಲ್ಲಿ ಹೀಗೇ ಒಮ್ಮೆ ಸುತ್ತಾಡಿ ಬನ್ನಿ. ಆ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ, ಸ್ಪೆಂಷನರಿ, ಶೂ ಅಂಗಡಿ, ಜಿಷ್ಡಿ ಅಂಗಡಿ, ಆ ಧಳಧಳಿಸುವ ಮಾಲ್ ಅವುಗಳಲ್ಲಿ ಮಾರಾಟಕ್ಕಿಟ್ಟ ಎಲ್ಲವೂ ಮುಂದೆ ಒಂದಲ್ಲ ಒಂದು ದಿನ ತಿಪ್ಪೆ ರಾಶಿಗೆ ಹೋಗುತ್ತವೆ ಹೌದಾ? ಎಲ್ಲವೂ ಅಂದರೆ ಎಲ್ಲವೂ! ಆ ಅಂಗಡಿಯ ಶೋ ಕೇಸಿನ ಹಿಂದೆ ನಿಂತಿರುವ ಪಿಂಪಿ ಬೊಂಬೆ, ಅಲ್ಲಿನ ಗಾಜಿನ ಕನ್ನಡಿ, ಅದರ ಕೆಳಗೆ ಹಾಸಿರುವ ಕಾರ್ಫೆಟ್ ಎಲ್ಲವೂ ತಿಪ್ಪೆಗೆ ಹೋಗುವ ವಸ್ತುಗಳೇ ಹೌದು

ಯಾವುದೇ ರಾಷ್ಟ್ರದ ಜಿಡಿಪಿ ಏರಿಕೆಗೆ ಸಮಸಮನಾಗಿ ತ್ಯಾಜ್ಯದ ರಾಶಿಯೂ ಏರುತ್ತ ಹೋಗುತ್ತದೆ. ಅಂದರೆ, ನಮ್ಮ ವರಮಾನ ಹೆಚ್ಚಿತ್ತೆ ಹೋದ ಹಾಗೆ, ನಮ್ಮ ಭೋಗವೈಶಿರಿ ಹೆಚ್ಚಿತ್ತದೆ. ಅದನ್ನು ಹೆಚ್ಚಿಸುತ್ತಲೇ ಹೋಗಲೆಂದು ಎಲ್ಲೆಲ್ಲಾ ಅಹೋರಾತ್ರಿ ಜಾಹೀರಾತುಗಳ ಧಕ್ಕೆ ನಡೆಯುತ್ತಿದೆ. ಖಿರೀದಿ ಹೆಚ್ಚಿತ್ತ ಹೋದಷ್ಟೂ ತಿಪ್ಪೆ ರಾಶಿಯು ಗಾತ್ರ-ವಿಸ್ತಾರ ಹೆಚ್ಚಿತ್ತದೆ. ಈ ಹೆಚ್ಚಿಷ್ಟವನ್ನು ನಿಯಂತ್ರಿಸುವುದನ್ನು ನಾವು ಕಲಿಯದೇ ಇದ್ದರೆ ಮುಂದಿನ ಏಳಿಗೆಯ ಮೇಲೆ ಈ ರಾಶಿಯನ್ನು ಹೊರಿಸಿ ಹೋಗುತ್ತೆಂಬೇ. ಸುಖಿವೆಲ್ಲ ನಮಗೆ, ಸಂಕಷ್ಟವೆಲ್ಲ ಅವರಿಗೆ. ಕಸದ ವ್ಯಾಪ್ತಿ ತುಂಬಾ ವಿಶಾಲವಾದುದು. ನಾವು 'ಹಸಿಕಸ್' ಮತ್ತು 'ಒಣ ಕಸ್' ಎಂಬ ಎರಡು ಬಗೆಯಲ್ಲಿ ವರ್ಗೀಕರಣ ಮಾಡಬೇಕೆಂದು ಮುನಿಸಿಪಾಲಿಟಿಗಳು ಹೇಳುತ್ತವೆ. ಅಡುಗೆ ಮನೆಯ ತರಕಾರಿ ಸಿಪ್ಪೆ, ಮುಸುರೆಗಳನ್ನು 'ಹಸಿಕಸ್' ಎಂತಲೂ ಇನ್ನಿತರ ಪ್ಲಾಸ್ಟಿಕ್, ರದ್ದಿ, ಬಾಂಡಿಕೆ, ಜಿಷ್ಡ, ರಾಪರ್, ಖಾಲಿ ಬಾಟಲಿ, ಬ್ಯಾಟರಿ ಸೆಲ್ ಇತ್ಯಾದಿಗಳನ್ನು 'ಒಣ ಕಸ್' ಎಂತಲೂ ವಿಂಗಡಿಸಿ ವಿಲ್ವಾರಿಗೆ ಕೊಡಬೇಕೆಂದು ಅಧಿಕಾರಿಗಳು ಹೇಳುತ್ತಾರೆ. ಈ ಎರಡೇ ಬಗೆಯ ವಿಂಡನೆಯನ್ನೂ ನಾವು ಸರಿಯಾಗಿ ಮಾಡದೆ ಹೇಗೋಹಾಗೆ ಬಿಸಾಕುತ್ತೆಂಬೇ.

ಬೀಡಾಡಿ ಪ್ರಾಣಿಗಳ ಸಂಖ್ಯೆಯನ್ನೂ ಸಂಕಟವನ್ನೂ ಹೆಚ್ಚಿಸುತ್ತೆಂಬೇ. ಸುಧಾರಿತ ದೇಶಗಳಲ್ಲಿ ಎರಡಲ್ಲ, ಐದು ಬಗೆಯಲ್ಲಿ ತ್ಯಾಜ್ಯಗಳನ್ನು ವಿಂಗಡಿಸಿ ವಿಲ್ವಾರಿ ಮಾಡಬೇಕಾಗುತ್ತದೆ. ಜನರು ಶಿಸ್ತಾಗಿ ಪಾಲಿಸುತ್ತಾರೆ. ಹಸಿಕಸ್, ಪ್ಲಾಸ್ಟಿಕ್, ರದ್ದಿ ಕಾಗದ, ಗಾಜಿನ ವಸ್ತುಗಳು ಮತ್ತು ಇಲೆಕ್ಟ್ರಾನಿಕ್ ತ್ಯಾಜ್ಯಗಳು ಹೀಗೆ ಐದು ವರ್ಗಗಳಾಗಿ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ್ಯ, ಗಣಕ ಸಂಪದ - 1

ವಿಂಗಡಿಸುವ ವಿಧಾನವನ್ನು ಅಲ್ಲಿ ಮಕ್ಕಳಿಗೂ ಕಲಿಸುತ್ತಾರೆ. ನಗರದಲ್ಲಿ ದಿನವೂ ಸಂಗ್ರಹವಾಗುವ ನೂರಾರು ಟನ್ ರದ್ದಿ ಕಾಗದಗಳನ್ನೇಲ್ಲ ಶಾಖೆಗಳನ್ನು ವಿದ್ಯುತ್ ಸಾಫರಿಗಳಲ್ಲಿ ಸುಟ್ಟಿ ಅದರಿಂದ ನೀರು ಕುದಿಸಿ, ಆ ಆವಿಯಿಂದ ವಿದ್ಯುತ್ ಉತ್ಪಾದನೆ ಮಾಡುವುದನ್ನು ನಾನು ಅಮೇರಿಕದ ಭಾಲ್ಟಿಮೋರ್ ನಗರದಲ್ಲಿ ನೋಡಿದ್ದೇಂದೇ. ಸುಟ್ಟಿ ಬೂದಿಯಿಂದ ಇಟ್ಟಿಗೆಗಳನ್ನು ಮಾಡಿ ಅಲ್ಲಿ ಅಲಂಕಾರಿಕ ಗೋಡೆಗಳನ್ನು ನಿರ್ಮಿಸುತ್ತಾರೆ. ಗಾಜಿನ ವಸ್ತುಗಳು ಘಾಕುರಿಗೆ ಹೋಗಿ ಮತ್ತೆ ಗಾಜಿನ ವಸ್ತುಗಳಾಗುತ್ತವೆ. ಇಲೆಕ್ಟ್ರಾನಿಕ್ ತಾಜ್ಞಗಳನ್ನು ಬಡದೇಶಗಳಿಗೆ ಸಾಗಿಸಿ ಅಲ್ಲಿ ಬಿಡಿಭಾಗಗಳನ್ನು ಬೇರೆದಿಸಿ ಲೋಹದ ವಸ್ತುಗಳನ್ನು ಮತ್ತೆ ಮರುಬಳಕೆಗೆ ತರುತ್ತಾರೆ.

ಹಡಗಿನಲ್ಲಿ ಕಚಡಾ, ಹಡಗೇ ಗುಜರಿ

ಸುಧಾರಿತ ಸಮಾಜದ ಗುಜರಿ ವಸ್ತುಗಳ ವೈಲಿರಿ ಎಷ್ಟಿದೆ ಗೊತ್ತೆ? ಘರ್ನ್ನ ದೇಶದ ಯುದ್ಧ ವಿಮಾನಗಳನ್ನು ಹೊತ್ತು ಸಾಗಿಸುವ 'ಎಫೋಎಸ್ ಸ್ಟೇಮೆನ್ಸ್' ಹೆಸರಿನ ಇಡೀ ಒಂದು ಹಡಗನ್ನು ಗುಜರಿ ಹಡಗನ್ನು ಗುಜರಾತಿನ ಅಲಂಗ್ ಬಂದರಿಗೆ ಸಾಗಿಸಿ ಬೇರೆದಿಸುವ ಹವಣಿಕೆ ನಡೆದಿತ್ತು. ಪರಿಸರಕ್ಕೆ ಮತ್ತು ಕಾರ್ಮಿಕರ ಆರೋಗ್ಯಕ್ಕೆ ಮಾರಕವಾದ ನಂಜು ವಸ್ತುಗಳು ಅದರಲ್ಲಿ ಭಾರೀ ಪ್ರಮಾಣದಲ್ಲಿದ್ದವು. ನಮ್ಮ ಕೆಲವು ಪರಿಸರ ರಕ್ಷಣಾ ಸಂಖಾರಣೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವ ಹೊಡಿ, ಆ ಮುದಿ ಯುದ್ಧನಾಕೆ ಗುಜರಾತ್ ಬಂದರಿನಿಂದ ಮರಳಿ ಹೋಗುವಂತೆ ಮಾಡಿದವು. ಅದು ಹಾಗಿರಲಿ, ನ್ಯಾಯಾಕ್ರಿನ ವಿಶ್ವ ವ್ಯಾಪಾರ ಕೇಂದ್ರದ 110 ಅಂತಸ್ತುಗಳ ಜೋಡಿ ಕಟ್ಟಡವನ್ನು ಆಲ್ ಕ್ರೀಡಾ ಉಗ್ರರೂ 2001ರ ಸೆಪ್ಟೆಂಬರ್ 11ರಂದು ಬೀಳಿಸಿದರಲ್ಲ? ಅದರ ತಾಜ್ಞಗಳೆಲ್ಲ ಭಾರತಕ್ಕೆ ಬಂದವು. ನಮ್ಮ ಗುಜರಿ ವ್ಯಾಪಾರಿಗಳು ಅವನ್ನು ಖರೀದಿಸಿ ನಮ್ಮ ದೇಶದಲ್ಲಿಂದ ಲೋಹದ ಭಾಗಗಳನ್ನು ವಿಂಗಡಿಸಿದರು.

ಏಕೆ ಅಮೇರಿಕ, ಘರ್ನ್ನ, ಜರ್ಮನಿ ಮುಂತಾದ ದೇಶಗಳು ತಮ್ಮ ತಾಜ್ಞಗಳನ್ನು ತಮ್ಮಲ್ಲಿಂದ ವಿಲ್ವಾರಿ ಮಾಡುತ್ತಿಲ್ಲ? ಏಕೆಂದರೆ, ಅಲ್ಲೆಲ್ಲ 'ನಿಂಬಿ' ಚಳವಳಿ ಇದೆ. 'ನಿಂಬಿ' ಅಂದರೆ (Not In My Back Yard – 'ನನ್ನ ಹಿತ್ತಲಲ್ಲಿ ಬೇಡ') ಎಂಬುದರ ಜಿಕ್ಕ ರೂಪ. ಯಾರೂ ತಮ್ಮ ತಾಜ್ಞಗಳನ್ನು ಯಾರ ಹಿತ್ತಿಲಲ್ಲೂ ಹಾಕಕೂಡದೆಂಬ ಚಳವಳಿ ಅದು. ನನ್ನ 'ಹಿತ್ತಿಲು' ಎಂದರೆ ಕೇವಲ ನನ್ನ ಮನೆಯ ಹಿತ್ತಿಲು ಅಷ್ಟೇಂದು ಅಲ್ಲ. ನಿರುಪಯುಕ್ತ ವಸ್ತುಗಳು ನಮ್ಮ ಇಡೀ ಬಡಾವಣೆಗೆ, ಇಡೀ ಉರಿಗೇ ಬೇಡ, ಇಡೀ ರಾಜ್ಯಕ್ಕೇಂದೆ ಬೇಡ ಎಂದು ಅಲ್ಲಿ ಹರ ಹಿಡಿದು ಹೋರಾಡುವವರಿದ್ದಾರೆ. ತಾಜ್ಞ ಎಂದರೆ ಅದು ತಿಪ್ಪರಾತಿ ಇರಬಹುದು; ಕಾರ್ಬಾನೆಯ ಹೋಗತ್ಯಾಜ್ಞ ಇರಬಹುದು;

బెంగళూరు నగర విశ్వవిద్యాలయ, కన్నడ పత్ర, గణక సంపద - 1

ఉష్ణస్వావరగళ సేక్చెట్టొప్పు ఇరబమదు; ముది యుద్ధసోంచీ ఇరబమదు అథవా కుసిద కట్టడద అవశేషమై ఆగిరబమదు. నమ్మల్ని అదు బేడ.

న్యూయార్క్ న కట్టడద అవశేషగళన్న అమేరికద ఐవత్తు రాజ్యగళల్లి యావ రాజ్యమై స్టోర్కరిసలు సిద్ధ ఇరలిల్ల. ఏకెందరే అదరల్లి పాదరస, క్యాడ్యూల్, సీసదంథ సాకష్మ నంజులోహగళద్దవు. జతేగె కరగి బసిద ప్లాస్టిక్‌గళల్లి డయాస్టిన్ విష ఇత్తు ఇట్టిగె, కాంట్రీఎం హగిరలి, బెలేబాలువ లాస్ట్, తాముదంథ లోహగళన్న స్టోర్కరిసలు యారూ సిద్ధరిరలిల్ల. బేరే దేశక్క సాగిసబేకు. అగ్గద బెలిగె సిక్కిత్తందు భారతద కేలవు కంపనిగళు బహపాలు కచడవాన్న ఖిరిదిసి, కరగిసి, నమ్మవరిగే మారి లాభ గళిసిదవు. నమ్మల్నిగూ బంతు ‘నింబి’ చెళవళి

హిఁగె ‘నమ్మ హిత్తిలల్లి బేడ’ ఎందు ఎల్లరూ హత హిదిదరే త్యాజ్యవస్తుగళన్న ఎల్లి బిసాకబేకు? దేశద యావుదే తాణదల్లి తిప్పే బిసాకలు హోదరూ అదు యావుదో లారిన ‘హిత్తిలే’ ఆగిరుత్తదే తానే? అదక్కేంఁ సుధారిత రాష్ట్రగళు తీవ్ర నంజువస్తుగళన్న బడదేశక్కే తళ్ళువ కుటిల నీతిగళన్న రూపిసుత్తవే. ఇంథ ‘టాస్టిక్ ట్రైండ్’ విరుద్ధ గ్రింఎసోనంథ సంఘటనేగళు హోరాది, బిగియాద అంతరరాష్ట్రియ నియమగళన్న రూపిసలు కారణవాగివే. ఆదరూ నానా మాగఫగళ మూలక అవు హిందులిద దేలగళిగె బరుత్తలే ఇరుత్తవే.

బేరే దేశద త్యాజ్యగళు నమ్మల్నిగె బరదంతే కేలమట్టిగె న్యాయాలయగళ మూలక తడేయబమదు. నమ్మ దేశదల్లేంఁ సిద్ధవాగువ త్యాజ్యగళన్న నాఁఁను మాడబేకు? యావుదో హళ్లియ కడే తళ్ళూంఱావే? భోషాల అనిల దురంతద నంతరద నంజు త్యాజ్యగళన్న 25 వషా కళ్లిద మేలే గుజరాతిన అంకలేశ్వరక్కే, మధ్యప్రదేశద పీతంప్రపురక్కే సాగిసువ యోజనగే ఆయా లారిన స్థలీయరు తడే ఒడ్డిద్దారే. దిల్లియ పక్కద గుండగాంవ (ఈగ గురుగ్రామ) క్షేగారికా నగరద తిప్పేగళన్న అల్లేంఁ సమీపద దూండాహేరా ఎంబ హళ్లియ బలి హాలలు హోరణాగ, అలహాబాద్ హైకోర్ట్ నింద స్థలీయరు నిఁఁధాజ్ఞ తందిద్దారే. దూరద ఉదాహరణ ఏకే, నమ్మ బెంగళూరిన సరవద్దిన మండారిన బెట్టడప్పేతరద త్యాజ్యద రాతీయ బళి స్థలీయరు స్వాతంత్రయోధ ఎచ్.ఎస్. దోరేస్వామియవర నేత్తెళ్లదల్లి ప్రతిభటనే నడేసిదరు. త్యాజ్య సాగిసుత్తిద్ద లారిగళు

ಅಲ್ಲಲ್ಲೇ ನಿಲ್ಲುವಂತಾಯಿತು. ಅದೇ ರೀತಿ ಮಾವಳಿಪುರ, ದೊಡ್ಡಬಳ್ಳಾಪುರದ ಸಮೀಪದ ಗುಡ್ಲಹಳ್ಳಿ, ಅನೇಕಲ್ ಬಳಿಯ ಬಗ್ಗನದೊಡ್ಡಿ ಮುಂತಾದ ಕಡೆ ಗ್ರಾಮಸ್ಥರು ಬೆಂಗಳೂರಿನ ತ್ಯಾಜ್ಯವನ್ನು ತಡೆಯುವ ಚಳವಳಿಗಳನ್ನು ನಡೆಸಿದ್ದಾರೆ.

ಅಲ್ಲಿಗೆ ‘ನಿಂಬಿ’ಗಿರಿ ನಮ್ಮುಲ್ಲಿಗೂ ಬಂದಿದೆ ಎಂದರಂತಾಯಿತು. ಅದು ಶಾಂತಿಯುತ ಒತ್ತಾಯವಾದರೆ ನಾವದನ್ನು ಸಾಗುತ್ತಿಸಬೇಕು. ಏಕೆಂದರೆ ಅದು ಪರಿಸರ ಪ್ರಜ್ಞೀಯ, ಪ್ರಚಾರಣ್ಯತ್ವಿಯ ಸಂಕೇತ ಅಷ್ಟೇ ಅಲ್ಲ; ತ್ಯಾಜ್ಯವನ್ನು ನಿಯಂತ್ರಿಸುವ ಹಾಗೂ ಮರುಬಳಕೆಯ ಹೊಸ ವಿಧಾನಗಳನ್ನು ಮುದುಕಲು ಪ್ರೀರಣೆ ನೀಡುವ ಪವಿತ್ರ ಅಸ್ತ್ರವೂ ಹೌದು. ಮಂಡೂರಿನ ಚಳವಳಿಯ ನಂತರವೇ ಬೆಂಗಳೂರಿನಲ್ಲಿ ಆಯಾ ವಾಡೋಗಳಲ್ಲೇ ತ್ಯಾಜ್ಯ ಸಂಸ್ಕರಣೆ ಮಾಡಲು, ಹೊಳುಗುಂಡಿಯಿಂದ ಹೊಮ್ಮುವ ಮೀಥೇನಾನಿಂದ ವಿದ್ಯುತ್ ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳುವಂತಾಯಿತು.

ಆದರೆ ‘ನಿಂಬಿ’ ಚಳುವಳಿ ರಸ್ತೆಯಲ್ಲಿ ನಡೆಯುವ ಮುನ್ನ ನಮ್ಮ ನಮ್ಮ ಮನೆಯಲ್ಲೇ ಆರಂಭವಾಗಬೇಕು. ಬೆಂಗಳೂರಿನ ಬೀದಿಬೀದಿಯಲ್ಲಿ ಕಸದ ರಾಶಿ ಬಿದ್ದಿರುವ ಬಗ್ಗೆ ಬಿಬಿಸಿಯಲ್ಲೂ, ನ್ಯೂಯಾರ್ಕ ಟ್ರೇನ್‌ನಲ್ಲೂ ವರದಿ ಬಂದರೆ ನಮಗೆ ಅದು ನಾಚಿಕೆ ಉಂಟುಮಾಡಬೇಕು. ಎಲ್ಲರೂ ತಂತಮ್ಮ ಮನೆಯ ಕಸವನ್ನು ಸರಿಯಾಗಿ ವಿಲೇವಾರಿ ಮಾಡಿ ಸಾಮೂಹಿಕ ಜವಾಬ್ದಾರಿ ಪ್ರದರ್ಶಿಸಬೇಕು. ಅದು ಸುಧಾರಿತ ಸಮಾಜದ ಲಕ್ಷಣ. ತ್ಯಾಜ್ಯದ ಸಮರ್ಪಕ ವಿಲೇವಾರಿ ಎಂದರೇನು? ಅದಕ್ಕೆ ಮೂರು ಮೂಲಮಂತ್ರಗಳಿವೆ. ಇಂಗ್ಲಿಷ್‌ನಲ್ಲಿ ಅದಕ್ಕೆ ರಿಡ್ಯೂಸ್, ರೀಯೂಸ್ ಮತ್ತು ರೀಸ್ಯೂಕೆಲ್ ಎನ್ನುತ್ತಾರೆ. ಅಂದರೆ, ಬಳಕೆಯನ್ನೇ ಕಡಿಮೆ ಮಾಡಬೇಕು; ಬಳಸಿದ್ದನ್ನು ಮತ್ತೆ ಮತ್ತೆ ಬಳಸಬೇಕು; ಹೊನೆಯದಾಗಿ, ಬಳಸಿದ್ದನ್ನು ಮತ್ತೊಂದು ರೂಪದಲ್ಲಿ ಬಳಸಬೇಕು. ಗಾಂಧಿಜಿ ಅದನ್ನೇ ಮಾಡುತ್ತಿದ್ದರು. ಅವರು ತೀರಾ ಕಡಿಮೆ ವಸ್ತುಗಳನ್ನು ಬಳಸುತ್ತಿದ್ದರು. ಲಕ್ಷೋಚೆಯ ಹಿಂಭಾಗದ ಖಾಲಿ ಸ್ಥಳವನ್ನೇ ಟಿಪ್ಪಣಿ ಬರೆಯಲು ಬಳಸುತ್ತಿದ್ದರು. ಕೊನೆಯದಾಗಿ ಗಂಜಳ ಎತ್ತಲು ಅದೇ ಕಾಗದವನ್ನು ಬಳಸುತ್ತಿದ್ದರು. ಅವಕಾಶ ಇದ್ದಿದ್ದರೆ ಕೊನೆಯದಾಗಿ ಆ ಕಾಗದವನ್ನೇ ಹೊಸ ಕಾಗದವನ್ನಾಗಿ ಮಾರ್ಪಡಿಸಲೆಂದು ಘ್ಯಾಕರಿಗೇ ಕಳಿಸುತ್ತಿದ್ದರೇನೋ. ಪರಿಸರ ಸಂರಕ್ಷಣೆಯ ಪ್ರಶ್ನೆ ಬಂದಾಗ ಗಾಂಧಿಜಿಯವರಿಗೇ ಪ್ರಥಮ ಸಮಾನ ಸಲ್ಲಬೇಕು.

ನಾವು ನಮ್ಮನಮ್ಮ ಮನೆಯಲ್ಲಿನ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಲು ನಿರ್ದರ್ಶಿಸಿದರೆ ಇಡೀ ಉರು ಬಹುಪಾಲು ಶುಧ್ವವಾಗುತ್ತದೆ. ಮನೆಯಲ್ಲಿ ಕಲಿತ್ತಿದ್ದನ್ನೇ ನಮ್ಮ

బెంగళూరు నగర విశ్వవిద్యాలయ, కన్నడ ప్రభుత్వ, గొక సంపద - 1

ಅಂಗಡಿಗಳಲ್ಲಿ, ಹೊಟೆಲ್‌ಗಳಲ್ಲಿ, ಫ್ರಾಕ್ಟರಿಗಳಲ್ಲಿ, ಬಸ್‌ನಿಲ್ದಾಣದಲ್ಲಿ ಅನುಸರಿಸಿದರೆ ಇಡೀ ನಗರ ಸಂಪೂರ್ಣವಾಗಿ ಸ್ವಚ್ಚವಾಗುತ್ತದೆ. ಇಡೀ ದೇಶ ಸ್ವಚ್ಚವಾಗುತ್ತದೆ.

ಮನೆಯಲ್ಲಿ ತ್ವಾಜ್ಯ ನಿರ್ವಹಣೆಯ 10 ಉಪಾಯಗಳು:

స్విట్‌డెన్‌ దేశ తన్న త్వాజ్యద శే. 96రష్టన్న మరుబళక మాచుత్తిదే. కేవల ఇన్నుళిద శే. 4రష్టన్న మాత్ర గుండియల్లి హాళుత్తిదే. అదు సాధ్యవాగిద్దు అల్లిన నాగరికర సహకారదింద. అవరు త్వాజ్య నివాహణే తమ్మ నిత్యద డ్యూటీ ఎంబంతే కట్టునిటప్పగి పరిపాలిసుత్తిద్దారే. అదు రాష్ట్రశ్కే తావు సల్లిసువ పవిత్ర సేవే ఎందు అల్లిన ప్రజిగళు పరిగణిసుత్తారే. తన్న మనస్యింద ఈ తింగళు ఎప్పు కమ్మ త్వాజ్యవన్న హొరహాకిదే ఎందు అవరు హమ్మెయింద హేళిచోళుత్తారే. అంథ నాగరికతే నమగే మాదరియాగబేసు. కస విలేవారి సరియాగి ఆగుత్తిల్లవేందు సరకారవన్నో, నగరసభయన్నో, మునిసిపాలిటిగళన్నో దూరువ బదలు నమ్మ హొసేగారికయన్న నావ సరియాగి నిభాయిసబేసు. మనస్యింద ఆదమ్మ కడిమె త్వాజ్య హొరక్కే హోగువంతే, ఆదమ్మ వ్యవస్థితయాగి అదు హొరక్కే హోగువంతే నోడికోళ్ళబేసు. ఆగ ఇదీ నేరహోరె, ఇదీ నగర, ఇదీ దేశ జోక్కెటవాగుతదే.

ಪ್ರೀಪು ಡಸ್ಟ್ ಬಿನ್‌ ಇಲ್ಲಿವೆ ಅಂಥ ಹತ್ತು ಲಾಪಾಯಗಳು

1. ಮನೆಯೋಳಕ್ಕೆ ಬರುವ ವಸ್ತುಗಳ ಬಗ್ಗೆ ನಿಗಾ ಇಡಿ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಆದಮ್ಮೊ ಕೆಮ್ಮೆ ಪ್ರಮಾಣದಲ್ಲಿ ಮನೆಯೋಳಕ್ಕೆ ತನ್ನಿಂದ. ಹೊಸವಸ್ತುವನ್ನು ಖರೀದಿಸುವಾಗ ಸಾಧ್ಯವಾದಮ್ಮೊ ಅದರ ಪ್ರೈಕಿಂಗ್‌ಗಳನ್ನು ಅಲ್ಲೇಂದೀ ಬಿಟ್ಟು ಬನ್ನಿ.
 2. ಹೊರಗಡೆ ಹೋಗುವಾಗ ನಿಮ್ಮದೇ ಚೀಲಗಳನ್ನು ಸಾಧ್ಯವಾದಾಗಲೆಲ್ಲ ಒಯ್ಯಿರಿ.
 3. ನಿನ್ನೆಯ ಪಶ್ತಿಕೆಗಳನ್ನು ಜೋಡಿಸಿ ಇಡುವಾಗ ಅದರ ಪುಟಗಳ ಮಧ್ಯ ಇತರ ಕಾಗದ-ಕರಪತೆಗಳನ್ನು - ಕ್ಯಾಲೆಂಡರಿನ ಕಿತ್ತ ಹಾಳೆಗಳನ್ನು, ಕಳ್ಳೆಂಪುರಿ ಕಟ್ಟಿಸಿ ತಂದ ಕಾಗದವನ್ನೂ ಸೇರಿಸಿ ತಿಂಗಳಿಗೆ ಮೊಮ್ಮೆ ಮಾರಿ.
 4. ರಟ್ಟಿ, ಟಿಟ್ಟುಪ್ಪಾಕ್ ರಟ್ಟಿನ ಡಟ್ಟಿ, ದಪ್ಪ ಕಾಗದಗಳನ್ನು ಪ್ರತ್ಯೇಂದ್ರಿಕ ಜೋಡಿಸಿಟ್ಟು ಮೂರು ತಿಂಗಳಿಗೊಮ್ಮೆ ಮಾರಿ.
 5. ಪ್ಲಾಸ್ಟಿಕ್ ಚೀಲಗಳನ್ನು ಶಿಸ್ತಾಗಿ ಮಡಚಿ, ಜೋಡಿಸಿ ಇಟ್ಟಿ ಅಂಗಡಿಗಳಿಗೆ ಆರು ತಿಂಗಳಿಗೊಮ್ಮೆ ಮರಳಿಸಿ.
 6. ಇಲೆಕ್ಟ್ರಾನಿಕ್ ತಾಪ್‌ಜ್ಞಗಳನ್ನು ಪ್ರತ್ಯೇಂದ್ರಿಕವಾಗಿ ತೆಗೆದಿರಿಸಿ ವರ್ಷ-ಕ್ಕೊಮ್ಮೆ ಇ-ತಾಪ್‌ಜ್ಞ ಸಂಗಾಹಕರಿಗೆ ನೀಡಿ.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

7. ಅಡುಗೆ ಮನೆಯ ಹಸಿ ತಾಜ್ಞಗಳನ್ನು ದಿನವೂ ಹಿತ್ತಲಿನ ಅಥವಾ ಬಾಲ್ಕನಿಯ ಗಿಡದ ಬುಡಕ್ಕೆ ಹಾಕಬಹುದು. ಅಥವಾ ಹಳೇ ಒಕ್ಕೊ ಅಥವಾ ಮಡಕೆಯಲ್ಲಿ ಶೇಖರಿಸಿ, ನೋಣ ನುಗ್ಗದಂತೆ ಬಾಯಿ ಕಟ್ಟಿಟಿರೆ ಕಾಂಪ್ರೋಸ್‌ ಆಗುತ್ತದೆ.
8. ತೆಂಗಿನ ಕರಟ, ಒಂ ರಟ್ಟು ಮುಂತಾದವು ಬಚ್ಚೆ ಒಲೆಯಲ್ಲಿ ಉರಿಸಿ, ಇಲ್ಲವೆ ದಾನ ಕೊಡಿ.
9. ಇಂಥ ವಿಂಗಡನೆಯೇ ಸಾಧ್ಯವಿಲ್ಲದ ನಜ್ಜುಗುಜ್ಜಾದ ಪ್ಲಾಸ್ಟಿಕ್‌ಗಳನ್ನು (ಮಾತ್ರ ಕವರ್, ಶಾಂಪು ಸ್ಯಾಫ್, ಟೊಫ್‌ಪೇಸ್‌ ಟ್ರೋಬ್, ಮುಗಿದ ಬಾಟಲೀ, ಮುರಿದ ಬಾಚೆಣಿಕೆ ಇತ್ಯಾದಿಗಳನ್ನು) ತುಂಬಲು ಒಂದು ದೊಡ್ಡ ಚೀಲವನ್ನು ಮನೆಯ ಮೂಲೆಯಲ್ಲಿ ಇಡಿ. ಅದನ್ನು ಆಗಾಗ ಒತ್ತಿ ಒತ್ತಿ ತುಂಬುತ್ತಿದ್ದರೆ ವರ್ಷವಿಡೀ ನೀವೆದನ್ನು ಹೊರಕ್ಕೆ ಹಾಕಬೇಕಾಗಿಲ್ಲ.
10. ಗಾಜಿನ ವಸ್ತುಗಳಿಗೂ ಅಂಥ ಚೀಲ ಅಥವಾ ಒಕ್ಕಿಟನ್ನು ನಿಗದಿಪಡಿಸಿ ಅದರಲ್ಲೇ ತುಂಬುತ್ತ ಹೋಗಿ. ಕೊನೆಯ ಎರಡನ್ನು ಸಂಗೃಹಿಸಿ ಕೊಟ್ಟಿರೆ ಅದನ್ನೂ ವಿಂಗಡಿಸುವ ಸೇವಾ ಸಂಸ್ಥೆಗಳು ದೊಡ್ಡ ನಗರಗಳಲ್ಲಿವೆ. ಸಾಧ್ಯವಿದ್ದರೆ ಅವಕ್ಕೆ ನೀಡಿ; ಇಲ್ಲಾಂದರೆ ಹೊಳುಗುಂಡಿಗೆ ಕಳಿಸಿ. ಸರಿಯಾಗಿ ನಿಗಾ ವಹಿಸಿದರೆ ಸ್ಯಾನಿಟರಿ ನ್ಯಾಟ್ರಿನ್‌ಗಳು ಮಾತ್ರ ಹೊಳುಗುಂಡಿಗೆ ಹೋಗಬೇಕು. ಆಸುಪಾಸಿನ ಮನೆಯವರು ಒಗ್ಗಣ್ಣಿದ್ದರೆ ಇತರೆಲ್ಲ ವಸ್ತುಗಳನ್ನೂ ಮರುಬಳಕೆಗೆ ರವಾನಿಸಬಹುದು.

ವನ್ಯ ಜೀವಿಗಳ ರಕ್ಷಣೆಗೆ ಜೀವನೋತ್ಸಾಹ

ಪ್ರತಿ ವರ್ಷವೂ ಜೂನ್ 5ರ ‘ವಿಶ್ವ ಪರಿಸರ ದಿನಾಚರಣೆ’ಯ ಸಂದರ್ಭದಲ್ಲಿ ವಿಶ್ವಸಂಸ್ಥೆ ಇಡೀ ಪ್ರಪಂಚಕ್ಕೆ ಒಂದು ಫೋಷವಾಕ್ಯವನ್ನು, ಒಂದು ವಿಶೇಷ ಒತ್ತುಗುರಿಯನ್ನು ನೀಡುತ್ತದೆ. 2016ರ ಪರಿಸರ ದಿನಾಚರಣೆಗಾಗಿ ವನ್ಯಜೀವ ರಕ್ಷಣೆಗೇ ಒತ್ತು ನೀಡಲಾಗಿದೆ. ಎಲ್ಲ ದೇಶಗಳಲ್ಲೂ ವನ್ಯ ಜೀವಿಗಳನ್ನು ಕೊಂಡು ಮಾರುವ ಕರಾಳ ದಂಧ ವರ್ಷದಿಂದ ವರ್ಷಕ್ಕೆ ಹೆಚ್ಚಿತ್ತದೆ. ದೊಡ್ಡದು, ಬೆಕ್ಕದು, ಚಂದದ್ದು, ಕುರೂಪದ್ದು, ಅಳೆವಿನಂಚಿಗೆ ಬಂದಿದ್ದು ಎಂಬ ಭೇದವೇ ಇಲ್ಲದೆ ಬಲೆಗೆ ಬಿದ್ದಿದ್ದನ್ನೆಲ್ಲ ಬಲಿ ಹಾಕುವ ತೆವಲು ಎಲ್ಲ ದೇಶಗಳಲ್ಲಿ ನಡೆಯುತ್ತಿದೆ. ದಂತಕ್ಕಾಗಿ ಅನೆಗಳನ್ನು, ಉಗುರು- ಜರ್ಮ-ಕ್ಯಾಗಿ ಹುಲಿಗಳನ್ನು ಬೇಟೆಯಾಡುವವರ ಬಗ್ಗೆ ನಮ್ಮ ದೇಶದಲ್ಲಿ ಆಗಾಗ ಸುದ್ದಿಗಳು ಬರುತ್ತವೆ. ಬೇರೆ ದೇಶಗಳಲ್ಲಿ ಇನ್ನೂ ಭೀಕರ ಪರಿಸ್ಥಿತಿ ಇದೆ. 2011ರಲ್ಲಿ ವಿಯಂಟಾಮಿನ ಅರಣ್ಯದಂಚಿನಲ್ಲಿ ಮೇಯುತ್ತಿದ್ದ ಜಾವಾ ರೈನ್‌ನೊ ಎಂಬ ವಿಶಿಷ್ಟ ಫೇಂಡಾಮ್ಯಾಗದ ಕೊನೆಯ ತಳಿಯನ್ನೂ ಯಾರೋ ಕೊಂಡು ಅದರ ಕೊಂಬನ್ನು ಎತ್ತಿ ಸಾಗಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಅದರ ವಂಶವೇ ಈ ಭೂಮಿಯಿಂದ ಕಣ್ಣರೆಯಾಯಿತು. ಅದೇ ವರ್ಷ ಆಫ್ರಿಕದ ಕವ್ಯ ಫೇಂಡಾಮ್ಯೂಗದ ಕೊನೆಯ ಸಂತತಿಯನ್ನೂ ಕಾಮರೂನ್ ದೇಶದಲ್ಲಿ ಬೇಟಿಗಾರರು ಹೊಡೆದು ಮುಗಿಸಿದರು.

ಆಫ್ರಿಕಾ ವಿಂಡವೆಂದರೆ ಕತ್ತಲು ವಿಂಡ ಎಂತಲೇ ನಾವು ಕರೆಯುತ್ತೇವೆ. ಅಲ್ಲಿನ ಗೊಂಡಾರಣ್ಯಗಳಲ್ಲಿ ನಡೆಯುವ ಕರಾಳ ಕೃತ್ಯಗಳು ಬೆಳಕಿಗೆ ಬರುವುದೇ ಕಮ್ಮಿ. ‘ಮಹಾ ವಾನರ’ ಎಂದು ಕರೆಸಿಕೊಳ್ಳುವ ಗೂರಿಲ್ಲ, ಜಿಂಪಾಂಜಿ, ಬೊನೋಚೊಗಳ ಮೂಲ ವಾಸಸ್ಥಾನ ಅದು. ಅಲ್ಲಿನ ಬಹಳಷ್ಟು ರಾಷ್ಟ್ರಗಳಲ್ಲಿ ದಂಗೆ, ಭಯೋತ್ಪಾತೆ, ಅಂತರ್ಯುದ್ಧ, ಮಿಲಿಟರಿ ಕಾರ್ಯಾಚರಣೆಗಳ ನಡುವೆ ಕಾಡಿನಲ್ಲಿ ವಸ್ಯಜೀವಿಗಳು ಬದುಕುಳಿಯಿವುದೇ ದುಸ್ತರವಾಗಿದೆ. ಗಾಂಭಿರ್ಯಾ, ಬುಕ್ಕಿನಾ ಘಾಸೋ, ಟೊಗೋ ಮತ್ತು ಬೆನಿನ್ ದೇಶಗಳಲ್ಲಿ ಗೂರಿಲ್ಲಾಗಳ ಸಂತತಿ ಪೂರ್ತಿ ಮುಗಿದು ಹೋಗಿದೆ. ‘ಬುಶ್ ಮೀಟ್’ (ಅಂದರೆ ಕಾಡು ಮಾಂಸ) ಹೆಸರಿನಲ್ಲಿ ಪಟ್ಟಣದ ಬೀದಿ ಬದಿಗಳಲ್ಲಿ ಹಾಡುಹಗಲೇ ಗೂರಿಲ್ಲಾ ಮಾಂಸ ಮಾರಾಟವಾಗುತ್ತಿದ್ದವು. ಅವು ಮುಗಿದು ಹೋದುವೆಂದು ಅಲ್ಲಿನ ಯಾರಿಗೂ ಬೇಜಾರಿಲ್ಲವೇನೂ. ಗೂರಿಲ್ಲಾ ಬದಲಿಗೆ ಬೇರೆ ಜೀವಿಗಳ ಬೇಟೆ ನಡೆಯುತ್ತದೆ.

ಈ ಹತ್ಯಾಕ್ರಿಯೋರಿಗೆ ಕಾಡು ಎಂದರೆ ಅಪ್ಪಟ ಕಾಡಿನ ಜೀವಿಗಳೇ ಆಗಬೇಕೆಂದಿಲ್ಲ. ತಲೆಯ ಮೇಲೆ ತೋಟಿ ಧರಿಸಿದಂತೆ ಕಾಣುವ ‘ಹಲ್ಲುಕೆಡ್ ಹಾನ್‌ಬಿಲ್’ ಎಂಬ ವಿಶ್ವಪ್ರಕ್ರಿಯೆ ಅಳಿವನಂಚಿಗೆ ಬಂದಿದೆ. ಸದಾ ಮರಯಲ್ಲಿದ್ದ ಪೂದೆಗಳ ಸಂದುಗಳಲ್ಲಿ ಒಡಾಡುತ್ತ ಹುತ್ತಗಳಲ್ಲಿ ಮೂಗು ಶೂರಿಸಿ ಗೆದ್ದಲು, ಇರುವೆಗಳನ್ನು ಭೇಕ್ಕಿಸುವ ಚಿಪ್ಪುಹಂಡಿ (ಪ್ರಾಂಗೋಲಿನ್)ಗಳ ವಂಶ ಕಣ್ಣರೆಯಾಗುವ ಹಂತಕ್ಕೆ ಬಂದಿದೆ. ಸಮುದ್ರದಾಳದಲ್ಲಿ ಮೆಲ್ಲಿಗೆ ಈಜುತ್ತ ಸಾವಿರಾರು ಕೆಲೊಮೀಟರ್ ಸುತ್ತಾಡಿ ಕೊನೆಗೆ ತಾನು ಹುಟ್ಟಿದ ಸ್ಥಳಕ್ಕೇ ಬಂದು ಸಮುದ್ರ ತೀರದ ಮರಳಿನಲ್ಲಿ ಮೊಟ್ಟೆ ಇಡುವ ಕಡಲಾಮೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅರಣ್ಯ ನಾಶದ ವಿಷಯಕ್ಕೆ ಬಂದಾಗ ‘ಮನುಷ್ಯನೇ ಕಾಗ್ಗಿಷ್ಟು ಆಗಿದ್ದಾನೆ’ ಎಂಬ ಮಾತನ್ನು ನಾವು ಕೇಳುತ್ತೇವೆ. ಕಾಗ್ಗಿಷ್ಟು ಹಬ್ಬಿತೆಂದರೆ ದೊಡ್ಡದು, ಚಿಕ್ಕದು, ಪ್ರಾಣಿ, ಪಕ್ಕಿ, ಸಸ್ಯ, ಶಿಲೀಂದ್ರ ಎಂಬ ಬೇದವಿಲ್ಲದೆ ಎಲ್ಲ ಜೀವಿಗಳೂ ಭಸ್ಯಮಾಗುತ್ತವೆ ತಾನೆ? ಮನುಷ್ಯ ಅದಕ್ಕಿಂತ ಭೀಕರವಾಗಿದ್ದಾನೆ. ಅವನು ಕೆರೆ, ನದಿ, ಸಮುದ್ರದಾಳಕ್ಕೂ ಹೊಕ್ಕು ಎಲ್ಲ ಬಗೆಯ ಜೀವಿಗಳಿಗೆ ಪ್ರಳಯಾಂತರಕನಾಗುತ್ತಿದ್ದಾನೆ. ಕಾಗ್ಗಿಷ್ಟು ಅಲ್ಲೆಲ್ಲ ಹೋಗುವುದಿಲ್ಲವಲ್ಲ.

ಒಂದು ಅಂದಾಜಿನ ಪ್ರಕಾರ, ಕಳೆದ ನೂರು ವರ್ಷಗಳಲ್ಲಿ ಈ ಭೂಮಿಯ ಶೇಕಡಾ 54ರಷ್ಟು ಜೀವಪ್ರಭೇದಗಳು ಮನುಷ್ಯನಿಂದಾಗಿ ನಿನಾರುಮಾಗಿವೆ. ಭೂಮಿಯ 460 ಕೇಳೆಟಿ ವರ್ಷಗಳ ಇತಿಹಾಸದಲ್ಲಿ ಇಷ್ಟ ಚಿಕ್ಕ ಅವಧಿಯಲ್ಲಿ ಇಂಥ ಸಾರ್ವತ್ರಿಕ ಜೀವಪ್ರಳಯ ಹಿಂದೆಂದೂ ಆಗಿರಲಿಲ್ಲ. ಇಂಥ ಕ್ಷೀಪ್ರಕ್ರಾಂತಿ ನಡೆಯಲು ಎರಡು ಮುಖ್ಯ ಕಾರಣಗಳಿವೆ. ಒಂದು, ಮನುಷ್ಯರ ಸಂಖ್ಯೆ ಈ ಒಂದು ಶತಮಾನದಲ್ಲಿ ಅಪಾರವಾಗಿ ಹೆಚ್ಚಾಗಿದೆ. 120 ಕೋಟಿ ಇಂದ್ರ ಜನಸಂಖ್ಯೆ, 300 ಕೋಟಿ, 600 ಕೋಟಿ ದಾಟಿ ಈಗ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

720 ಕೋಟಿಗಳಪ್ಪಾಗಿದೆ. ಎಲ್ಲ ಭೂಖಿಂಡಗಳಲ್ಲಿ, ಪಾತಾಳದಿಂದ ಆಕಾಶದವರೆಗೂ ಅವನ ಹಾವಳಿ ಜೋರಾಗಿದೆ. ಎರಡನೇ ಕಾರಣ ಏನೆಂದರೆ, ವಿಜ್ಞಾನ- ತಂತ್ರಜ್ಞಾನದ ಅಗಾಧ ಪ್ರಗತಿಯಿಂದಾಗಿ ನಿಸರ್ಗವನ್ನು ದೋಚುವ ಅವನ ಸಾಮರ್ಥ್ಯ ಹಿಂದಂದಿಗಿಂತ ನೂರು ಪಟ್ಟು, ಸಾವಿರ ಪಟ್ಟು ಹೆಚ್ಚಾಗಿದೆ. ಆತ ವೇಗವಾಗಿ ಜೆಲಿಸುತ್ತಾನೆ, ಕತ್ತಲಲ್ಲಿ ಸುತ್ತುತ್ತಾನೆ, ಆಳಕ್ಕೂ ಮೇಲಕ್ಕೂ ಹೋಗುತ್ತಾನೆ. ದೂರದಲ್ಲಿರುವುದನ್ನೂ ಕ್ರಾಂತಿಕ್ರಾಂತಿ ಹೊಡೆದು ಕೆಡವುತ್ತಾನೆ. ನೇರವಾಗಿ ಗುಂಡಿಟ್ಟು, ಡೈನಮ್ಯೂಟ್ ಸಿಡಿಸಿಯೋ, ಬಲ್ಲಿ ಬೀಸಿಯೋ ಕೊಲ್ಲುತ್ತಾನೆ. ಪರೋಕ್ಷವಾಗಿ ಅರಣ್ಯನಾಶ, ಗಣೀಗಾರಿಕೆ, ಕೃಷಿವಿಸ್ತರಣೆ, ಜಲಮಾಲೀನ್ಯ, ನೆಲಮಾಲೀನ್ಯದಂಥ ಕೃತ್ಯಗಳಿಂದಾಗಿ ಮುಗ್ಧ ಜೀವಿಗಳ ಮಾರಣಹೋಮಕ್ಕೆ ಕಾರಣನಾಗುತ್ತಾನೆ. ಕೆಲವಟ್ಟು ಜೀವಿಗಳನ್ನು ಗೊತ್ತಿದ್ದ್ವಿ ಇದ್ದೂ ಕೊಲ್ಲುತ್ತಾನೆ; ಇನ್ನು ಬಹಳಷ್ಟುನ್ನು ಗೊತ್ತಿಲ್ಲದೇ ಕೊಲ್ಲುತ್ತಾನೆ.

ಗೊತ್ತಿಲ್ಲದವರಿಗೆ ತಿಳಿಸಿ ಹೇಳಬೇಕಾದ ಮಹತ್ವದ ಕೆಲಸವನ್ನು ನಾವೆಲ್ಲ ಕೇಗೊಳ್ಳಬೇಕೆಂದು ವಿಶ್ವಸಂಸ್ಥೆ ಈ ವರ್ಷ ನಾಗರಿಕಲೋಕಕ್ಕೆ ಕರೆ ನೀಡಿದೆ. ಫೇರಂಡಾವ್ಯಾಗದ ಕೋಡುಗಳಲ್ಲಿ ಅಥವಾ ಮುಲಿಯ ಉಗುರುಗಳಲ್ಲಿ, ಅಥವಾ ಆಮೆಯ ಜನನೇಂದ್ರಿಯದಲ್ಲಿ ಅದೆಂಥದೂ ವಿಶಿಷ್ಟ ಜೀವಧೀಯ ಗುಣಪ್ರಾಯ ಅಥವಾ ಮಾಂತ್ರಿಕ ಶಕ್ತಿಯೋ ಇದೆಯೆಂಬ ತಪ್ಪುಕಲ್ಪನೆ ಅನೇಕ ಜನರಲ್ಲಿದೆ. ನಮ್ಮ ಕೂದಲಿನಲ್ಲಿ ಅಥವಾ ಉಗುರಿನಲ್ಲಿ ಇರುವ ಕರಣೋನಿನ್ನು ಎಂಬ ನಿಗುಣ ದ್ರವ್ಯವೇ ಅವುಗಳಲ್ಲಿ ಇವೆ, ವಿಶೇಷ ಏನೂ ಇಲ್ಲ ಎಂಬ ವೃಜಾನ್ವಿಕ ತಿಳುವಳಿಕೆಯನ್ನು ಜನರಲ್ಲಿ ಬಿಂಬಿಸಬೇಕಾಗಿದೆ. ಎರಡನೆಯದಾಗಿ, ಈ ಎಲ್ಲ ಜೀವಜಂತುಗಳೂ ಬದುಕಿದ್ದರೇನೇ ನಾವೆಲ್ಲ ಬದುಕಿ ಉಳಿಯಲು ಸಾಧ್ಯ ಎಂಬುದನ್ನು ಸಾರಿ ಹೇಳಬೇಕಾಗಿದೆ. ಅದಕ್ಕಿಂತ ಮುಖ್ಯವಾಗಿ, ಆ ಎಲ್ಲ ಜೀವಿಗಳಿಗೂ ಈ ಪ್ರಪಂಚದಲ್ಲಿ ಬದುಕುವ ಹಕ್ಕು ಇದೆ, ಅವುಗಳನ್ನು ಜೀವಂತ ನೋಡುವ ಹಕ್ಕು ನಮ್ಮ ಮುಂದಿನ ಹೀಳಿಗೆಗೂ ಇದೆ -ಅದನ್ನು ನಾವು ಕಸಿದುಕೊಳ್ಳಬಾರದು ಎಂಬ ನೀತಿಪಾಠವನ್ನು ಹೇಳಬೇಕಾಗಿದೆ. ಅದಕ್ಕೇ 2016ನೇ ಇಸವಿಯ 'ವಿಶ್ವ ಪರಿಸರ ದಿನ'ದ ಸಂದರ್ಭದಲ್ಲಿ 'ವನ್ನಜೀವಿಗಳ ರಕ್ಷಣೆಗೆ ಜೀವನೋತ್ಸಾಹ' ಎಂಬ ಘೋಷವಾಕ್ಯವನ್ನು ನೀಡಲಾಗಿದೆ. ನೀವು ಯಾರೇ ಆಗಿರಿ, ಎಲ್ಲೇ ವಾಸಿಸುತ್ತಿರಿ ನಿಮ್ಮ ಆಸುಪಾಸಿನಲ್ಲಿ ನಡೆಯುವ ವನ್ನಜೀವಿಗಳ ಬೇಟೆ ಮತ್ತು ಕಳ್ಳಸಾಗಣೆಯ ವಿರುದ್ಧ ಸೋಲೀತಿ, ಶಾಸ್ವತ ಸೈರಣೆ ತೋರಿಸಿ ಎಂದು ವಿಶ್ವ ಸಂಸ್ಥೆ ಕೋರಿದೆ.

ನಾವು ಸೊಲ್ಲಿತ್ತಬೇಕಾಗಿದೆ. ಬೇಟೆಗಾರರ ವಿರುದ್ಧ ಹಾಗೂ ಅವರು ಬೇಟೆಯಾಡಿ ತಂದಿದ್ದನ್ನು ವಿರೀದಿ ಮಾಡುವವರ ವಿರುದ್ಧ, ಅದಕ್ಕಿಂದು ನಾವು ಅರಣ್ಯದೊಳಕ್ಕೆ ನುಗ್ಗಿ ಧ್ವನಿಯ ಸಾಹಸವನ್ನು ಪ್ರದರ್ಶಿಸಬೇಕಾಗಿಲ್ಲ. ನಮ್ಮ ನಮ್ಮ ಉರುಗಳಲ್ಲೇ ಮುಗುಮಾಗಿ, ಅಥವಾ ಅದೆಷ್ಟೂ ಬಾರಿ ನಮ್ಮ ಕಣ್ಣಿಗೆ ರಾಜುವಂತೆ ಕಳ್ಳಬೇಟೆಯ ವ್ಯವಹಾರ ನಡೆದಿರುತ್ತದೆ. ಹಕ್ಕಿಪಕ್ಷಿ, ಉಡ, ಹಾವಿನ ಚರ್ಮವನ್ನೊಂದು ನವಿಲಿನ ವಣ್ಣಿಯನ್ನೊಂದು ಮಾರುವವರು; ಜೀವಂತ ಗಳಿಗಳನ್ನೊಂದು ಕಲ್ಲಾಮೆಯನ್ನೊಂದು, ನವಿಲಿನ ಮರಿಯನ್ನೊಂದು,

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಎರಡು ತಲೆಯ ಹಾವನ್ನೂ ಖರೀದಿ ಮಾಡಿರೆಂದು ನಮ್ಮನ್ನು ಪುಸ್ತಳಾಯಿಸುವವರು ಅಥವಾ ತರಿಸಿಕೊಡಿರೆಂದು ದನಿ ತಗ್ಗಿಸಿ ಕೇಳುವವರು ಎಲ್ಲ ಶಾರುಗಳಲ್ಲಿ ಅಲ್ಲೆಂಬ್ಬಿನ ಇಲ್ಲೆಂಬ್ಬಿನ ಸಿಕ್ಕೇ ಸಿಗಬಹುದು. ಎಲ್ಲೋ ಯಾರೋ ಕಾಡೆಮೈಯ ಅಥವಾ ಜಂಕೆಯ ಮಾಂಸವನ್ನು ಗುಪ್ತವಾಗಿ ಹಂಚುತ್ತಿದ್ದಾರೆ ಎಂಬ ಸುಳಿವು ಸಿಗಬಹುದು. ಅಂಥ ಮಾಹಿತಿ ಬಂದಾಗ ಯಾವ ಮುಲಾಚಿಲ್ಲದೆ (ಶೂನ್ಯ ಸೈರಣೆ) ಅರಣ್ಯ ಇಲಾಖೆಗೆ ಅಥವಾ ಪೋಲೀಸರಿಗೆ ದೂರು ಕೊಡಬಹುದು. ನಿವಂಂತವಾಗಬಹುದಾದ ಒಂದು ಜೀವಪ್ರಭೇದ ನಿಮ್ಮ ಒಂದು ದೂರು, ಒಂದು ಪೂರ್ವೋ ಕರೆಯಿಂದಾಗಿ ಬದುಕುಳಿಯಬಹುದು.

* * *

ಲೇಖಕರ ಪರಿಚಯ:

ನಾಗೇಶ ಹೆಗಡೆ: ನಾಗೇಶ ಹೆಗಡೆ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. ಶ್ರೀಕೆ. ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದವರು. ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಗ್ಗೆ ಮನೆ ಎಂಬ ಜಿಕ್ಕೆ ಹಳ್ಳಿಯಲ್ಲಿ ಜನಿಸಿದರು. ಇವರು ದಿನಾಂಕ 14 ಫೆಬ್ರುವರಿ 1948ರಲ್ಲಿ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಯಡಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರ್ಣಿಸಿದರು. ಶಿರಸಿಯ ಮೋಟಿನ ಸರ ಸ್ಕೂಲ್ ಕಲಾ ಮತ್ತು ವಿಜಾಪುನ ಕಾಲೇಜಿನಲ್ಲಿ ಭೂವಿಜಾಪುನದಲ್ಲಿ ಬಿಎಸ್‌ಎ ಮುಗಿಸಿದರು. ವಿರಗಪುರ ಐಟಿಯಲ್ಲಿ ಅನ್ವಯಿಕ ಭೂ ವಿಜಾಪುನದಲ್ಲಿ ಎಂಎಸ್‌(ಟೆಕ್) ಮಾಡಿದರು. ದೇಹಲಿಯ ಜವಾಹರಲಾಲ ನೇಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜಾಪುನದಲ್ಲಿ ಎಂ.ಫಿಲ್ ಪದವಿಯನ್ನು ಪಡೆದಿರುತ್ತಾರೆ.

ಇವರ ಇರುವುದೊಂದೇ ಭೂಮಿ ಪುಸ್ತಕ ಕನ್ನಡದಲ್ಲಿ ಪರಿಸರ, ವಿಜಾಪುನದ ಬಗ್ಗೆ ಮೂಡಿ ಬಂದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ. ಇವರು ಅಮೇರಿಕದ ಲೈಬ್ರರಿ ಆಫ್ ಕಾಂಗ್ರೆಸ್‌ನ ದಿಲ್ಲಿಯ ಶಾಖೆಯಲ್ಲಿ ಕನ್ನಡ ಪುಸ್ತಕಗಳ ಆಯ್ದು ಮಾಡುವ ಅರೆಕಾಲಿಕ ಉದ್ಯೋಗಿಯಾಗಿ, ಸ್ನೇನಿತಾಲ್‌ನಲ್ಲಿರುವ ಕುಮಾಂಪೋ ವಿಶ್ವವಿದ್ಯಾಲಯದಲ್ಲಿ ಪರಿಸರ ಭೂವಿಜಾಪುನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಸುಮಾರು 26 ವರ್ಷ 'ಪ್ರಜಾವಾಣ' ಮತ್ತು 'ಸುಧಾ' ಪತ್ರಿಕೆಗಳಲ್ಲಿ ವಿವಿಧ ಮಧ್ಯಗಳಲ್ಲಿ ಕಾರ್ಯ ನಿರ್ವಹಿಸಿ 2006ರಲ್ಲಿ ನಿರ್ವತ್ತರಾದರು. 2001ರಿಂದ ಬೆಂಗಳೂರಿನ ಇಂಡಿಯನ್ ಇನ್‌ನ್ರೋಟಿಟ್‌ಲ್ಸ್ ಆಫ್ ಜನರಲಿಸಂ ಆಂಡ್ ನ್ಯೂ ಮೀಡಿಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ನಿರ್ವಹಿಸಿ 2017ರಲ್ಲಿ ನಿರ್ವತ್ತರಾದರು.

ಇವರು ಸಾಹಿತ್ಯ ಕೃಷಿ ಅಪಾರವಾದುದು. 'ಇರುವುದೊಂದೇ ಭೂಮಿ'(ಸಾಹಿತ್ಯ ಅಕಾಡೆಮಿ ವಿಜಾಪುನ ಸಾಹಿತ್ಯ ಬಹುಮಾನ), 'ಗಗನ ಸವಿಯರ ಸೆರಗ ಹಿಡಿದು' (ವಿಶ್ವಶಾರಯ್ಯ ಪ್ರಶಸ್ತಿ), 'ನಮ್ಮೊಳಗಿನ ಬ್ರಹ್ಮಾಂಡ' (ಶಿವರಾಮ ಕಾರಂತ ಪ್ರಶಸ್ತಿ).

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರೀ, ಗಣಕ ಸಂಪದ - 1

'ಕೆರೆಯಲಿ ಚಿನ್ನ ಕೆರೆಯೇ ಚಿನ್ನ' (ಸಾಹಿತ್ಯ ಅಕಾಡೆಮಿ ಮಕ್ಕಳ ಸಾಹಿತ್ಯ ಬಹುಮಾನ),
'ಶತ್ರುವಿಲ್ಲದ ಸಮರ' (ಸಾಹಿತ್ಯ ಅಕಾಡೆಮಿ ವಿಜಾನ ಸಾಹಿತ್ಯ ಬಹುಮಾನ),
'ನರಮಂಡಲ ಬ್ರಹ್ಮಾಂಡ' (ವಿಜಾನ-ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ) ಇನ್ನಿತರ
ಕೃತಿಗಳನ್ನು ರಚಿಸಿದ್ದಾರೆ,

ಇವರ ಸಾಹಿತ್ಯ ಕೃಷಿಗೆ “ರಾಜೋಽತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,
ವಿಜಾನ ಅಕಾಡೆಮಿ ಪ್ರಶಸ್ತಿ, ವಿಶೇಷರಂತ್ರ ಪ್ರಶಸ್ತಿ ಮತ್ತು ಶಿವರಾಮ ಕಾರಂತ ಪ್ರಶಸ್ತಿ
2016ನೇ ಸಾಲಿನ ಕನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ”ಗಳನ್ನು
ಪಡೆದಿರುತ್ತಾರೆ.

ಪ್ರಶ್ನೆಪತ್ರಿಕೆಯ ಸ್ವರೂಪ:

1. ಎರಡು ಅಂಕಗಳ ಎಂಟು ಪ್ರಶ್ನೆಗಳನ್ನು ಕೊಟ್ಟಿ 5 ಪ್ರಶ್ನೆಗಳಿಗೆ ಉತ್ತರಿಸಬೇಕು;

$$5 \times 2 = 10$$

ಕವಿತೆಗಳಿಂದ 4 ಪ್ರಶ್ನೆಗಳು, ಕಥೆಗಳಿಂದ 2 ಪ್ರಶ್ನೆಗಳು, ಲೇಖನಗಳಿಂದ 2 ಪ್ರಶ್ನೆಗಳು)
ಇವು ಹಿಂದು ಅಂಕಗಳ ಎಂಟು ಪ್ರಶ್ನೆಗಳನ್ನು ಕೊಟ್ಟಿ 6 ಪ್ರಶ್ನೆಗಳಿಗೆ ಉತ್ತರಿಸಬೇಕು.

$$6 \times 5 = 30$$

ಕವಿತೆಗಳಿಂದ 4 ಪ್ರಶ್ನೆಗಳು, ಕಥೆಗಳಿಂದ 2 ಪ್ರಶ್ನೆಗಳು, ಲೇಖನಗಳಿಂದ 2 ಪ್ರಶ್ನೆಗಳು)

2. ಹತ್ತು ಅಂಕಗಳ 6 ಪ್ರಶ್ನೆಗಳನ್ನು ಕೊಟ್ಟಿ 4 ಪ್ರಶ್ನೆಗಳಿಗೆ ಉತ್ತರಿಸಬೇಕು.

$$4 \times 10 = 40$$

ಕವಿತೆಗಳಿಂದ 3 ಪ್ರಶ್ನೆಗಳು, ಕಥೆಗಳಿಂದ 2 ಪ್ರಶ್ನೆಗಳು, ಲೇಖನದಿಂದ 1 ಪ್ರಶ್ನೆ
ಕೊಡುವಬೇಕು.)

* * * * *

ಬಿ. ಸಿ.ಎ. ಎರಡನೇ ಸಮಿಸ್ಟರ್, ಕನ್ನಡ ಭಾಷಾ ಪಠ್ಯ ಪ್ರಸ್ತಕ ಗಣಕ ಸಂಪದ - 2

ವಿದ್ಯಾರ್ಥಿಗಳು ಗಿರಿಶ್ ಕಾನಾಕಡರ ಯರ್ಯಾತಿ ನಾಟಕ ಮತ್ತು
ಯು.ಆರ್. ಅನಂತಮೂರ್ತಿಯವರ ಭಾರತೀಪುರ ಕಾದಂಬರಿಗಳನ್ನು
ಕೊಂಡು ಓದತಕ್ಕಢ್ಯ.

ಯರ್ಯಾತಿ

ಯರ್ಯಾತಿ ನಾಟಕವು ಗಿರಿಶ್ ಕಾನಾಕಡರ 1960ರಲ್ಲಿ ರಚಿಸಿದ ಮೊದಲ ನಾಟಕವಾಗಿದೆ. ಈ ನಾಟಕವು 1962ರಲ್ಲಿ ಮೈಸೂರು ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. ಯರ್ಯಾತಿ ಚಂದ್ರವಂಶದ ನಮುಷರಾಜ ಮತ್ತು ವಿರಚಿಯ ಪ್ರತ್ಯ ಈತನು ಶುಕ್ರಾಚಾರ್ಯರ ಪೃಥಿಯಾದ ದೇವಯಾನಿಯನ್ನು ವರಿಸಿದ್ದನು. ದೇವಯಾನಿಯ ತನ್ನ ದಾಸಿಯಾಗಿದ್ದ ವೃಷಪವ ರಾಜನ ಮಗಳಾದ ಶಮಿಷ್ಯೇಯನ್ನು ತನ್ನ ಗಂಡನ ಮನೆಗ ಕರೆದೊಯ್ದಿದ್ದಳು. ದೇವಯಾನಿಗೆ ರಾಜನ ಮಗಳು ದಾಸಿಯಾಗುವ ಹಿನ್ನಲೆ ಏನೆಂದರೆ; ದೇವಯಾನಿ ಹಾಗೂ ಶಮಿಷ್ಯೇಯು ಒಮ್ಮೆ ಸ್ವಾನವನ್ನು ಮಾಡುತ್ತಿರುವ ಸಂದರ್ಭದಲ್ಲಿ, ಇಂದ್ರನು ಗಾಳಿಯ ರೂಪದಲ್ಲಿ ಬಣದು ಇಬ್ಬರ ವಸ್ತುಗಳನ್ನು ಮಿಶ್ರಗೊಳಿಸಿದ ಕಾರಣ, ಶಮಿಷ್ಯೇಯ ದೇವಯಾನಿಯ ವಸ್ತುವನ್ನು ಧರಿಸಿ ಅವಳನ್ನು ಹೊಳಿದಲ್ಲಿಯೇ ಬಿಟ್ಟುಹೋಡ ನಂತರ ಅವರಿಭೂರ ನಡುವೆ ತಮ್ಮಿಬ್ಬರ ತಂದೆಯರು ಗೌರವ ಅಂತಸ್ತುಗಳ ಬಗೆಗ ವಾದ ವಿವಾದಗಳು ಜರುಗಿತು. ದೇವಯಾನಿಯ ತಂದೆಯಾದ ಶುಕ್ರಾಚಾರ್ಯರಿಗೆ ಕೈಗೊಳಿಸಿದ ಗೆತಿಯೇನೆಂದು ಯೋಚಿಸಿದ ರಾಜ ವೃಷ ಪರವನು ದೇವಯಾನಿಗೆ ತನ್ನ ಇಚ್ಛೆ ಏನಾದರೂ ತಾನು ನೇರವೇರಿಸುವುದಾಕ್ಷಾಗಿ ಹೇಳಿದಾಕ್ಷಾಗಿ ದೇವಯಾನಿಯೂ ಶುಕ್ರಾಚಾರ್ಯರೂ ತನ್ನ ಸಾವಿರ ದಾಸಿಯರೊಂದಿಗೆ ತನ್ನ ದಾಸಿಯಾಗಿ ಬಾಳಲಿ ಎಂದು ಬಯಸಿದಳು.

ಯರ್ಯಾತಿಯೂ ದೇವಯಾನಿಯನ್ನು ವರಿಸಿದ ನಂತರ ಅವಳೊಡನೆ ಯಾದು ಮತ್ತು ತುರವನು ಎಂಬ ಪ್ರತ್ಯರನ್ನು ಪಡೆದನು. ಆದರೆ ದಾಸಿಯಾಗಿದ್ದ ಶುಕ್ರಾಚಾರ್ಯರೂ ತನ್ನ ಒಡಲಲ್ಲಿ ಮಗುವೋಂದನ್ನು ಆಡಿಸುವ ಆಪೇಕ್ಷೆಯಿಂದ ಯರ್ಯಾತಿಯನ್ನು ಬೇಡಿ ಅನು, ದ್ರುಹ್ಯ ಮತ್ತು ಪುರು ಎಂಬ ಮೂವರು ಪ್ರತ್ಯರನ್ನು ಪಡೆದಳು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಯಂತ್ರಾತಿಯೂ ಈ ರೀತಿಯಾಗಿ ಶ್ರಮಿಸ್ತೇಯೊಂದಿಗೆ ಮಕ್ಕಳನ್ನು ಪಡೆದ್ದನ್ನು ತಿಳಿದ ಶುಕ್ರಾಚಾರ್ಯರು ಅವನಿಗೆ ತನ್ನ ಯಶೋವನವು ನೆಸಿಸಿ ಮುಷ್ಟಿ ಕಾಡಲಿ ಎಂದು ಶಾಪವನ್ನು ಇತ್ತರು. ಈ ಹಿನ್ನೆಲೆಯಲ್ಲಿ ನಾಟಕವು ಆರಂಭಗೊಂಡು ಇನ್ನೂ ಅನೇಕ ಪಾತ್ರಗಳನ್ನು ಒಳಗೊಂಡಂತೆ ಇಂದಿನ ಕಾಲದ ಮನುಷ್ಯನಲ್ಲಿ ಇರುವ ಬಯಕೆಗಳು ಹಾಗೂ ಅವುಗಳ ಹಂಬಲದಿಂದ ಆತನು ಯಾವ ಹಂತವನ್ನು ತಲುಪುವನು ಮತ್ತು ಅದರ ಅರಿವಿಲ್ಲದೆ ಅಜ್ಞಾನಿಯಾದ ಮನುಷ್ಯನು ಮುಂದೆ ಯಾವ ಗತಿಯನ್ನು ಪಡೆಯುವು ಎಂದು ಬಹಳ ಸುಂದರವಾಗಿ ವಿಶೇಷಿಸಿದ್ದಾರೆ.

ಗಿರೀಶ್ ಕಾನಾಡರು, 19ನೇ ಮೇ 1938ರಲ್ಲಿ ಜನಿಸಿದರು. ಇವರು ನವ್ಯ ಸಾಹಿತ್ಯದ ಬಹು ಮುಖ್ಯ ಲೇಖಕರಲ್ಲಿ ಮೊದಲಿಗರು. ಕಾನಾಡರು ಹೆಚ್ಚಾಗಿ ನಮ್ಮ ಸಮಾಜವನ್ನು ಕಾಡುತ್ತಿರುವ ಸಮಾಳೀನ ಸಮಸ್ಯೆಗಳ ಕುರಿತು ಹಲವಾರು ನಾಟಕಗಳನ್ನು ರಚಿಸಿದ್ದಾರೆ. ಅವರ ಹಲವು ನಾಟಕಗಳು ಆಂಗ್ಲ ಭಾಷೆ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡು ಹೆಸರುವಾಸಿಯಾಗಿವೆ. ತುಫಲಕ್, ಯರ್ಯಾತಿ, ಹಯವದನ, ಅಂಜಮಲ್ಲಿಗೆ, ನಾಗಮಂಡಲ, ತಲೆದಂಡ ಇವರ ಕೆಲವು ಜನಪ್ರಿಯ ನಾಟಕಗಳಾಗಿವೆ. ಅವರು ಲೇಖಕ ವೃತ್ತಿಯನ್ನಲ್ಲದೆ, ಸಿನಿಮಾ ಕ್ಷೇತ್ರದಲ್ಲಿ ನಟರಾಗಿಯೂ, ನಿದೇಶಕರಾಗಿಯೂ ಹಾಗೂ ಸಂಭಾಷಣಾಕಾರರಾಗಿಯೂ ಜನಪ್ರಿಯರಾಗಿದ್ದಾರೆ.

ಇವರ ಅನ್ನೆ ಸೇವೆಗಾಗಿ 1992ರಲ್ಲಿ ಭಾರತ ಸರ್ಕಾರವು "ಪದ್ಮ ವಿಭೂತಣ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 1998ರಲ್ಲಿ ಸಾಹಿತ್ಯ ಕ್ಷೇತ್ರದಲ್ಲೇ ಅತ್ಯನ್ತ ಜ್ಞಾನಪೀಠ ಪ್ರಶಸ್ತಿಯ ಸಂದಿದ್ದು, ಇದು ಕನ್ನಡಕ್ಕೆ ಸಂದಿದ್ದ 7ನೇ ಜ್ಞಾನಪೀಠ ಪ್ರಶಸ್ತಿಯೆಂಬ ಹೆಗ್ಲಿಕೆಗೆ ಪಾತ್ರವಾಗಿದೆ. ಇವರು ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 10 ಜೂನ್ 2019ರಲ್ಲಿ ಇವರು ವಿಧಿವಶರಾದರು.

* * *

ಭಾರತೀಪುರ

“ಭಾರತೀಪುರ” ಕಾದಂಬರಿಯೂ ಸೃಷ್ಟಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ವಿರಸದ ಸಮಗ್ರ ಪರಿಚಯದ ಅಸಲುಜಿತ್, ಮೌಲ್ಯಗಳ, ಕಟ್ಟಡಗಳ, ವೃತ್ತಿಗಳ ನಡುವೊ ಈ ವಿರಸಕ್ಕೆ ಸಾಹಿತ್ಯಕವಾದದ್ದೇ ಅಲ್ಲದೆ, ಬಹುಭಾರಿ ಸಮಾಜಶಾಸ್ತ್ರದ್ದು ಹಾಗೂ ಒಮ್ಮೊಮ್ಮೆ ದಾರ್ಶನಿಕವಾದದ್ದು ಆದ ಆಯಾಮವೂ ಉಂಟು. ವಸ್ತುಸ್ಥಿತಿಯ ಮಟ್ಟದಲ್ಲಿ, ಕಾದಂಬರಿಯ ಮುಖ್ಯಗೊಡವೆ. ಸಂಪ್ರದಾಯಬದ್ಧ ಸಮಾಜದ ಆಧುನಿಕರಣ; ಆ ಸಮಾಜದ ಮೂರ್ತ - ಅಮೂರ್ತ ಸಂಕೇತಗಳನ್ನು ತೊಡೆದುಹಾಕುವುದು; ಕನಿಷ್ಠ ಅವುಗಳನ್ನು ಅಪವೌಲ್ಯಗೊಳಿಸುವುದು, ಹೊಸ ವಸ್ತುಸ್ಥಿತಿಯನ್ನು, ಮೌಲ್ಯಗಳನ್ನು ನಿರ್ಮಿಸುವುದು ವೃತ್ತಿಯ ಮಟ್ಟದಲ್ಲಿ ಅದರ ಮುಖ್ಯಗೊಡವೆ ಬ್ರಾಹ್ಮಣ ಜಮಿನ್ನಾರನ

ಬೆಂಗಳೂರು ನಗರ ವಿಶ್ವವಿದ್ಯಾಲಯ, ಕನ್ನಡ ಪತ್ರ, ಗಣಕ ಸಂಪದ - 1

ಕುಟುಂಬದಲ್ಲಿ ಹುಟ್ಟಿದ ಧೀಮಂತನೊಬ್ಬ ತನ್ನ ಜಾತಿ ಮತ್ತು ವರ್ಗಗಳಿಂದ ಮುಕ್ತನಾಗಿ ತನ್ನ ವರ್ಗ-ಜಾತಿಯ ಶೋಷಣೆಗೆ ಗುರುಯಾಗಿದ್ದ ದಲಿತರ ಜೊತೆಗೆ ಏಕೇಭಾವ ಸಾಧಿಸುವುದು ಸಂಕಟ. ಈ ಎರಡೂ ಗೊಡವೆಗಳನ್ನು ಹಾಸುಹೊಕ್ಕಾಗಿ ಮೈಯಂಬಿಸಿಕೊಂಡ ಈ ಕಾದಂಬರಿ ಅತ್ಯಂತ ಅರ್ಥವಾತ್ತಾದ ವಿವರಪೂರ್ಣವಾದ ಕಥೆಯನ್ನು ನೇಯುತ್ತದೆ. ಕಾದಂಬರಿಯಲ್ಲಿ ಒಂದು ಮೋಹಕವಾದ ದಾರ್ಶನಿಕ ಅರಾಜಕತೆಯಿದೆ. ಅದರಲ್ಲಿ ಮಾರ್ಕ್, ಸಾತ್ರ್, ಲೋಹಿಯಾ ಒಬ್ಬೊಬ್ಬರನ್ನೂ ತಳ್ಳಾಡುತ್ತಾರೆ. ಅನಂತಮೂರ್ತಿಯವರು ಈ ಮೂವರು ದಾರ್ಶನಿಕರು ನೀಡುವ ಬೆಳಕಿನಲ್ಲಿ ಮಾನವನ ಪಾಡನ್ನು ಶೋಧಿಸಬಲ್ಲ ಸಮರ್ಥ ಉಳ್ಳವರು.

ಯು.ಆರ್. ಅನಂತಮೂರ್ತಿ (ಉಡುಪಿ ರಾಜಗೋಪಾಲಚಾರ್ಯ-ಅನಂತಮೂರ್ತಿ) ಯವರು 21ನೇ ಡಿಸೆಂಬರ್ 1932ರಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದರು. ಇವರು ತಮ್ಮ ಲೇಖನಗಳಲ್ಲಿ ಸಮಾಜಿಕ ಸಮಸ್ಯೆಗಳ ಬಗೆಗೆ ವಿಶ್ಲೇಷಿಸುತ್ತಾರೆ. 1994ರಲ್ಲಿ “ಜಾಳನಪೀಠ” ಪ್ರಶಸ್ತಿಯನ್ನು, 1998ರಲ್ಲಿ ಇವರ ಸಾಧನೆಯನ್ನು ಮೆಚ್ಚಿದ ಭಾರತ ಸರ್ಕಾರವು “ಪದ್ಮ ಭೂಷಣ” ಪ್ರಶಸ್ತಿಯನ್ನು ನೀಡಿದೆ. ಹೀಗೆ ಇನ್ನೂ ಅನೇಕ ಪ್ರಶಸ್ತಿಗಳಿಗೆ ಇವರು ಪಾತ್ರರಾಗಿದ್ದಾರೆ. ಸಂಸ್ಕಾರ, ಪ್ರತಿಶ್ರುತಿ, ಅವಸ್ಥೆ, ಮೌನಿ, ಭಾರತೀಪುರ ಹೀಗೆ ಮುಂತಾದ ಅನೇಕ ಕೃತಿಗಳು ಜನಮಾನಸದಲ್ಲಿ ಜನಪ್ರಿಯವಾಗಿದೆ. ಇವರ ಕಾದಂಬರಿಗಳು ಚಲನಚಿತ್ರಗಳಾಗಿಯೂ ಜನಪ್ರಿಯವಾಗಿವೆ. ಇವರು 22ನೇ ಆಗಸ್ಟ್ 2014ರಲ್ಲಿ ವಿಧಿವಶರಾದರು.

* * *

ಬಿ. ಸಿ.ಎ. ಎರಡನೇ ಸೆಮಿಸ್ಟರ್, ಕನ್ನಡ ಭಾಷಾ ಪಠ್ಯ ಪುಸ್ತಕ

ಗಣಕ ವಿಶ್ಲೇಷಣಾ ಸಂಪದ - 2

ಪ್ರಶ್ನೆಪತ್ರಿಕೆಯ ಸ್ವರೂಪ:

1. ಎರಡು ಅಂಕಗಳ ಎಂಟು ಪ್ರಶ್ನೆಗಳನ್ನು ಕೊಟ್ಟಿ 5 ಪ್ರಶ್ನೆಗಳಿಗೆ ಉತ್ತರಿಸಬೇಕು.

$$5 \times 2 = 10$$

ನಾಟಕದಿಂದ 4 ಪ್ರಶ್ನೆಗಳು, ಕಾದಂಬರಿಯಿಂದ 4 ಪ್ರಶ್ನೆಗಳು

2. ಐದು ಅಂಕಗಳ ಎಂಟು ಪ್ರಶ್ನೆಗಳನ್ನು ಕೊಟ್ಟಿ 6 ಪ್ರಶ್ನೆಗಳಿಗೆ ಉತ್ತರಿಸಬೇಕು.

$$6 \times 5 = 30$$

ನಾಟಕದಿಂದ 4 ಪ್ರಶ್ನೆಗಳನ್ನು, ಕಾದಂಬರಿಯಿಂದ 4 ಪ್ರಶ್ನೆಗಳನ್ನು ಕೊಡಬೇಕು

ಎಂಬೀನ್. ಹತ್ತು ಅಂಕಗಳ 6 ಪ್ರಶ್ನೆಗಳನ್ನು ಕೊಟ್ಟಿ 4 ಪ್ರಶ್ನೆಗಳಿಗೆ ಉತ್ತರಿಸಬೇಕು.

$$4 \times 10 = 40$$

ನಾಟಕದಿಂದ 3 ಪ್ರಶ್ನೆಗಳನ್ನು, ಕಾದಂಬರಿಯಿಂದ 3 ಪ್ರಶ್ನೆಗಳನ್ನು ಕೊಡಬೇಕು.

* * * * *

ಸಂಪಾದಕ ಮಂಡಳಿ

ಪ್ರಥಾನ ಸಂಪಾದಕರು

ಡಾ. ಎಂ.ಜಿ. ಮಂಜುನಾಥ್

ಕನ್ನಡ ಪ್ರಾಧ್ಯಾಪಕರು & ಡೀನ್, ಕಲಾನಿಕಾಯ
ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಸಂಪಾದಕರು:

ಸಂಪಾದಕರು

ಡಾ. ಬಿ. ಎನ್. ಪೂರ್ಣಮು

ಸಹಪ್ರಾಧ್ಯಾಪಕರು, ಸಂತ ಜೋಸೇಫರ ಕಾಲೇಜು, ಶಾಂತಿನಗರ
ಬೆಂಗಳೂರು-560027

ಡಾ. ಪೂರ್ಣಮು ಎಸ್.

ಮುಖ್ಯಸ್ಥರು, ಕನ್ನಡ ವಿಭಾಗ, ಶೈಕ್ಷಾದ್ವಿಪುರಂ ಇನ್ಸಿಟ್ಯೂಟ್ ಆಫ್ ಕಾರ್ಮಿಕ್ ಅಂಡ್
ಮ್ಯಾನೇಜ್ಮೆಂಟ್, ಶೈಕ್ಷಾದ್ವಿಪುರಂ, ಬೆಂಗಳೂರು.

ಡಾ. ಪೆಂಕಟೇಶಯ್ಯ ಕೆ.ಎಂ.

ಮುಖ್ಯಸ್ಥರು, ಕನ್ನಡ ವಿಭಾಗ, ಎಪಿಎಸ್ ವಾರ್ಲೆಜ್ ಕಾಲೇಜು, ಎನ್.ಆರ್. ಕಾಲೋನಿ
ಬಸವನಗುಡಿ, ಬೆಂಗಳೂರು. 560019.

ಡಾ. ಸಂತೋಷ ಕುಮಾರ್ ಆರ್.ಎಂ.

ಮುಖ್ಯಸ್ಥರು, ಕನ್ನಡ ವಿಭಾಗ, ಸಂತ ಘಾನಿಸ್ ಕಾಲೇಜು, ಕೋರಮಂಗಲ,
ಬೆಂಗಳೂರು- 560034.